

**THE BOOK WAS
DRENCHED
TEXT FLY WITHIN
THE BOOK ONLY
TEXT PROBLEM
WITHIN THE
BOOK ONLY**

UNIVERSAL
LIBRARY

OU_198995

UNIVERSAL
LIBRARY



ಶ್ರೀಸ್ವಾಮಿ ರಾಮಕೃಷ್ಣ ಪರಮಹಂಸರ
ಸತ್ಯಧರ-ಕುಸುಮ-ಮಂಜರಿ.



ಗ್ರಂಥಕರ್ತೆರು,

ನಾರಾಯಣ ನೆಂಕಟೇಶ ಕುರಡಿ.

ಚಿಲೆ ೧೦ ಅಳೆಗಳು.

ಕರ್ನಾಟಕ ವಿದ್ಯಾವಧ್ಯಾ ಸಂಖ್ಯಾದಲ್ಲಿ ಮಾರಲಿಕ್ಕು
ಸಿಗುವ ಪ್ರಸ್ತುತಗಳ

ಕ್ರಿಯದ ಪಟ್ಟಿಯು.



ಈ ಕೆಳಗೆ ಬರೆದ ೫೦ ಪ್ರಸ್ತುತಗಳು ಮುಂಬಿಲ್ಲಿ ವಿದ್ಯಾಪಾಠಿಯವರಿಂದ ನಾಜನಾಲಯದ ಸಲುವಾಗಿ ಮಂಜೂರಾಗಿವೆ.

	ರೂ.ಆ.ಪ್ರೇ.
೧ ತಿಬ್ಬನುಶಾಸನ	೪-೦-೦
೨ ಪ್ರಾಚೀನ ಹಿಂದುಸ್ತಾನ	೧-೦-೦
೩ ಕಲಾರ್ಥಿ	೧-೦-೦
೪ ಶ್ರೀಮಿದ್ಭಾರತ್ಯ ಸ್ನಾನಿ	೧-೦-೦
ಗಳ ಚರಿತ್ರೆ	೧-೦-೦
೫ ಆತ್ಮಿಕ	೧-೯-೦
೬ ಗ್ರಾಹಿಡಷ್ಟನ್ ಸ್ನಾನಿ	೧-೦-೦
೭ ರಾಜಾರಾಜಪೀಂಹ	೦-೧೭-೦
೮ ಶ್ರೀರಂಜಿತ್ ಸಾಧನ	೦-೧೭-೦
೯ ಶ್ರೀರಂಜಿತ್ ಸಾಧನ	೦-೧೭-೦
೧೦ ಪ್ರೇಮಮಂದಿರ	೦-೮-೦
೧೧ ಯಂತ್ರಾತಿ ನಾಟಕಂ	೦-೮-೦
೧೨ ಮಾನಸಶಾಸ್ತ್ರ	೦-೮-೦
೧೩ ಸತ್ಯಾರಾಜ್ಯಾಪೂರ್ವದೇಶದ	
ಕರಿತ್ತೆಗಳು ಭಾಗ ೧	೦-೮-೦
೧೪ ಭಾಗ ೨	೦-೮-೦
೧೫ ಎಂಟು ಶ್ರೀರತ್ನ	೦-೯-೦
೧೬ ದತ್ತಿಣ ಮುಸಲ್ಲಾನ ರಾಜ್ಯಾ	೦-೯-೦
೧೭ ಹಜರತ್ ಮಹಮ್ಮದ	
ಪ್ರೇಗಂಬರ ಚರಿತ್ರೆ	೦-೯-೦
೧೮ ಕಾಳಿದಾಸ	೦-೯-೦
೧೯ ಕಥಾಸರಿತ್ವಾಗರ	೦-೯-೦

	ರೂ.ಆ.ಪ್ರೇ.
೨೦ ಜಿತ್ತೂರ ಮುತ್ತಿಗೆ	೦-೬-೦
೨೧ ಭಾರತೀಯ ವಿಧುಸಿವರು	೦-೬-೦
೨೨ ಅರ್ವೇರಿಕದೊಳಗಿನ	
ಬಡವಿದ್ಯಾರ್ಥಿಗಳು	೦-೬-೦
೨೩ ವೇಣೀಬಂಧನ	೦-೬-೦
೨೪ ಪಂಡಿತರಾಜ	೦-೬-೦
೨೫ ಮೊಹರಮ್	೦-೬-೦
೨೬ ಶೀರಣಹ	೦-೬-೦
೨೭ ಕಾದಂಬರಿ (ಬಾಣಕ್ರಿ)	೦-೧೦-೦
೨೮ ವೇಣೀಸಂಪಾರ ನಾಟಕ	೦-೧೦-೦
೨೯ ಉತ್ತರರಾಮಚರಿತ್ರೆ	
ಅನೆಯು ಅವೃತ್ತಿ	೦-೧೨-೦
೩೦ ಕನ್ನಡ ಕವಿಗಳ ಮೊದ	
ಲನ್ನೇ ಪ್ರಸ್ತುತ	೦-೮-೦
೩೧ ಬೀಗಮ್ ಸಮರು	೦-೬-೦
೩೨ ಮೊರ್ಮಿನಿನಿಂದಕರ	
ನಡಾವಳಿ	೦-೮-೦
೩೩ ಗೃಹವೈದ್ಯಕೆ	೦-೮-೦
೩೪ ಸತಿಯಾ ಸನ್ನಿಹಿತು	೦-೬-೦
೩೫ ಹರೀಶನಪ್ರೇಮ	೦-೬-೦
೩೬ ಕನ್ನಡಿಗರ	
ಜನ್ಮ-ಶಿಥಿಕತೆ	೦-೬-೦
೩೭ ಇಸ್ಮೋಫ್ಸನ ಚರಿತ್ರೆ	೦-೬-೦

ಶ್ರೀಸ್ವಾಮಿ ರಾಮಕೃಷ್ಣ ಪರಮಹಂಸರ
ಸತ್ಯಧಾರೆಸುಮನುಮಂಜರಿ.

(ಚತುರ್ಥಗುಣ್ಣ)



ಒದನ್ನು

ಕನಾಟಕ ಪಿತ್ರೇಷಿಣೀ ಗ್ರಂಥವಾಲೆಯ ಸಂಪಾದಕರಾದ
ನಾರಾಯಣ ವೆಂಕಟೇಶ ಕುರಡಿ
ಇವರು ರಚನಿಸಿದರು.

ಪ್ರಥಮ ಮುದ್ರಣ.

೧೯೩೫.

Price 0-10-0.

ಚೆಲೆ 0-00-0.

(ಸವಾರಧಿಕಾರವು ಗ್ರಂಥಕರ್ತರದು)

ಬೆಳಗಾವಿಯೋಳಿಗೆ ಹೇಬೆಂದ್ರ ಸುಪೆಣ್ಣ ಕೊಗುಲೀಯವರು ತಮ್ಮ

ಶ್ರೀಮದಾಂಧೀರ ಮುದ್ರಣಾಲಯದಲ್ಲಿ ಮುದ್ರಿಸಿದರು.

ಮತ್ತು

ವಾಗ್ನಾ ಷಣದ ವ್ಯವಸ್ಥಾಪಕರಾದ ಶ್ರೀ. ಕೆ. ಐ. ಅಂಕಲಗಾಯವರು

ಧಾರೆವಾಡದೊಳಗೆ ಶ್ರೀಕೊಮುರಾಜಮಂದಿರದಲ್ಲಿ ಪ್ರಕಟಿಸಿದರು.

ಕಣಾರಟಿಕ ದೇಶ ಭಾಷಾ ಸೇವಕರೊಳಗೆ ಅಗ್ರಗಣ್ಯರೂ
 ರಮಾವಾಧನ, ಪದ್ಮಾವತಿ, ಸುಭದ್ರಾಹರಣ, ಸುಭದ್ರಾವಿಜಯ,
 ಕುಂದಮಾಲೆ ಮುಂತಾದ ಗ್ರಂಥಕರ್ತರೂ ಆದ



ಶ್ರೀ॥ ಬಿ. ರಾಮರಾವ್, ಎಂ. ಎ., ಎಲೆಲ್. ಬಿ. ಅವರು

ಫೀಸಿಕ್ ಸ್ಟ್ರೀಸ್, ಬೆಂಗಳೂರು.

ಕಲಾರ್ಟಿಕ-ದೇಶಭಾಷಾಭಿವ್ರಾನಿಗಳಲ್ಲಿ

ಅಗ್ರಗಣ್ಯರಾದ

ಶ್ರೀ. ಬಿ. ರಾಮುರಾವ್

ಎಮ್. ಎ. ಎಲ್. ಎಲ್. ಬಿ.

ಅವರ ಪದತಲದಲ್ಲಿ

ಚೆಳಗಾವಿಯಲ್ಲಿ ಕೂಡಿದ್ದ

ಕಲಾರ್ಟಿಕ ಸಾಹಿತ್ಯಪರಿಷತ್ತಿನ ಉನ್ನೊಂದನೇಯ

ಸಮ್ಮೇಳನದಲ್ಲಿ ಅಗ್ರಾಸನವನ್ನು

ಅಲ್ಲಂಕರಿಸಿದ

ಕುರುಹೆಂದು,

ಅಲ್ಲಾಜ್ಞನಾದ ನನ್ನ ಈ ಅಲ್ಲಾ ಕೃತಿಯನ್ನು

ಪರವ್ಯಾದರ ಭಕ್ತಿಯುಕ್ತನಾಗಿ

ಅನ್ವಯಿಸಿದೆನು.

ಗ್ರಂಥಕರ್ತೆ.

೧೯೭೫.

ಪ್ರಕಾಶಕರ ಮುನ್ಸುಡಿ.

ಕ್ರಿ.ಚಿ.ಅಂಕಲಗಿ.

ಕೇವಲ ಭಾಷಾಸೇವೆಯೇ ಧ್ಯೋಯವಾಗಿರುವ ವಾಗ್ಭಾಷಣ ಪತ್ರಿಕೆಯು ಈಗ ಕೆಲವು ವರುಷಗಳಿಂದಲೂ ನಿಂತು ಹೋಗಿದ್ದು ಈ ವರ್ಷ ಪುನಃ ಅದನ್ನು ಆರಂಭಿಸಲು ಕನಾಟಕ ವಿದ್ಯಾರಥಕ ಸಂಖ್ಯೆ ಪ್ರಯೋಗಿಸಿತು. ಉಳಿದ ನಿಯತಕಾಲಿಕಗಳಿಂತೆ ತಾತ್ಮಾಲಿಕ ವಿಷಯಗಳನ್ನು ನಾಹಿಕ್ಯದ ಆಫ್ವೆಂಟ್‌ಗೆ ಅವಕ್ಷಕವೆನಿಸುವ ಇತರ ವಿಷಯಗಳನ್ನು ಪ್ರಕಟಿಸುವದಲ್ಲಿದೆ ಪ್ರತಿವರ್ಷ ಒಂದೆರಡು ಮೇಲ್ತರಗತಿಯ ಗ್ರಂಥಗಳನ್ನು ಪ್ರಕಟಿಸಿ ನಿರ್ವಹಿಸಿಕ್ಕೆ (Permanent literature) ದ ಉತ್ಕರ್ಷವನ್ನು ಯಥಾ ಶಕ್ತಿ ಸಾಧಿಸಬೇಕೆಂಬುದು ವಾಗ್ಭಾಷಣದ ಧ್ಯೋಯವಾಗಿರುವದು. ಈ ಉದ್ದೇಶಾನುಗುಣವಾಗಿ ಈ ವರ್ಷ ಶ್ರೀ. ಕುರಡಿಯವರ ಈ ಚಿಕ್ಕ ಗ್ರಂಥವನ್ನು ಹಿಂದಿನಿಂದ ನಡೆದು ಬಂದ ರಹುವಂಶ ಕಾವ್ಯದ ಕನಾಟಕ ಪದ್ಯಾಸುವಾದವನ್ನೂ ಪ್ರಕಟಿಸಿದೆ.

ಶ್ರೀ. ಕುರಡಿಯವರ ಲೇಖನವ್ಯವಸಾಯದ ವಿಷಯವಾಗಿ ನಾವು ಕನಾಟಕ ಬಂಧುಗಳಿಗೆ ಹೆಚ್ಚಿಗೆ ಏನೂ ಹೇಳಬೇಕಾಗಿಲ್ಲ. ತಮಗೆ ಒಮ್ಮೆಸಿರುವ ಪ್ರಸ್ತುತ ಗ್ರಂಥದ ಗುಣದೊಂದಿಗೆ ತಾವೇ ಸಹಜವಾಗಿ ಕಂಡುಕೊಳ್ಳುವಂತಿದೆ. ಗ್ರಂಥದ ಬಾಹ್ಯಾಂಗವು ಚಿತ್ರಮುದ್ರಣಾದಿಗಳಿಂದ ಮೋಹಕವಾಗುವಂತೆ ಸಾಧ್ಯವಿದ್ದಷ್ಟು. ಯತ್ತಿಸಿರುವೆನ್ನು. ಭಗವಾನ್ ರಾಮಕೃಷ್ಣ ಪರಮಹಂಸರು, ಅವರ ಧರ್ಮಪತ್ರಿಯವರಾದ ಶ್ರೀಮತೀ ಸರಸ್ವತೀದೇವಿಯವರು ಇವರ ಸುಂದರವಾದ ಚಿತ್ರಗಳನ್ನೂ ಶ್ರೀ. ಬೆನಗಲ್ ರಾಮರಾಯರ ಭಾವಚಿತ್ರವನ್ನು ಗ್ರಂಥಮಧ್ಯದಲ್ಲಿ ಸೇರಿಸಿರುವೆನ್ನು. ಇಲ್ಲಿ ಹೇಳಬೇಕಾದ ಇನ್ನೊಂದು ಹೆಚ್ಚಿನ ಸಂಗತಿಯೇನೆಂದರೆ, ಇದರೊಳಗಿನ ಪ್ರತಿಯೊಂದು ಕತೆಯ ಸಾರರೂಪವಾದ ಪದ್ಯವನ್ನು ಆಯಾಕತಕೆಯ ಕೊಸೆಯಲ್ಲಿ ಕೊಟ್ಟಿದ್ದರೂ ಅವು ಉಚ್ಚ ವಿಚಾರ ಪರಿಪೂರ್ವಾಗಿದ್ದ ಚಿಕ್ಕ ಬಾಲಕ-ಬಾಲಿಕೆಯರು ಹಾರಮಾಡಲು ತಕ್ಕ ವಾಗಿರುವದರಿಂದಲೂ ಹೆಣ್ಣುಮಕ್ಕಳು ಹಾಡಲು ಯೋಗ್ಯವಾದ “ಸಾಂಗತ್ಯ” ದಲ್ಲಿರು ವದರಿಂದಲೂ ಆಲ್ಲವುಗಳನ್ನು ಒಂದೆಡೆಯಲ್ಲಿ ಸಂಗೃಹಿಸುವದು ಅವಕ್ಷಕವೆಂದು ಕೆಲವರು ಅಭಿಪ್ರಾಯಪಟ್ಟರು. ಅದುದರಿಂದ ಗ್ರಂಥಾರಂಭದಲ್ಲಿ ವಿಷಯಾನುಕ್ರಮಣಿಕೆಯಲ್ಲಿ ಅವುಗಳನ್ನು ಕೊಟ್ಟಿರುವೆನ್ನು. ಆ ಪದ್ಯಗಳು ಎತ್ತು ಸರಳವಾದ ಶೈಲಿಯಲ್ಲಿ ಲಲಿತವಾಗಿವೆಯೆಂಬದನ್ನು ವಾಚಕರು ಸಹಜವಾಗಿ ಉಪಿಸುವಂತಿದೆ.

ಕೊನೆಗೆ ಈ ತಮ್ಮ ಕೃತಿಯನ್ನು ವಾಗ್ಭಾಷಣದಲ್ಲಿ ಪ್ರಕಟಿಸಲು ಸಮ್ಮತಿಸಿದುದಕ್ಕಾಗಿ ಶ್ರೀ. ಕುರಡಿಯವರ ಉಪಕಾರವೆಣಿಸಿ, ಪ್ರಸ್ತುತ ಗ್ರಂಥವನ್ನೂ ಈ ವರ್ಷದ ವಾಗ್ಭಾಷಣವನ್ನೂ ಸುಂದರವಾಗಿ ಸಕಾಲದಲ್ಲಿ ಮುದ್ರಿಸಿ ಕೊಟ್ಟಿದ್ದಕ್ಕಾಗಿ ಶ್ರೀಮಾದ್ ವಿರುದ್ಧಾಲಯದ ಒಡೆಯಾದ ಶ್ರೀ. ಡಿ. ಪಿ. ಚಾಗುಲೆಂಗುವರ ಅಭಾರಮನ್ನು ಈ ಲೇಖನವನ್ನು ಮುಗಿಸುವೆನ್ನು.

**ಶ್ರೀಚಾಮರಾಜಮಂದಿರ
ಧಾರವಾಡ; ೧೯೭೫.**

ಕೆ. ಚಿ. ಅಂಕಲಗಿ.

ವಿಷಯಾನುಕ್ರಮಣಿಕೆ.

(ಸಾಂಗತ್ಯ).

१. ಗಜೀಂದ್ರ
ಸಾರಾಖಾಣ. ಹಿರಿಯರುಪದೇಶದೊಳ್ಳ ವಿಶ್ವಾಸವಿರಚಿತು ।
ಮರೆಯಲಾಗದು ತತ್ತ್ವವದರ ॥
ಪರರ ಪೀಡಿಸಲಾಗದಂತೆಯೆ ಪರರಿಂದ ।
ಬರುವ ಪೀಡೆಯು ನೋಡಿ ನಡೆಯ್ತು || ೧ ||
೨. ರಾಮನಾಮ
ಮಹಿಮೆ. ವಿಶ್ವಾಸವಂತರಿಗೆ ಬಹು ಸುಅಭ್ಯ ಸಾಧ್ಯವೈ ।
ಶಾಶ್ವತದ ಸುಖವಿಹದೆ ಪರದೆ ॥
ವಿಶ್ವಾಸವಿರದಿದೊರ್ಕಿತ್ವರನ ಮಹಿಮೆಯೊಳ್ಳ ।
ನತ್ವರವು ನರಜನ್ಮದಿರವು || ೨ ||
೩. ಭೀಷಾಂತಿ
ರ್ಯಾರ್. ಭಗವಂತನಾದ್ಯಂತ ರಹಿತನಾಗಿರುವಂತೆ ।
ಜಗದೊಳ್ಳಾತನ ಲೀಲೆಯಿಹುದು ॥
ಸೋಗವಿಂದು ಕಷ್ಟವಿಂದನಗೆಂದು ಬಳಲದೆ ।
ಭಗವಂತನನೆ ನಂಬಿ ನಡೆಯ್ತು || ೩ ||
೪. ಹುವ್ಯಾಹಕ್ಕು.
. ಗಗನದೊಳ್ಳ ಸಂಚರಿಪ ಹುವ್ಯಾಹಕ್ಕುಗಳಂತೆ ।
ಜಗದ ಮಾಯಾನೋಹದೊಳಗೆ ॥
ಹುಗಿದು ಚಿಳದೆ ನೀನು ಜಗದೊಡೆಯನಾಶ್ರಯವ ।
ಸೋಗದೆ ಸಾರಲು ಯತ್ನನಡಿಸ್ತೆ || ೪ ||
೫. ಹಾದಿಯೊಳಗಿನ
ಹರಳು. ದೈವಿ ಸಾವಾರ್ಜ್ಯದೊಳಲೆವಸುಜ್ಞನಿಗಳು ।
ಭೂವಿನುತ ಧನಕನಕ ಸುಖವ ॥
ತಾನೇಕೆ ಬಯಸುವರು? ಮುತ್ತುರತ್ವಾದಿಗಳ ।
ಗಾವಿಲರೆ ಬಯಸುವೋಡವರು || ೫ ||
೬೦. ಲಂಕಾ
ವಿಜಯ. ಭವಜಲಧಿವೀಳು ಮುಳುಗಿಯಂತಿದುಳಿವ ನರನೇನೀಂ
ಭವಬಾಧೆ—ಸುಖದುಃಖಪ್ರೋದಗೆ ॥
ಭುವನವಿತ್ವರನ ನಾಟಿಕಶಾಲೆಯೆಂದೆಣಿಸಿ ।
ಸುವಿಧಾನದಿಂದ ನಡೆಯುವದು || ೬ ||

೧೨. ಇಬ್ಬರು
ಗುರುಗಳು. ಧನಕನಕದೊಡನೆಗಳು ಮನೆಮಾರು ಸತಿಸುತ್ತರು ।
ಮನವನಾಕ್ರಮಿಸಿರಲು ನರನೆ ॥
ನಿನಗೆಂತು ದೊರಿವುದಾ ಘನಶಾಂತಿಸೋಖ್ಯವು ।
ಮನದೆ ನಿನೆಡಿಗೊಡವದಿರವಕೆ || ೨ ||
೧೩. ಹದ್ದು
ಕಾಗೆಗಳ
ಜಾಣತನ. ಹದ್ದು ಕಾಗೆಗಳು ತಿಪ್ಪೆಯನುಂಡು ಚೆಳಿವಂತೆ ।
ಬುದ್ಧಿಗೇಡಿಗಳು ಪರಧನವ ॥
ಮದ್ದುಮಾಟಗಳಿಂದ ಕಪಟ ಕೃತಿಮಾದಿಂದ ।
ಕದ್ದು ಬಾಳುವರ್ಪೆ ಜಗದೊಳಗೆ || ೩ ||
೧೪. ಶ್ರೀಶಾರದಾ
ದೇವಿಯವರು. ಪತಿದೇವತೆಯ ಧರ್ಮಮಾರ್ಗದೊಳಸುಕೂಲೆ ।
ಪತಿಯಾಚರಿಪ ಕರ್ಮದಾಸಿ ॥
ಪತಿಯಿಷ್ಟ ಸಾಧನೆಯೊಳಿಷ್ಟ ದೇವತೆ ಸತಿಯು ।
ಮತಿವಂತರರಿಯುವದಿವನು || ೪ ||
೧೫. ರಾಣಿ
ರಾಸಮಣಿ. ಉಡುತ್ತೊಡುಗೆ ಹಣಕಾಸು ಸಂಸಾರದಭಿಮಾನ ।
ವಡಿಗಡಿಗೆ ನರರ ಬಾಧಿಸಲು ॥
ಕಡುನಿಷ್ಟ ಹರಿಭಕ್ತರಂತರಂಗವ ಸೇರಿ ।
ಕೊಡುವರ್ಪೆ ಭಕ್ತಿಭಾವನೆಯು || ೫೦ ||
೧೬. ದೇವಿಯ
ಆರಾಧನೆ. ಕವ್ಯ ತಾಪತ್ರಯದ ಭ್ರಷ್ಟಸಂಸಾರದ ।
ಕವ್ಯವನು ಕಳಿಯಲ್ಪೆ ನರನೆ ॥
ದುಷ್ಟ ಲಜ್ಜಾಭಯ ಮಾನಾಭಿಮಾನಂದಿ ।
ಅಷ್ಟ ಪಾಶವ ಹರಿದೊಗಿಯ್ಯೆ || ೫೧ ||
೧೭. ಸ್ವಾನ
ಮಾಡುತ್ತಿರುವ
ಹಂಗಸರು. ಹಿರಿಯರುಪದೇಶಿಸುವ ಗೂಡನಾದಾ ಜ್ಞಾನ ।
ವರಿತುಕೊಳ್ಳಲು ಸಾಧ್ಯವಿರಲು ॥
ಆರಿತುಕೊಳ್ಳುವುದಂತೆ ಸಾಧ್ಯವಾಗಿರದಿರಲು ।
ಶಿರಬಾಗಿ ನಡೆಯುವದವರ್ಗೆ || ೫೨ ||
೧೮. ಆಜಾರ
ಶೀಲನಾದ
ಮಧುಸೂದನನು. ಜನುಮ ಮಾತ್ರದೇ ಹೊಲೆಯನಾದರೇನಾಯ್ಯಾಯ್ಯ ।
ಜನುಮವಾತನ ಕ್ಯಾಯೆಗಳಿಹುದೆ? ॥
ಘನಮಹಿಮ ಹರಿಯ ಸಂಸ್ಕರಣಮಾತ್ರದೊಳವನು ।
ವಿನುತಾತ್ಮನೆನಿಪನ್ನೆ ಮರುಳೆ || ೫೩ ||


೭೪. ಶಿವಾಲಯದ ಸತಿಸುತ್ತರ ಸಂಸಾರಬಂಧನದೆ ಸಿಲುಕೆದಾ |
ಪೂಜಾರ್ಥಿಯು. ಯತಿವರಗೆ ಹೀತಿಪಾಲನೆಣಿಯೆ ||
ಮತಿಹೀನನಾಗಿ ಸಂಸಾರದಲ್ಲಿರುಳಿಲ್ಲೇ |
ಅತಿದೀನನೆನಿಪನ್ಯ—ಅವನು || ೧೪ ||
೭೫. ಕೋಮಂಟಗನೂ ದಾನಕ್ಕೆ ಕೊಡಲಿಲ್ಲ ದಂಡಕ್ಕೆ ಬಿಡಲಿಲ್ಲ |
ಅವನ ಜ್ಞಾನವಿಲ್ಲದರ ಸಿರಿಯಂತೆ ||
ಪುರೋಪಿತನೂ. ಜ್ಞಾನಿಗಳ ಧನಕಸಕವಾಗುವುದೆ ಜಗದೊಳಗೆ |
ದಾನಧರು ದ ಸುಗತಿಯದಕೆ || ೧೫ ||
೭೬. ವ್ರತಸ್ಥಾನಾದ ಅಪನ್ಯಾನಾರಕ ಹರಿಯ ಸಂಸ್ಕರಣೆಯಿಂ |
ಬ್ರಾಹ್ಮಣನು. ದಾಪನ್ಯಾನಾರಣೆವಡೆದು ||
ತಾಸತ್ಯಂಯಂಗಳೊಳುಳುರುಳುವ ವಾನವರ |
ಪಾಪ ಪರಿಹಾರವೆಂತಹುದ್ದೆ || ೧೬ ||
೭೭. ಉತ್ಕಾಶನಾದ ಸುವಿಚಾರ ಸತ್ಯಮಾನಿರತರಿಗೆ ಕೇಡುಂಟೇ |
ಅಜ್ಞಾನನು. ಭವಭಯರಹಿತನ ದಯೆದೆ ||
ಅವಿನೇಕ ಮರಿಮೋನ ವಂಚನೆಗೆ ಜಯವುಂಟೆ |
ರವಿಯ ಕತ್ತಲೆಯಂಜಿಸುವುದೆ || ೧೭ ||
೭೮. ವಿವೇಕಿಗಳ ವೈರಿಗಳ ರುವರ ಜಯಿಸಿದ ಮಹಿಮರಿಗೆ |
ಮನಸ್ಸು. ವೈರಿಗಳಿರುವರೆ ಜಗದೆ ||
ವೈರವನೆ ಸಾಧಿಸಲು ಜನಿಸಿದಗೆ ದ್ವೌಣನು ||
ತೋರಿದನೆ ವೈರಮತ್ತರವ || ೧೮ ||
೭೯. ನೀನುವಳರುವ ಸುಗುಣ ದುಗುಣ ಇಗಳು ಸಂಸರ್ಗ ಮೂಲದೂ |
ಚಿಕ್ಕರವಳು. ತೋಗೆದು ನೆಲಿಗೊಂಡು ಚಿಳಿಯುವವು ||
ಮಗಮಗಿಪ ಕುಸುಮಗಂಧವು ಚಿಕ್ಕರವಳಿಗೆ |
ಸೂಗಸುವುದೆ ಮೀನವನ್ನು ತಿಂದು || ೧೯ ||
೮೦. ಒತ್ತಿರುವ ಪರಿಪಕ್ವವಾದ ಸುಜ್ಞಾನಿಗೆ ಜಗದೊಳಗೆ |
ತೊಡಕು. ಗಿರಲಾರದಾಚಾರವೆಂದು ||
ತುರುಕುವರೆ ಕಡುಬ ನೀರಿಳಿಯದ ಗಂಟಲೊಳು |
ಹರಿದೊಗೆದಾಚಾರವಿಧಿಯ || ೨೦ ||

೪೨. ಇಬ್ಬರು ಅಳ್ಳತಮ್ಮಂದಿರು.	ಹದಿನಾಲ್ಕು ಲೋಕಗಳನಾಳುವಾ ಸರ್ವಜ್ಞ ಸದಯ ಶಿಕ್ಷಿತರಿಗಿಗೋಚರನೆ ಇದು ಧರ್ಮ ವಿದಧರ್ಮವೆಂಬುದು ಮಾಡಿನೆ ಸದಮಲ ಜಿತ್ತುವನೆ ಪಡೆಯ್ತೆ	೭೦
೪೩. ಶ್ರೀರಾಮ ಚಂದ್ರಸ ಪ್ರಾಗ್.	ಸಂಸಾರ ತಾಪತ್ರಯಂಗಳಿಗಂಜುತ್ ಸಂಸಾರ ತ್ಯಾಗಿಯಾಗುವಗೆ ಸಂಸಾರಬಂಧನವೈ ಬಿಡಲಾರದದರ್ಶಿ ಕಂಸಾರಿಯನು ಕಾಣಬಹುದು	೭೧
೪೪. ಭಗವಂತನ ರೂಪಗುಣಗಳು.	ಬಹುರೂಪ ಬಹುಗುಣಯುತನಾಗಿ ಗುಣಶೂಪ ರಹಿತನೆಂದನಿಪಸ್ಯೈ ಹರಿಯು ಅಹಿತವನ್ನೇಣಿಸಿ ನಾದಿಸದಿರು ಗುಣರೂಪ ರಹಿತನ ಭಕ್ತುವಗಣದೂಳು	೭೨
೪೫. ಅಸುಕರ್ಣ.	ಗುಣಿಗಳನನು ಕರಿಸಿ ಗುಣವಂತರಾಗುವರು ಗುಣಹೀನರನು ಕರಣದಿಂದ ಗುಣಹೀನರೆನಿಸುವರದರಿಂದ ಸುಗುಣಿಗಳ ನನುಕರಿಸಿ ನಡೆಯುವದು ನಿರುತ	೭೩
೪೬. ಪೂಜಾರಿಯ ಭಕ್ತಿಪರೀಕ್ಷೆ.	ತಪ್ಸಿತಡೆಗಳನ್ನೆಲ್ಲ ವೋಪಿಕೊಳ್ಳುವ ಜಗದ ಬೋಪ್ಪ ಶಿಕ್ಷಿತರಿಯೋಳು ತನ್ನ ತಪ್ಪಿಲ್ಲಪ್ಪಿಗಳನ್ನೆಲ್ಲ ಭಕ್ತಿಯೋಳಪಿರಿಸಿ ತಪ್ಪಿದಲೆ ಶ್ವರೀಸಿ ರಥ್ವಿಪನು	೭೪
೪೭. ಅಹಂಕಾರಿಯಾದ ಸಾಪ್ತಕಾರನು.	ಮಿನುಗುವ ಮಿಂಬಿಳವು ತನ್ನಲ್ಲಿ ಗುಣಮಂದದೆ ಅನುಪಮಂದ ರವಿಯ ಮರೆವಂತೆ ಧನವಂತರಾದವರು ತಮ್ಮಲ್ಲಿ ಧನಮಂದದೆ ಘನಮಂಹಿಮನನೆ ಮರೆವರಲ್ತೆ	೭೫
೪೮. ಬ್ರಾಹ್ಮಣನೂ ಅವನ ಶಿಷ್ಯನೂ.	ಮನವನಾವರಿಸಿರುವ ವಾಯಿಯ ರೂಪವ ಘನಸಾಧನೆಯೋಳಿಯಲ್ಲಿ ಮನವ ಬಿಟ್ಟೋಡುವದು ಕದ್ದಕಳ್ಳನು ಮನೆಯವರ ಕಂಡೋಡುವಂತೆ	೭೬

ಇಲ. ಮಾಯೆಯ ಸ್ವರೂಪ.	ಹುಲಿಯ ಮುಖದವರ ಕಂಡಂಜುವ ಮಗುವಿಗೆ । ಹುಲಿಯಲ್ಲವೇಂಬುದು ತಿಳಿಯೆ ॥ ಹುಲಿಯ ಭೀತಿಯು ಹರಿವಂತೆ ಮಾಯೆಯ ಭೀತಿ । ಕಳಿಯುವದದನು ನೀಂ ತಿಳಿಯೆ	೨೪
ಇಲ. ಸಣ ಮನಸ್ಸು.	ತಾನೆ ಸುಂದರಿ ತಾನೆ ಸಂಪನ್ಮೂಲಿಸಿದೆಂಬ । ತಾನೆ ಸರ್ವರೋಳಧಿಕನೆಂಬ ॥ ಜಾಜ್ಞನಹೀನರ ಹೀನಭಾವನೆಯನೊಪ್ಪವರೆ । ಜಾಜ್ಞನಿಗಳಾದ ಸಜ್ಜನರು	೨೫
ಇಲ. ಏಳು ಕೆಶಪ್ಪರಿಗೆಳು.	ಏಳು ಕೊಪ್ಪರಿಗೆ ದ್ರವ್ಯವ ಪಡೆದ ನಾವಲಿಗ । ನೆಳ್ಳಷ್ಟೂ ಸುಖವ ಹೊಂದಿದನೆ ॥ ಕಳ್ಳನಂದದ ಮನದೆ ಸೇರಿರುವ ಲೋಭವ । ಗೆಲ್ಲುವುದೆ ಸುಖಕೆ ಸಾಧನವೈ	೨೬
ಇಲ. ಮಾರವಾಡಿ ಯ ಮನಸ್ಸು.	ಹೊರಗಿನಾಚಾರದೆ ಸನ್ಯಾಸಿಯಾದವಗೆ । ಪರಮ ಪುರುಷನೊಲಿದಪನೆ ॥ ನಿರಭಿವಾನದೆ ಸರ್ವಸಂಗವ ತೊರೆದು ನೀಂ । ಗುರುಪುಂಗವನ ಸಾರುಮರುಳಿ	೨೭
ಇಲ. ಪ್ರಾಪಂಚಿಕ ಸಂಬಂಧಗಳು.	ಹಿಂದೆ ಮಾಡಿದ ಹಿತಾಹಿತ ಕರ್ಮ ಫಲಭೋಗ । ಕಂದು ಸತಿಸುತ್ತರೆಂದು ಜನಿಸಿ ॥ ಸಂದಿರುವರ್ಯಯ ನೀನವರೋಳು ಕೊಡದೆ । ಹಿಂದು ಮುಂದರಿತು ನಡೆಯುವದು	೨೮
ಇಲ. ನ್ಯಾಯ ಪ್ರಯತ್ನ.	ಶಂಖಲಿಶಿತರ ನ್ಯಾಯನಿಷ್ಠಾರತೆಯಂದದೊಳು । ಸಂಕಟಿಂಗಳಿಗಂಜದಿಹುದು ॥ ಶಂಖಚಕ್ರಧಾರಿ ಸಕಲಜಗಕಾಧಾರಿ । ಸಂಕಟಿಂಗಳ ನೀಗಿ ಹೊರೆವಂ	೨೯
ಇಲ. ಪೂರ್ವ ಸಂಚಿತ.	ಹಿಂದೆ ಗಳಿಸಿದ ದ್ರವ್ಯಸಂಚಯವನೊಂದೊಂದೆ । ಯಿಂದು ನೀನುಪಭೋಗಿಪಂತೆ ॥ ಹಿಂದೆ ಮಾಡಿದ ಕರ್ಮಸಂಚಯದ ಪ್ರತಿಫಲವ । ನಿಂದು ನೀನುಪಭೋಗಿಸುವದು	೩೦

೧೬. ನಿಜವಾದ
ಬ್ರಾಹ್ಮಣನು. ಸತ್ಯನೇ ಸತ್ಯಲದ ಲಕ್ಷಣವು ಲೋಕದೊಳ್ಳು ।
 ಸತ್ಯನೇ ಸುಧ್ವಿಜರ ಗುಣವು ॥
 ಸತ್ಯವಸ್ತುಜಳಿನ ಸದ್ಗೃಹ್ಯ ವಿಧೆಯು ।
 ಸತ್ಯಕಾಮರ ವಶವಹುದು || ೫೫ ||
೧೭. ಭಿಕ್ಷುಕನಲ್ಲಿ
ಖಿಡ್. ಹರಿಯಿತ್ತ ಮರಕತವ ಮಳಲರಾಶಿಯೊಳಿಟ್ಟು ।
 ಹರಿ ಬಕುತೆನನು ಬೇಡ ಬಂದು ॥
 ಮರುಳುತನದೆ ಮತ್ತಾಮರಕತವ ಪಡೆಯುವರೆ ।
 ಸ್ಥಿರಸುಖದ ದಾರಿಯನು ಮರಿತು || ೫೬ ||
೧೮. ವಿಧವೆಗೆ ಪತಿ
ಯ್ಯಾ ದೊರೆತನು. ಸತ್ತವರಿಗತ್ತರೆ ಅತ್ತವರು ಸಾಯರೇ? ।
 ಸತ್ತಮೇಲತ್ತರೇನಹುದು ॥
 ಚಿತ್ತದೊಳಿರುವ ಶ್ರೀ ಚಿನುಮಯನೆ ಕಾಲಕನು ।
 ಸತ್ತರೂ ಬದುಕಿದರೂ ನಮಗೆ || ೫೭ ||
೧೯. ಆರಸನೂ
ಸನ್ನಾಳಸ್ಯಿಯೂ. ಕಾಡಿನ ಗಿಡಮರಗಳೊಡನಾಡಿ ಶ್ರೀಹರಿಯ ।
 ಕಾಡಿನಲಿವ ಜಳ್ಳಿನಿಗಳಿಗೆ ॥
 ನಾಡಿನೊಡೆಯನೀವ ಬಿರುದಿನ ಬಳಿಗಳು ।
 ಕಾಡುಗಲ್ಲ ಹರಳಿಗೆ ಕಡೆಯ್ಯು || ೫೮ ||
೨೦. ದೇವರು ಗುಡಿ
ಯಲ್ಲಿ ಅಡಗಿ
ರುವನೇ? ಧರೆಯನಾಳುವ ಪರಾತ್ಮರವಸ್ತು ಗುಡಿಯೊಳು ।
 ವರಶಿಲೆಯ ಮೂರ್ತಿಯಲ್ಲಿ ನೆಲಸೆ ॥
 ಧರೆಯ ಕೋಟ್ಟನು ಕೋಟ್ಟಿಜೀವಜಂತುಗಳನ್ನು ।
 ಪೊರೆವ ಭಾರವನಾರುವಹಿಪರ್ ॥ || ೫೯ ||
೨೧. ಭಕ್ತಿ.
 ಹರಿಯೆ ನಿಸ್ವಾಳು ಭಕ್ತಿಮುಕ್ತಿಗೆ ।
 ಸರಳ ವಾಗ್ವದೆಂಬುದರಿಯದೆ ।
 ತಿರುತಿರುಗಿ ವಾಯಾಪ್ರಪಂಚದಿ ಸುತ್ತಿಬೇಸತ್ತೆ ॥
 ಪರಮ ಭಕ್ತಿಯೊಳೀಗ ನಿನ್ನಯ ।
 ಚರಣತಲದಲ್ಲಿ ಬಿದ್ದು ಬೇಡುವೆ ।
 ಪರಿಹರಿಸೊ ನರಜನ್ಮವನು ಕೊಂಡೀ
 ಸುಮಾಂಜಲಿಯ ॥ ೪೦ ||

ನಿವೇದನೆ.



“ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ” ಎಂದು ಅಪ್ಪಣಿ ಕೊಡಿಸಿದ ಭಗವಾನ್ ಶ್ರೀಕೃಷ್ಣನ ಉತ್ತರಗುಸಾರವಾಗಿ ಸೋಧಿದರೆ ಶ್ರೀರಾಮಕೃಷ್ಣ ಪರಮಹಂಸರು ಕೇವಲ ಭಗವಂತನ ಅವತಾರವೇ ಎಂದೂ ಧರ್ಮತ್ವ ಸಂಸ್ಥಾಪನೆಯೇ ಅವರ ಬೀರಿತದ ಧ್ಯೋಯವಾಗಿತ್ತೇಂದೂ ಹೇಳಬೇಕಾಗುವದು. ಆ ಮಹಾತ್ಮರ ಬೀರವನಚರಿತೆಯ ಕೆಲವು ಮುಖ್ಯಾಂಶಗಳನ್ನು ಸತ್ಯಾರ್ಥಕಾರು ಮಂಜರಿಯ ಪ್ರಥಮಭಾಗದಲ್ಲಿ ನಿರ್ವಹಿಸಿರುವೆವು. ಆ ಮಹಾಮಹಿಮರ ಚರಿತ್ರೆಯನ್ನು ಬೋಧಿಸಿ ಅವರ ಉಪದೇಶಾರ್ಥಕವನ್ನು ಎರೆದು ಮೋಸಿಸಿ ಸಾಲಿಸುತ್ತಿರುವಂಥ ಅನೇಕ ಗ್ರಂಥಗಳನ್ನು ಓದಿದುದರಿಂದ ಉಂಟಾದ ಆನಂದದಲ್ಲಿ ಅಲ್ಲವನ್ನಾದರೂ ಕನಾಟಕ ಬಂಧುಗಳ ಮುಂದಿರಿಸಬೇಕೆಂಬ ಕೊರಿಕೆಯೊಂದು ನಮ್ಮೆ ಮನಸ್ಸಿನಲ್ಲಿ ಬಹುದಿನಗಳಿಂದಲೂ ಇದ್ದಿತು. ದಯಾಮಂಜಸಾದ ಶ್ರೀಹರಿಯ ಪ್ರೇರಣೆಯಿಂದ ನಮ್ಮೆ ಈ ಮನೋ ಭಾವನೆಯು ಎರಡು ವರುಷಗಳ ಹಿಂದೆ ಮೂರ್ತಸ್ವರೂಪಕ್ಕೆ ಬಂದಿತು. ಸತ್ಯಾರ್ಥಕಾರು ಸುಮಂಜರಿಯ ನಾಲ್ಕು ಭಾಗಗಳನ್ನು ಬರೆದು, ಮುದ್ರಿಸುವ ಕೆಲಸವೂ ಆರಂಭ ವಾಲಿತು. ಮೊದಲನೆಯ ಭಾಗವು ಉತ್ತರಕನ್ನದದಲ್ಲಿ ಹೊರಡುತ್ತಿದ್ದ “ ಸಾಧನ ” ಎಂಬ ಮಾಸಪತ್ರಿಕೆಯಲ್ಲಿ ಪ್ರಕಟಿಸಾಯಿತು. ಕನ್ನಡ ಪತ್ರಿಕೆಗಳಿಗೆ ಸ್ವಾಭಾವಿಕವಾದ ಮಕ್ಕಳ ಬೇಸೆಯಿಂದ ಸಾಧನವು ಬಾಲ್ಯದಲ್ಲಿಯೇ ಮೃತ್ಯುವಿಗೆಡಾಗಲು ಮತ್ತೆರದು ಭಾಗಗಳನ್ನು ಸ್ವತಂತ್ರವಾಗಿ ಮುದ್ರಿಸಿ ಪ್ರಕಟಿಸಬೇಕಾಯಿತು. ಇದು ನಾಲ್ಕನೆಯ ಭಾಗವು. ಇದರೊಳಗಿನ ಒಂ ಜಿಕ್ಕ ಕರ್ತೆಗಳಲ್ಲಿ ಕೊನೆಯ ಕೆಲವು ಹೊರತಾಗಿ ನಿಕ್ಕ ಸೆಲ್ಲಾ ಶ್ರೀರಾಮಕೃಷ್ಣ ಪರಮಹಂಸರ ಉಪದೇಶಾರ್ಥಕದೊಳಗಿಂದಲೇ ಆಯ್ದು ಕೊಂಡ ವ್ಯಗ್ಯಾಂಗವೇ.

ಪರಮ ಪೂಜ್ಯರೆನಿಸುವ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಜನ್ಮಭಾವಿ ಯು ವಂಗದೇಶವು; ಆದುದರಿಂದ ಆ ವಂಗಭಾವೆಯಲ್ಲಿ ಅವರ ಉಪದೇಶಾರ್ಥಕ ಇಗೂ ಬೀರವನಚರಿತೆಗೂ ಸಂಬಂಧಿಸಿದ ಅನೇಕಾನೇಕ ಗ್ರಂಥಗಳು ಪ್ರಕಟವಾಗಿರುವವು; ಇನ್ನೂ ಪ್ರಕಟವಾಗುತ್ತಲೂ ಇವೆ. ಮತ್ತೆ ಕೆಲವು ಅಂಗಭಾವೆಗೂ ಇನ್ನಿಸೇಕ ದೇಶಭಾವೆಗಳಿಗೂ ಪರಿವರ್ತಿತವಾಗಿವೆ. ಕನ್ನಡದಲ್ಲಿಯೂ ಈ ನಿಷಯದ ಮೇಲೆ ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮ ಗ್ರಂಥಮಾಲೆಯಲ್ಲಿ ಒಂದರದು ಗ್ರಂಥಗಳು ಪ್ರಕಟವಾಗಿವೆ. ಶ್ರೀಸ್ವಾಮಿಯವರ ಬೀರವನಚರಿತೆಯ ಮತ್ತು ಅವರ ಉಪದೇಶಾರ್ಥಕ ನಿಷಯವಾಗಿ ಹಜ್ಜ ತೆಳಿದುಕೊಳ್ಳಲಿಭ್ರಿ ಸುಖವರು ಆ ಗ್ರಂಥಗಳನ್ನು ಪರಿಶೀಲನೆ ಬಹುದು.

ಅತ್ಯಂತ ಗೂಡವಾಗಿರುವ ವೇದಾಂತದ ತತ್ವಗಳನ್ನು ವ್ಯಾವಹಾರಿಕ ಉದಾಹರಣೆಗಳಿಂದ ಒಡೆದು ವಿವೇಚಿಸಿ ಸಾಮಾನ್ಯಜನರಿಗೂ ಕೂಡ ಅದರ ರಹಸ್ಯವು ತಿಳಿಯುವಂತೆ ಮಾಡುವದೇ ಇದರೊಳಗಿನ ಕೆತೆಗಳ ಧ್ಯೋಯವು. ಇಂತಿರುವದರಿಂದ ಇವು ಸಾಮಾನ್ಯಂಗೆ ಮನರಂಜನೆಯನ್ನಂಟುಮಾಡುವಂತೆ ವಿಚಾರಶೀಲರಾದವರಿಗೆ ಸರ್ವಸಮ್ಮಾನವಾದ ವೇದಾಂತದ ರಹಸ್ಯಗಳನ್ನು ಉಪದೇಶಿಸುವವು. ಕೈಪ್ಪಿಸ್ತರು, ಮಹಮ್ಮದೀಯರು ಮುಂತಾದ ಅನ್ನ ಧರ್ಮದವರೂ ಕೂಡ ಭಗವಾನ್ ರಾಮಕೃಷ್ಣ ಪರಮಹಂಸರ ವಚನಗಳನ್ನು ಓದಿದರೆ ಇವುಗಳಲ್ಲಿ ತಮ್ಮ ಧರ್ಮಕ್ಕೆ ವಿರೋಧವಾದ ಯಾವ ಸಂಗತಿಯೂ ಇರುವದಿಲ್ಲ, ಇಷ್ಟೇ ಅಲ್ಲ, ಇವು ಅವರೆಲ್ಲರ ಧರ್ಮಸಮ್ಮಾನಗಳಿಗೆ ಇರುವವು, ಎಂಬದನ್ನು ಕಂಡುಕೊಳ್ಳುವಂತಿದೆ. ಭಿನ್ನ ಧರ್ಮಯರ ಪರಸ್ಪರ ವಿಷಯಕ ತಪ್ಪಿಕ್ಕುಸೆಗಳನ್ನೆಲ್ಲ ದೂರಮಾಡಿ ಪರಸ್ಪರ ವಿರೋಧವನ್ನು ಕಳೆದುಬಿಡುವದು ಆ ಮಹಾನುಭಾವರ ಧ್ಯೋಯವಾಗಿದ್ದಿತು. ಇದರಲ್ಲಿ ಅಡಕವಾಗಿರುವ ತತ್ವಗಳು ಗೂಡವಾಗಿದ್ದರೂ ಅವುಗಳ ವಿವೇಚನಾಕ್ರಮವೂ ಭಾಷೆಯೂ ಚಿಕ್ಕ ಬಾಲಕರಿಗೂ ಸುಗಮವಾಗಿರಬೇಕೆಂಬದನ್ನು ಸರ್ವದಾ ಲಕ್ಷ್ಯದಲ್ಲಿಟ್ಟುಕೊಂಡಿರುವೆವು. ಪ್ರತಿಯೊಂದು ಕೆತೆಯ ಕೊನೆಯಲ್ಲಿರುವ ಕೊತೆಯು ಆ ಕೆತೆಯ ರಹಸ್ಯವನ್ನು ಹೇಳುವದು.

ಈ ನಮ್ಮ ಅಲ್ಪಕೃತಿಗೆ ಬಹುಮಾನವನ್ನಿತ್ತ ಧಾರವಾಡದ ಕೆ. ವಿ. ವ. ಸಂಘಾದ ಮತ್ತು ವಾಗ್ಣಿಖಣದಲ್ಲಿ ಪ್ರಕಟಿಸಲು ಬಯಸಿದ ಸಂಪಾದಕಮಂಡಲದ ಉಪಕಾರಗಳನ್ನು ಸ್ವಾರ್ಥಿಸುವದು ನಮ್ಮ ಆದ್ಯಕರ್ತವ್ಯವು. ಆದರಂತೆ ಕನಾರ್ಕಿಕ ದೇಶಭಾಷಾಭಿವಾಸಿಗಳಲ್ಲಿ ಗಣ್ಯರಾದ ಶ್ರೀ. ಬಿ. ರಾಮರಾವ್, ಎಮ್. ಎ. ಎಲ್.೧೬೮೫. ಬಿ. ಆವರಿಗೆ ಅವರ ಭಾವಾಪ್ರೇಮದ ಮತ್ತು ಬೆಳಗಾವಿಯಲ್ಲಿ ನೇರೆದ ಗಿಣನೆಯ ಸಾಹಿತ್ಯಸಮ್ಮೇಲನದ ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ ಕುರುಹಂದು ಈ ಕೃತಿಯನ್ನು ಅರ್ಥಸಚೀಕೆಂಬ ಕೊರಿಕೆಯನ್ನು ಪೂರ್ವೀಸಿದುದಕ್ಕಾಗಿ ಆ ಮಹನೀಯರ ಉಪಕಾರವೆಣಿಸುವೆವು. ಶ್ರೀಹರಿಯ ಪ್ರೇರಣೆಯಿಂದ ಕನ್ನಡಿಗರು ಪ್ರೌತ್ಸಾಹಿಸಿದರೆ ಇದರ ಮತ್ತೊಂದು ಭಾಗವನ್ನು ಕೆಲವು ದಿನಗಳಲ್ಲಿಯೇ ಮುದ್ರಿಸಬೇಕೆಂದು ಬಯಸುವೆವು. ಕೊನೆಗೆ ಪರಮದಯಾಫನನಾದ ಶ್ರೀಹರಿಯನ್ನು “ಪರಿಹರಿಸೋ ನರಜನ್ಮಂಬಂ ನ ಕೊಂಡೀ ಸುಮಾಂಜಲಿಯ” ಎಂದು ಪ್ರಾರ್ಥಿಸಿ ಈ ಚಿಕ್ಕ ನಿವೇದನೆಯನ್ನು ಮುಗಿಸುವೆವು.

ಶ್ರೀಪತಿ ಶುಭ ಪಂಚಮಿ,

ಶಾ. ಶಕೆ ೧೯೪೨.

ಶ್ರೀಸರಸ್ವತೀ ಮಂದಿರಮ್,
ಧಾರವಾಡ.

ಸಾಧುವಿಧೇಯ,

ನಾರಾಯಣ.



ಸತ್ಯಧಾರೆಸುಮವಂಜರಿ.

೧. ಗಜೀಂದ್ರ ನಾರಾಯಣ.



ಶಾಲವಾದೊಂದು ಅಡವಿಯ ಸದುಪೆ ಚಿಕ್ಕದೊಂದು ಪರ್ಣ ಕುಟೀರದಲ್ಲಿ
ಒಬ್ಬ ಯತ್ತಿವರನು ವಾಸವಾಗಿದ್ದನು. ಸೇರಿಯಲ್ಲಿ ಅನೇಕ ಶಿಷ್ಯರು ಚಿಕ್ಕ.
ಚಿಕ್ಕ ಕುಟೀರಗಳಲ್ಲಿದ್ದ ಕೊಂಡು ಗುರುವಿನ ಸೇವೆಯಲ್ಲಿ ನಿಮಗ್ನ ರಾಗಿ
ದ್ದರು. ಗುರುವು ಯಾವಾಗಲೂ ಭಗವತ್ ಧ್ಯಾನದಲ್ಲಿ ಆಸಕ್ತನಾಗಿರುವನು.
ಪ್ರಪಂಚದ ತಾಪತ್ಯಗಳಿಂದ ಮುಕ್ತನಾಗಿದ್ದ ಯತ್ತಿವರನು ತನಗೆ ಅನುಕೂಲವೇನಿಸಿ
ದಾಗ ತನ್ನ ಶಿಷ್ಯರನ್ನೆಲ್ಲ ಕೂಡಿಸಿ ಆವರಿಗೆ ಧರ್ಮೋಪದೇಶ ವಾಡುವನು.

ಒಂದು ದಿನ ಪ್ರಾತಿಕಾಲದಲ್ಲಿ ಯತ್ತಿವರನು ಪ್ರಾತಿರ್ಥಿಗಳನ್ನೆಲ್ಲ ತೀರಿಸಿಕೊಂಡು
ತನ್ನ ಕುಟೀರದ ಮುಂದಿನ ವಿಶಾಲವಾದ ಅಂಗಳದಲ್ಲಿ ಶಿಷ್ಯರು ಸಿದ್ಧಪಡಿಸಿಟ್ಟೇ ಆಸನ
ದಲ್ಲಿ ಒಂದು ಕುಳಿರಲು ನೂರಾರು ಶಿಷ್ಯರು ಸುತ್ತುವರಿದು ಕುಳಿತರು. ಅವನು ತನ್ನ
ಉಪದೇಶವನ್ನು ಆರಂಭಿಸಿ ವೇದಪ್ರೇರಾಂಗಾದಿಗಳಿಂದ ಉದಾಹರಣೆಗಳನ್ನು ಆಯ್ದು ವಿವ
ರಿಸಿ ಅಣಾರೇಣಾತ್ಯಾಣಕಾಷ್ಟಗಳಲ್ಲಿ ಲಾಳ ಭಗವಂತನು ವಾಸವಾಗಿರುವನೆಂದೂ ಜಗತ್ತಿನ
ಮನುಷ್ಯಪಶುಪಡ್ಡಿಕ್ರಿಮಿಕೀರ್ಣಕಗಳೇ ವೊದಲಾದ ಸರ್ವ ಜೀವಜಂತುಗಳೂ ಭಗ
ವಂತನ ಆಂತರಳೇ ಸರಿ ಎಂದೂ ಪ್ರತಿಪಾದಿಸಿದನು. ಮತ್ತು ಕೊನೆಗೆ ಪ್ರಿಯ ಶಿಷ್ಯರೇ,
ನಾನು ಇಷ್ಟಿ ಹೊತ್ತಿನವರಿಗೆ ಉಪದೇಶಿಸಿದ ಮಾತುಗಳನ್ನೆಲ್ಲಾ ನೆನಪಿನಲ್ಲಿಟ್ಟೇ ನಡೆ
ದರೆ ಒಳ್ಳೆಯದು; ಅದಾಗದಿದ್ದರೆ ಇದೊಂದೇ ಮಾತಿನಲ್ಲಿ ಸರ್ವಶಾಸ್ತರಗಳ ಸಾರವೂ
ಅಡಕವಾಗಿದೆ. ಇದೊಂದೇ ಮಾತನ್ನು ನೀವು ಸ್ವರಂತ್ಯಾಲಿಟ್ಟುಕೊಂಡರೆ ನಿಮ್ಮ ಸರ್ವ
ಕಾರ್ಯಗಳೂ ಸುಖಕರವಾಗಿ ಪರಿಣಿಸುವವು.—“ ಈ ಲೋಕದೊಳಗಿನ ಸರ್ಕಲ
ಪ್ರಾಣಿಗಳೂ ಈತ್ಯರಾಂಶಸಂಭಾತಗಳಾಗಿವೆ. ಆದುದರಿಂದ ಅವೆಲ್ಲವುಗಳನ್ನೂ ಸಮರ್ಪಿ
ಸ್ತುತಿಯಿಂದ ಸೋಽಧಿ ಎಲ್ಲ ಪ್ರಾಣಿಗಳನ್ನೂ ತನ್ನ ಸಮಾನವೆಂದೇ ತಿಳಿದು ನಡೆಯಬೇಕು.
ಸರ್ಕಲಪ್ರಾಣಿಗಳಲ್ಲಿಯೂ ಈತ್ಯರನು ಆತ್ಮಸ್ವರೂಪನಾಗಿ ವಾಸವಾಗಿರುವದರಿಂದ ಅವುಗ
ಳನ್ನೆಲ್ಲ ದೇವರೆಂದೇ ಭಾವಿಸಿ ನಡೆಯತಕ್ಕದ್ದು. ಅಡವಿಯ ಗಿಡಮರಗಳನ್ನು ಮುರಿದು
ಮುಕ್ಕುವ ಪರ್ವತಾಕಾರದ ಮದ್ವಾಸೆಯನ್ನೂ ಅರಳಿದ ಕುಸುಮಗಳೊಳಗಿನ ಮಧು
ವನ್ನು ಆಶ್ಚರ್ಯಕರವಾಗುವಂತೆ ಸಂಗ್ರಹಿಸುವ ಜೀನುನೆಂಣಾಗಳನ್ನೂ ಸೋಽಧಿದರೆ
ಇಂತಹ ಅದು ತತ್ತ್ವಾರ್ಥಕೃತಿಗಳು ಇನ್ನಾರಿಗೆ ಸಾಧ್ಯವೆಂದು ಸಮಗೆ ಇಂದ್ಲಿದ ಆಶ್ಚರ್ಯ

ಯವಾಗುವದಿಲ್ಲವೇ? ಇನ್ನು ಅನೇಕ ಉದಾಹರಣೆಗಳಿಂದ ಸ್ಪಷ್ಟವು ಈಶ್ವರನ ವಾಚದ ಮನೆಯೆಂದು ಸಿದ್ಧವಾಡಬಹುದು.”

ಮುಂದೆ ಕೆಲವು ದಿನಗಳು ಕಳೆದವು. ಶಿಷ್ಯರು ಯತ್ವರನ ಸೇವೆಯನ್ನು ಎಂದಿನಂತೆ ನಡಿಸಿದ್ದರು. ಒಂದು ದಿನ ಐದಾರು ಶಿಷ್ಯರು ಒಂದಾಗಿ ಕಷ್ಟಗೆಯನ್ನು ತರುವ ದಕ್ಷೆಂದು ಅಡವಿಗೆ ಹೊರಟರು. ಅವರೆಲ್ಲರೂ ಅಡವಿಯನ್ನು ಸೇರಿ ಒಣಗಿದ ಕಷ್ಟಗೆ ಯನ್ನು ಹಾಡುಕುತ್ತ ಅತ್ಯಿತ್ತ ಅಡ್ಡಾಡುತ್ತಿರಲು ಆಕಾಶಾತ್ ಹಿಂದಿನಿಂದ ಗಡ್ಡಲವು ಕೇಳಬಂದಿತು.—“ಓಡಿರಿ, ಓಡಿರಿ, ಮದ್ದಾನೆಯು ಬರುತ್ತಿದೆ, ಮದ್ದಾನೆಯು ಬರುತ್ತಿದೆ” ಎಂದು ಒದರಾಡುತ್ತಿದ್ದ ನೂರಾರು ಚೀಳಿಗಾರರು ಸುತ್ತುಕಡೆಯಿಂದ ಓಡಾಡತ್ತೊಡಗಿದರು. ಇದನ್ನು ನೋಡಿ ಯತ್ವರನ ಶಿಷ್ಯರು ಗಾಬರಿಯಾದರು. ಅವರಲ್ಲಿ ಒಬ್ಬನು ಮಾತ್ರ ಸುಮ್ಮನೆ ನಿಂತಿದ್ದನು. ಏಕ್ಕುವರು “ಓಡಿರಿ, ಓಡಿರಿ” ಎಂದು ಒದರುತ್ತ ದಾರಿಗಿಕೆಯ ಓಡಿ ನಡೆದರು. ಇಷ್ಟದಲ್ಲಿ ಒಂದು ಮದ್ದಾನೆಯು ಇದಿರಿಗೆ ಬಂದಿತು! ಅದರ ಹಿಂದೆಯೇ ಮತ್ತೊಂದು ಅನೆಯು ಹೀಗೆ ಕುಳಿತು ಆದನ್ನು ಹಿಂಬಾಲಿಸುತ್ತಿದ್ದ ಮಾವುತನು “ಓಡಿರಿ, ಓಡಿರಿ, ಮದ್ದಾನೆ ಬಂದಿತು! ಬಂದಿತು! ಓಡಿ ಪಾರಾಗಿರಿ” ಎಂದು ಜೀರಿದನು. ಸುಮ್ಮನೆ ನಿಂತಿದ್ದ ಸನ್ಯಾಸಿಯ ಶಿಷ್ಯನು ಮದ್ದಾನೆಯು ಇದಿರಿಗೆ ಬಂದೊಡನೆ ಅದಕ್ಕೆ “ನಾರಾಯಣ ನಮಸ್ತೋಸ್ತ” ಎಂದು ನಾಷ್ವಾಂಗನಮಸ್ಯಾರೆ ಮಾಡಿದನು. ಗಜೀಂದ್ರನೂರಾಯಣನು ತನ್ನ ಹಾದಿಯಲ್ಲಿ ಅಡ್ಡಬಂದ ಈ ಶೈದ್ರಪ್ರಾಣೀಯನ್ನು ಕಂಡು ಕೋಪದಿಂದ ಸುಂಡಿಲಲ್ಲಿ ಸುತ್ತಿ ದೂರ ಎಸೆದುಬಿಟ್ಟು ತನ್ನ ಹಾದಿಯನ್ನು ಹಿಡಿದನು! “ಭಗವಂತನು, ಸಕಲಪ್ರಾಣಿಗಳಲ್ಲಿಯಾ ವಾಸವಾಗಿರುವನು; ಸಕಲಪ್ರಾಣಿಗಳೂ ಆತನ ಅಂಶಗಳೇ ಸರಿ. ಮದ್ದಾನೆಯಾದರೇನಾಯಿತು? ಕರುಣಾಳು ವಾದ ಭಗವಂತನು ನನಗೆ ಅವಾಯವಾಡುವ ಒಗೆಯೆಂತು? ನಾನೇನು ಅಂತಹ ಆಪರಾಧ ಮಾಡಿದ್ದೇನೇ.” ಎಂದು ಮುಂತಾಗಿ ಯೋಜನೆಯಿಂದ ಶಿಷ್ಯನ ಆಲೋಚನೆಯು ನಡೆದಿರುವಾಗಲೇ ಗಜೀಂದ್ರ ನಾರಾಯಣನ ಹಿಡಿತದಿಂದ ಸ್ವಾತಿತಪ್ಪದ ಆತನ ಶರೀರವು ಹತ್ತುಮಾರು ದೂರದಲ್ಲಿ ಸಿಡಿದುಬಂದಿತು.

ಮದ್ದಾನೆಯು ಹೊರಟೆಹೊರೆದಬಳಿಕ ಸನ್ಯಾಸಿಯ ಏಕ್ಕು ಶಿಷ್ಯರು ತಮ್ಮ ಗೇಳೆಯನ ಸ್ವಭಾವವನ್ನು ಅರಿತವರಾದುದರಿಂದ ಅವನ ಆವಸ್ಥೆಯು ಉನಾಗಿರುವದೊಂದೇ ನೋರೆಡಬೇಕಿಂದು ಇಲ್ಲಿಗೆಬಂದು ಅತ್ಯಿತ್ತ ಹಾಡುಕುತ್ತಿರಲು ಒಂದೆಡೆಯಲ್ಲಿ ಮೈಯೆಲ್ಲ ನುಗ್ಗನುಗ್ಗಾಗಿ ಸ್ವಲ್ಪತ್ತಿಯೆಲ್ಲದೆ ಬಿಡಿರುವ ತಮ್ಮ ಗೇಳೆಯನನ್ನು ನೋಡಿದರು. ಅದನ್ನು ನೋಡಿ ಅವರೆಲ್ಲರೂ ಸೇರಿ ಆತನನ್ನು ಎತ್ತಿಕೊಂಡು ತಮ್ಮ ಆಶ್ರಮಕ್ಕೆ ಒಯ್ಯಿ ಪರಿಪರಿಯಿಂದ ಉಪಚರಿಸಲು ತಾಸೆರಡು ತಾಸಿನ ತರುವಾಯ ಅವನಿಗೆ ತುಸು ಎಚ್ಚರವುಂಟೂ ಇತ್ತು. ಮೆಲ್ಲನೆ ಕಣ್ಣ ತೆರೆದನು. ಅನೆಯು ಸುಂಡಿಲದ ಬಿಗಿಯಾದ ಹಿಡಿತದಿಂದಲೂ

ದೂರಸಿದ್ದಿದುಬಿದ್ದ ಪೆಟ್ಟಿನಿಂದಲೂ ಮೈಯ ಕೇಲುಗಳೆಲ್ಲ ಶಿಥಿಲವಾದಂತಾಗಿತ್ತು. ಮತ್ತೆ ರದು ತಾಸುಗಳವರಿಗೆ ಎಡೆಬಿಡದೆ ಉಪಚರಿಸಿದ ಬಳಿಕ ತಿಷ್ಯನು ವಾತಾಡತೊಡಗಿದನು. ಅಗ ಅವನ ಗೆಳೆಯರು “ಆಣ್ಣಾ, ಮದ್ದಾನೆಯು ಬರುವುದು ತಿಳಿದೊಡನೆ ನಾವೆ ಔರ್ಜೂ ಕಾಲಿಗೆ ಬುದ್ಧಿ ಹೇಳಿ ಪಾರಾದೆನ್ನ. ನೀನೊಬ್ಬನು ವಾತ್ರ ಅದರ ಕೈಗೆ ಸಿಕ್ಕಿ ಬಿದ್ದುದು ಹೇಗೆ?” ಎಂದು ಕೇಳಿದರು.

ಅದಕ್ಕೆ ಅವನು—“ಗುರುಗಳು ಆ ದಿನ ನಮ್ಮೆಲ್ಲರಿಗೆ ಅಪ್ಪಣಿಕೊಡಿಸಿದುದು ನಿಮ್ಮ ಸ್ವರಣೆಯಲ್ಲಿಲ್ಲವೆಂದು ತೋರುವುದು. ಸಕಲ ಪ್ರಾಣಿಗಳೂ ಶ್ರೀಮನ್ನಾರಾಯಣನ ಅಂಶಗಳೇ ಆಗಿರುವದರಿಂದ ಗಜೀಂದ್ರ ನಾರಾಯಣನು ವಾಡಿದಂತಾಗಲೆಂದು ಸುಮ್ಮನೆ ಇದ್ದನು; ಮತ್ತು ಹತ್ತಿರಕ್ಕೆ ಬಂದೊಡನೆ ಸಾಷ್ಟಾಂಗ ನಮಸ್ಕಾರವಾಡಿದೆನು” ಎಂದನು.

ಅಗ ಅವನ ಗೆಳೆಯರಲ್ಲಿಬ್ಬ ನು—“ಆಣ್ಣಾ, ನೀನು ಗುರುಗಳು ಹೇಳಿದ ವಾತಿನ ರಹಸ್ಯವನ್ನು ಸರಿಯಾಗಿ ತಿಳಿದುಕೊಂಡಂತೆ ತೋರಲಿಲ್ಲ. ಮದ್ದಾನೆಯು ಶ್ರೀಮನ್ನಾರಾಯಣನ ಅಂಶವೇ ಆಗಿರುವಂತೆ ಅದರ ಹಿಂದಿನ ಆನೆಯ ಮೇಲೆ ಕುಳಿತ ವಾವುತನೂ ಆತನ ಅಂಶವೇ ಅಲ್ಲವೇ? ಅಂದಮೇಲೆ ಗಜೀಂದ್ರನಾರಾಯಣನಲ್ಲಿ ವಿಶ್ವಾಸಿರುವ ನಿನ್ನ ಆ ವಾವುತನಾರಾಯಣನ ವಾತಿನಲ್ಲಿ ಅವಿಶ್ವಾಸ ತೋರಿಸಿದುದೇಕೆ? ವಾವುತನಾರಾಯಣನು “ಓಡಿರಿ, ಓಡಿ ಪಾರಾಗಿರಿ” ಎಂದು ಅಪ್ಪಣಿಕೊಡಿಸಿದಂತೆ ನೀನೇಕೆ ನಡೆಯಲಿಲ್ಲ? “ಸಕಲ ಪ್ರಾಣಿಗಳೂ ಈಶ್ವರಾಂಶಸಂಭವತಗಳಾಗಿರುವದರಿಂದ ಅವ ಸ್ವಲ್ಪ ಒಂದೇ ದೃಷ್ಟಿಯಿಂದ ನೋಡಬೇಕೆಂಬ” ವಾಕ್ಯವು ಕೇವಲ ಶಬ್ದಾರ್ಥಗಳನ್ನು ಅನುಸರಿಸಿ ನಡೆಯಲಿಕ್ಕೆ ಬರುವಂಥದಲ್ಲ. ಪ್ರಸಂಗಾನುಸಾರವಾಗಿ ತಾರತಮ್ಯಜ್ಞನು ನಿಂದ ನಡೆದುಕೊಳ್ಳಬೇಕು. ತನ್ನಿಂದ ಯಾವದೊಂದು ಪ್ರಾಣಿಗೆ ಕೆಡಕಾಗುವ ಪ್ರಸಂಗವಿದ್ದಾಗ ವಾತ್ರ ಇದನ್ನು ಆಕ್ಷರಶಃ ಅನುಸರಿಸಿ ನಡೆಯಬೇಕು. ಅದರೆ ಆನ್ಯಾರಿಂದ ತನಗೆ ಅವತ್ತು ಸಂಭವಿಸುವ ಸಮಯವಿದ್ದಲ್ಲಿ ಗಜೀಂದ್ರನಾರಾಯಣನ್ನು ಆಶ್ರಯಿಸದೆ ವಾವುತನಾರಾಯಣನನ್ನೇ ಅನುಸರಿಸಬೇಕು. ಗುರೂಪದೇಶವನ್ನು ಬರೇ ಕೇಳಿ ಕೊಂಡರೆ ತೀರದು. ತಾರತಮ್ಯಜ್ಞನು ನವಿಲ್ಲದ ಮೂರ್ಖತ್ವದಿಂದು ಗ್ರಾಹಕವಾಡುದಲ್ಲ” ಎಂದು ಉಪದೇಶಿಸಿದನು.

ಸಾಂ|| ಹಿರಿಯರುಪದೇಶದೊಳ್ಳಿ ವಿಶ್ವಾಸವಿರಬೇಕು ।

ಮರೆಯಲಾಗದು ತತ್ವವದರ ||

ಪರರ ಪೀಡಿಸಲಾಗದಂತೆಯಿ ಪರರಿಂದ ।

ಬರುವ ಪೀಡಿಯ ನೋಡಿ ನಡೆಯಿ ॥ ೧ ॥

೭. ರಾಮನಾಮಮಹಿನೆ.



ಭೀಷಣನ ಹೆಸರನ್ನ ನಮ್ಮಲ್ಲಿ ಎಲ್ಲರೂ ಬಲ್ಲರು. ಅವನು ರಾವಣನ ತಮ್ಮನು. ಹತ್ತುತಲೆ ಇಪ್ಪತ್ತು ತೋಳಿನ ಆ ಭೀಕರಾಕಾರದ ಆ ರಾಕ್ಷಸ ರಾವಣನು ಲಂಕೆಯ ಅರಸನಾಗಿದ್ದನು. ಶ್ರೀರಾಮಚಂದ್ರನ ಕಡುಹಗೆ ಯಾದ ಆತನ ತಮ್ಮ ವಿಭೀಷಣನು ರಾಮಚಂದ್ರನ ಪರಮಭಕ್ತನು! ರಾವಣಿಗೆ ರಾಮಚಂದ್ರನ ಮೇಲೆ ಕಡುವೈರವಿರುವಂತೆ ವಿಭೀಷಣಿಗೆ ಆತನಲ್ಲಿ ಆತುಲವಾದ ಶ್ರದ್ಧೆಯಾದ್ದಿತು. ಒಂದುದಿನ ಆವನ ಒಳಿಗೆ ಒಬ್ಬ ಬ್ರಾಹ್ಮಣನು ಒಂದು ಆಣ್ಣಾ, ನನಗೆ ಈ ಸಮುದ್ರವನ್ನ ದಾಟೆ ಹೊಗಬೇಕಾಗಿದೆ. ನಿನೇನೇಂಳೇ ರಾಮಭಕ್ತನು. ನಿನ್ನ ಆ ರಾಮಭಕ್ತಿಯ ಬಲದಿಂದ ನನಗೆ ಈ ಸಮುದ್ರವನ್ನ ದಾಟುವದಕ್ಕೆ ಒಂದು ವಾರ್ಗ ವನ್ನ ತೋರಿಸಬಲ್ಲೆಯಾ? ಎಂದನು.

ಆಗ ವಿಭೀಷಣನು “ ಸರಿ. ಇದಕ್ಕೇತಕ್ಕೆ ಇಷ್ಟ್ವಿಂದು ಯೋಜಿಸುವದು? ನಾನು ಸಿನಗೆ ವಾರ್ಗವನ್ನ ತೋರಿಸಬಲ್ಲೆನು. ” ಎಂದು ನುಡಿದು ಒಂದು ಎಲೆಯ ಮೇಲೆ “ ಶ್ರೀರಾಮಚಂದ್ರಾಯ ನಮಃ ” ಎಂದು ಬರೆದು ವಾಡಿಸಿ ಆದನ್ನ ಆವನ ಸೆರಗಿನಲ್ಲಿ ಕಟ್ಟಿ “ ನಡೆ, ಇನ್ನ ಮೇಲೆ ನಿನು ಸಮುದ್ರವನ್ನ ನಿರಾಯಾಸವಾಗಿ ದಾಟಬಹುದು. ಜಲದ ಮೇಲೆ ಶಿಶೇಯ ಮೇಲೆ ನಡೆದಂತೆಯೇ ಸಡೆಯಬಹುದು. ಆದರೆ, ನಿನು ಈ ಸೆರಗಿನೊಳಗಿನ ಗಂಟನ್ನ ಮಾತ್ರ ಬಿಂಜ ಕೂಡದು. ” ಎಂದು ಹೋಳಿ ಕಳುಹಿಸಿದನು.

ಬ್ರಾಹ್ಮಣನು ಸಮುದ್ರವನ್ನ ದಾಟುವದಕ್ಕಾಗಿ ನಡೆದನು. ಸಮುದ್ರಕ್ಕೆ ಹೊಗಿ ನಿರಿನ ಮೇಲೆ ನೆಲದ ಮೇಲೆ ನಡೆಯುವಂತೆಯೇ ನಿರಾಯಾಸವಾಗಿ ನಡೆಯತೋಡಿದನು. ಆಗ ಆವನ ಮನಸ್ಸಿನಲ್ಲಿ ಇನ್ನಿಲ್ಲದಷ್ಟು ಆಶ್ಚರ್ಯವಿಸ್ತೃಯಗಳುಂಟಾಗಿ ಬೆವ್ವಾಗಿ ನಿಂತು ಬಿಟ್ಟನು. “ ವಿಭೀಷಣನು ಎಂತಹ ವಾಟವಾಡಿದನೋ, ತನ್ನ ಸೆರಗಿನೊಳಗಿನ ಗಂಟನಲ್ಲಿ ಎಂತಹ ಮಂತ್ರವಿರುವದೋ, ಆ ಮಂತ್ರದ ಮಹಿಮೆಯೇನೋ ಆಗಾಧವಾಗಿದೆ. ನಾನು ಆದನ್ನ ತಿಳಿದುಕೊಂಡು ಬಿಟ್ಟರೆ ಪ್ರತಿಶಾರೆ ವಿಭೀಷಣನ ಒಳಿಗ ಹೊಗಿ ಗುವ ಕಾರಣವೇ ಉಳಿತುದು. ” ಎಂದು ಯೋಜಿಸತೋಡಿದನು. ಉತ್ಕೂಳತೆಯೂ ಸ್ವಾಧ್ಯಾವು ಆವನನ್ನ ಬಲವಾಗಿ ಪೀಡಿಸತೋಡಿದನವು. ಮುಂದೆ ನಡೆಯಲು ಮನಸ್ಸುಗಾದು. ಸೆರಗಿನೊಳಗಿನ ಗಂಟನ್ನ ಕೈಯಲ್ಲಿ ತೆಗೆದುಕೊಂಡು ಮಾರು ನಾಲ್ಕು ಸಲ ತಿರುತ್ತಿರುವಿ ನೋಡಿದನು. ಗಂಟನ್ನ ಉಚ್ಚವರಕ್ಕೆ ಕೈಬೀರಳು ಹಾತೋಡಿದು ಮುಂದೆ ಬಂದೋಡನೆ ವಿಭೀಷಣನ ಆಜ್ಞೆಯ ನೆನಪಾಗಲು ಹಂದೆ ಹೊಗಿವುದು.

ಹೀಗೆ ವಿಚಾರವಾಡುತ್ತ ವಾಡುತ್ತ ಮುಂದೆ ನಡೆಯತ್ತೆಡಿದನು. ಮುಂದೆ ಮುಂದೆ ನಡೆದಂತೆ ಬ್ರಹ್ಮಣ ಮನಸ್ಸಿನೊಳಗಿನ ಉತ್ಪಂಥೆಯ ಪ್ರಬಲವಾಗುತ್ತ ನಡೆಯಿತು. ಅಹಂಕಾರ! ಇಂತಹ ಆಳವಾದ ಸಮುದ್ರದಲ್ಲಿ ನೆಲದ ಮೇಲೆ ನಿಲ್ಲಿವಂತೆ ನಿಂತಿರುವೆನಲ್ಲಾ! ವಿಭೀಷಣನು ಎಂತಹ ವಾಟಗಾರನು? ಎಂದು ಯೋಚಿಸುತ್ತ ಮುಂದಕ್ಕೆ ಸಾಗಿರುವಾಗ ಅವನಿಗೆ ಹೊಸದೊಂದು ವಿಚಾರವು ಶಾಚಿಸಿತು. “ ವಿಭೀಷಣನು ನನಗೆ ಈ ಗಂಟನ್ನು ಉಚ್ಚಕೂಡದೆಂದು ಅಪ್ಪಣಿವಾಡಲು ಕಾರಣವೇನು? ಆ ಮಂತ್ರವನ್ನು ನಾನು ತಿಳಿಯಕೂಡದೆಂಬದೇ ಅವನ ಉದ್ದೀಶವಾಗಿರಬೇಕು. ಮೇಲಾಗಿ ನಾನು ಆತನ ಅಪ್ಪಣಿಯನ್ನು ವಿಶಿರಿ ಈ ಗಂಟನ್ನು ಬಿಟ್ಟಿದರೆ ಆತನು ನನ್ನ ಮೇಲೆ ಕೋಪಗೊಳ್ಳಬಹುದ್ದಲ್ಲವೇ? ಆಗಲಿ, ನಾನು ಆ ಮಂತ್ರವನ್ನು ತಿಳಿದುಕೊಂಡು ಬಿಟ್ಟು ಬಳಿಕ ನನಗೆ ಅವನ ಭಯವೇನು? ತಿರುಗಿ ಅವನ ಬಳಿಗೆ ಹೋಗದೆ ಇದ್ದುಬಿಟ್ಟರೆ ತೀರಿತು.” ಮುಂತಾದ ದುರ್ವಿಚಾರಗಳು ಅವನ ಮನಸ್ಸನ್ನು ಆಕ್ರಮಿಸಿದವು. ಕೊನೆಗೆ ಬ್ರಹ್ಮಣನು ತನ್ನ ಸೆರಿಗಿನೊಳಗಿನ ಗಂಟನ್ನು ಬಿಟ್ಟುವದನ್ನು ನಿರ್ಣಯಿಸಿದನು. ಇಷ್ಟರಲ್ಲಿ ಅವನು ಸಮುದ್ರದ ಎರಡನೆಯ ದಂಡಿಗೆ ಸವಿಂಬಿಸಿದ್ದನು.

ಬ್ರಹ್ಮಣನು ತನ್ನ ಸೆರಿಗಿನೊಳಗಿನ ಗಂಟನ್ನು ಬಿಟ್ಟ ಎಲೆಯ ಮಡಿಕೆಯನ್ನು ಬಿಡಿಸಿ ನೋಡಿದನು. ಅಶಯ! ಅದರಲ್ಲಿ ಮಂತ್ರವಿಲ್ಲ; ಮಾಟವಿಲ್ಲ. ಬರೇ ‘ಶ್ರೀರಾಮಚಂದ್ರಾಯ ಸಮಃ’ ಎಂದಿಷ್ಟೇ ಬರೆದಿತ್ತು. ಬ್ರಹ್ಮಣನು ‘ಪಿಶಾ’! ಇದರಲ್ಲೇನಿದೆ? ವಿಭೀಷಣನು ಏನೋ ವಾಟಮಾಡಿ ನನ್ನ ಕಣ್ಣ ಕಟ್ಟಿವದಕ್ಕೆ ಇದರಲ್ಲಿ ಇಷ್ಟೇ ಬರೆದು ಕಟ್ಟಿಕೊಟ್ಟಿರುವನು. ಕೇವಲ ರಾಮಚಂದ್ರನ ಹೆಸರು ಸಮುದ್ರವನ್ನು ದಾಖಿಸಬಲ್ಲದೇ? ಎಂದು ಯೋಚಿಸುತ್ತಿರುವಷ್ಟು ರಲ್ಲಿ ನಿಂತಲ್ಲಿಯೇ ನೀರಲ್ಲಿ ಮುಳುಗಿಹೋದನು.

ಲೋಕದಲ್ಲಿ ವಿಶ್ವಾಸವೇ ಘರಕಾರಿಯು. ವಿಶ್ವಾಸಬಲದಿಂದ ಸಮುದ್ರವನ್ನುತ್ತರಿಸಬಹುದು. ಉರಿವ ಚೆಂಕಿಯಲ್ಲಿರಬಹುದು. ಇಷ್ಟೇ ಏಕೆ? ಈ ಭವಸಾಗರವನ್ನೇ ಈಸಿ ಪಾರಾಗಬಹುದು. ಅದಿಲ್ಲದಿದ್ದರೆ ಯಾವದೂ ಇಲ್ಲ.

ಸಾಂ॥ ವಿಶ್ವಾಸವಂತರಿಗೆ ಬಹುಸುಲಭ ಸಾಧ್ಯವೇ ।

ಶಾಶ್ವತದ ಸುಖವಿಹದೆ ಪರದೆ ॥

ವಿಶ್ವಾಸವಿರದಿದೋದಿಶ್ವರನ ಮಹಿಮೆಯೊಳ್ಳು ।

ನಶ್ವರವು ನರಜನ್ಮದಿರವು ॥ ೧ ॥

೫೦. ಭೀಷಣಾಚಾರ್ಯರು.



ರವರು ಕುಮತಿಗಳು. ವಾಂಡವರು ಸಜ್ಜನರು. ಆರಂಭದಿಂದಲೂ ಅವರವರೊಳಗೆ ದಾಯಾದ ಮತ್ತು ರವೈ ಹೊತ್ತಿ ಉರಿಯುತ್ತಲಿತ್ತು. ಭೀಷ್ಟ, ದೈತ್ಯಾದಿಗಳು ವಾಂಡವಪದ್ಧತಿಗಳಾಗಿ ಕೌರವ ನಲ್ಲಿ ವಾಸವಾಗಿರುವರು. ಕೌರವನಿಗೆ ಪ್ರತಿಪ್ರಸಂಗದಲ್ಲಿಯೂ ಪರಿ ಪರಿಯಿಂದ ಬುದ್ಧಿ ಹೇಳುವರು. ವಾಂಡವರನ್ನು ಉಳಿಸಿಕೊಳ್ಳಲು ಯಾತ್ರಿಸುವರು. ಬಾಲ್ಯದೊಳಗಿನ ಜಿಕ್ಕಪಟ್ಟ ಕಲಹಗಳೆಲ್ಲಾ ಮುಗಿಯಲು ಆರಗಿನ ಆರಮನೆಯಲ್ಲಿ ವಾಂಡವರನ್ನು ಸುಟ್ಟಿದುವ ಆಶೋಚಸೆಯಾಯಿತು. ಜೂಜಿನಲ್ಲಿ ವಾಂಡವರನ್ನು ಸೋಲಿಸಿ ಬೇದಿಯ ಭಿಕಾರಿಗಳಂತೆ ಅಡವಿಗಳಿಷ್ಟುದುದೂ ಆಯಿತು. ಕೊನೆಗೆ ಭಾರತಯಾಥ್ವದ ಪ್ರಭಯಾಗ್ನಿಯು ಹೊತ್ತಿ ಉರಿಯಿತು.

ಕೌರವ-ವಾಂಡವರೊಳಗೆಲ್ಲಾ ಹಿರಿಯನಾದ ಭೀಷಣಾಚಾರ್ಯನು, ಕೌರವಪಡೆಯ ನಾಯಕನಾಗಿ ವಾಂಡವಸ್ಸೆನ್ನದೊಡನೆ ಯುದ್ಧವನ್ನು ಹೂಡಬೇಕಾಯಿತು; ಆಕ್ಷೋಚಿತೀ ಸಂಖ್ಯೆಯ ವಾಂಡವಸ್ಸೆನ್ನವನ್ನೆಲ್ಲ ತುಂಡುಗಡಿದು ೧೯-೧೯ ದಿವಸಗಳವರೆಗೆ ಯುದ್ಧವಾಡಿ ಕೊನೆಗೆ ಶರಪಂಜರದ ಮೇಲೆ ದೇಹವಿಟ್ಟನು. ಇನ್ನವನಿಗೆ ಯಾವ ಇಚ್ಛೆಯೂ ಇರಲಿಲ್ಲ. ಮರಣವೇ ಆವನ ಧ್ಯೋಯ! ಪರಮಾತ್ಮನ ಲೀಲೆಯನ್ನು ಸೋಧಿ ಸೋಧಿ ಆವನು ಮೂಡುವಾಗಿದ್ದನು. ಪ್ರಪಂಚದೊಳಗಿನ ಕಾರ್ಯಕ್ರಿಯೆಗಳಾಗಿ ಕಾರಣವನ್ನು ತೋರಿಸಲು ಯಾತ್ರಿಸುವದು ಕೇವಲ ವುಂಡತನನೆಂದು ಆವನು, ಭಾವಿಸುತ್ತಿದ್ದನು.

ಕೊನೆಗೆ ಭೀಷಣಾಚಾರ್ಯನ ಅವತಾರಸವಾಹ್ತಿಯ ದಿನವೈ ಸಮೀರಿಸಿತು. ಆಗ ಪಾಂಡವರೂ, ಶ್ರೀಕೃಷ್ಣನೂ ಇನ್ನೂ ಅನೇಕರು ಆವನು ಶರಪಂಜರದಲ್ಲಿ ಮಲಗಿರುವ ಸ್ಥಳಕ್ಕೆ ಬಂದರು. ಎಲ್ಲರೂ ಸುತ್ತಿರು ನಿಂತಿರಲು ಭೀಷಣಾಚಾರ್ಯನು ಅವರೆಲ್ಲರನ್ನು ನಿಷ್ಟಿಸಿ ಸೋಧಿ ಎರಡೂ ಕಣ್ಣಗಳಿಂದ ದಳದಳ ನೀರು ಸುರಿಸಿ ಆಳತೊಡಗಿದನು. ಕೃಷ್ಣಾಜುರು ಆತನ ಶಿರೋಭಾಗದಲ್ಲಿ ನಿಂತಿದ್ದರು. ಅಜ್ಯಾನನು “ಕೃಷ್ಣಾ, ಸ್ನಿದು? ಸರ್ವಸಂಗಪರಿತ್ಯಾಗವಾಡಿ ಶರಪಂಜರದಲ್ಲಿ ದೇಹವನ್ನಿಡುವಾಗಲೂ ಕೂಡ ಎಳ್ಳಷ್ಟು ವ್ಯಾಸನವನ್ನು ತೋರಿಸದ ಸ್ಥರಮನಸ್ಸಿನ ಆಚಾರ್ಯರು ಈಗ ಕಣ್ಣಿರು ಸುರಿಸುವದನ್ನು ಸೋಧಿದರೆ ಆಶ್ಚರ್ಯವಾಗುವದಿಲ್ಲವೇ? ಪಿತಾಮಹ ಭೀಷಣಾಚಾರ್ಯರು,—ಸತ್ಯವಾದಿಗಳು, ಜಿತೇಂದ್ರಿಯರು, ಅಷ್ಟವಸುಗಳಿಗೆ ಸರಿಸವಾನರಾದವರು, ಇಂತಹ ಮಹಾನುಭಾವರು ಕೂಡ ದೇಹತ್ಯಾಗದ ಸಮಯದಲ್ಲಿ ಕಣ್ಣಿರು ಸುರಿಸುವದನ್ನು ಸೋಧಿ ನಿಸಗೆ ಅರಿದೆನಿಸುವದಿಲ್ಲವೇ? ಪ್ರಪಂಚವನ್ನೆಲ್ಲಾ ಆವರಿಸಿರುವ ಆ ವಾಯೀಯು ಇಂತಹ ಮಹಾನುಭಾವರನ್ನೂ ಬಿಡಲಿಲ್ಲವಲ್ಲವೇ? ಎಂದನು.

ಆಗ ಶ್ರೀಕೃಷ್ಣನು:—ಆಚಾರ್ಯರೇ, ತವ್ಯಂಭವರಿಗೂ ಈ ಮಾರ್ಯಾಚ ಬಲೆಯನ್ನು ಹರಿದೊಗೆಯಲು ನಾಧ್ಯವಾಗುವದಿಲ್ಲವಲ್ಲ, ಕೊನೆಗೆ ಆ ಮಾರ್ಯೀ ಜ್ಯುವನ್ನು ಹೊಂದಿತು. ದೇಹತ್ವಾಗದ ಸಮಯದಲ್ಲಿ ತವ್ಯ ಕಣ್ಣಗಳಲ್ಲಿ ನೀರು ತುಂಬಿಸಿದ್ದಿತು!

ಇದನ್ನು ಕೇಳಿ ಭೀಪಾಳುಚಾರ್ಯರು ಶ್ರೀಕೃಷ್ಣನ ಕಡೆಗೆ ಮೋರೆಯನ್ನು ತಿರುಗಿಸಿ ಧೃತಿವಾದ ಸ್ವರದಿಂದ—“ಇಲ್ಲ, ನಾನು ಆ ಮಾರ್ಯಾಚ ಬಲೆಯೊಳಗೆ ಸಿಲುಕಿದವನಲ್ಲ. ಕೃಷಣ, ಈ ಸಂಗತಿಯೂ ನನ್ನ ಕಣ್ಣಗಳಲ್ಲಿ ನೀರುತುಂಬಿರುವದರ ಕಾರಣವೂ ನಿನಗೆ ತಿಳಿಯದೆ ಹೀಗೆ ಮಾತಾಡುವೆಂಂದು ನಾನು ಹೇಳಲಾರೆನು. ಎಲ್ಲವನ್ನೂ ಬಲ್ಲ ನೀನು ಈ ಮಾತನ್ನು ತಿಳಿಯದಿರುವದೆಂತು? ಆದರೂ ನನ್ನೊಂದಲೇ ಅನ್ನಿಸಬೇಕೆಂದು ನಿನ್ನ ವಿಜಾರನಿರಬೀಕು ಆಗಲಿ. ತಮ್ಮಾ! ಅಜುರಾ! ನನಗೆ ಈ ದೇಹದ, ಪ್ರಪಂಚದ ಹೊರಹವು ಎಳ್ಳಷ್ಟು ಕೂಡ ಇರುವದಿಲ್ಲ. ಆದಕ್ಕಾಗಿ ನಾನು ಕಣ್ಣೀರು ಸುರಿಸುವದಿಲ್ಲ. ಆದರೆ ಈ ಭಗವಾನ್ ಶ್ರೀಕೃಷ್ಣನು ಆರಂಭದಿಂದಲೂ ಪಾಂಡವರಲ್ಲಿ ಅಕ್ಕಂತ ಪ್ರೀತಿಯನ್ನು ತೋರಿಸುತ್ತಿರುವನು. ಮಾತುಮಾತಿಗೆ ಸೀವು ಆತನನ್ನು ಅವಲಂಬಿಸುವಿರಿ. ಆತನು ಕೂಡ ನಿಮಗೆ ಸರ್ವ ವಿಧದಿಂದಲೂ ಸಹಾಯ ಮಾಡುತ್ತಿರುವನು. ಭಾರತಯುದ್ಧದಲ್ಲಿ ತಾನೇ ಕಡಿವಾಣವನ್ನು ಹಿಡಿದು ನಿನ್ನ ರಥದಲ್ಲಿ ಕುಳಿತು ಕುದುರೆಗಳನ್ನು ನಡಿಸಿದನು. ಇನ್ನೇನು ಮಾಡಬೇಕು? ಇವ್ವಾದರೂ ಆರಂಭವಿಂದ ಇಂದಿನವರೆಗೂ ಪಾಂಡವರು ಆನುಭವಿಸಿದ ಕಷ್ಟಪರಂಪರೆಗಳನ್ನು ಸೋರ್ಡಿದರೆ ಯಾರ ಮನಸ್ಸು ತಾನೇ ಕಲ್ಲಾಗದು? ಈ ಮಾತಿನ ಗೂಡವು ನನಗೆ ಕೊನೆಯವರೆಗೂ ತಿಳಿಯದೆ ಹೋಯಿತಲ್ಲಾ, ಎಂದು ನನ್ನ ಕಣ್ಣಗಳಲ್ಲಿ ನೀರುತುಂಬಿತು. ಈ ಮಾತು ನನ್ನ ಸ್ವರಣೆಗೆ ಬಂದಾಗೆಲ್ಲಾ ನಾನು ಹೀಗೆಯೇ ಕಣ್ಣೀರು ಸುರಿಸುತ್ತಿದ್ದೇನು. ಇಂದು ಸೀವಿಬ್ಬರೂ ನನ್ನ ಮುಂದೆ ಬಂದು ನಿಂತುದನ್ನು ಸೋರ್ಡಿದೂಡನೆ ನನಗೆ ಪುನಃ ಅದೇ ಮಾತಿನ ಸೇನಪಾಗಲು ಅಳತೋಡಗಿದನಲ್ಲದೆ ಬೇರೆಯಿಲ್ಲ ” ಎಂದನು. ಅಜುರನನು ತಪ್ಪ ಬಷ್ಟುಕೊಂಡು ಸಿರುತ್ತಿರನಾದನು.

ಭಗವಂತನು ಆನಂತನು. ಆತನ ಶಕ್ತಿಯು ಆನಂತ; ಶಕ್ತಿಗಳೂ ಆನಂತ. ಆದದರಿಂದ ಆತನ ವ್ಯಾಪಾರಗಳ ರಹಸ್ಯವನ್ನು ತಿಳಿಯುವದು ಮಾನವ ಮಾತ್ರಿಗೆ ನಾಧ್ಯವಲ್ಲ. ಕಾರಣ ನಾವು ಆತನ ಕಾರ್ಯಗಳಿಗೆ ಕಾರಣಗಳನ್ನು ಶೋಧಿಸಲು ವ್ಯಾಘರ ಶ್ರಮಪಡದೆ ಆತನಲ್ಲಿ ಶ್ರೀಕರಣಶ್ರದ್ಧಿಯಿಂದ ಸರ್ವಸ್ವವನ್ನು ಅರ್ಪಿಸಿ ನಡೆಯುವದೇ ನಮ್ಮುಣಧಾರದ ಮಾರ್ಗವಲ್ಲದೆ ಬೇರೆಯಿಲ್ಲ.

ಸಾಂ॥ ಭಗವಂತನಾಡ್ಯಂತ ರಹಿತನಾಗಿರುವಂತೆ ।

ಜಗದೋಜಾತನ ಲೀಲೆಯಿಹಂದು ॥

ಸೋಗವಿಂದು ಕಷ್ಟವಿಂದೆನಗೆಂದು ಬಳಲಡೆ ।

ಭಗವಂತನನೆ ನಂಬಿನಡೆಯ್ಯ ॥ ೧ ॥

೭. ಹುಮ್ಮಾಹಕ್ಕೆ.



ನೈದದಲ್ಲಿ ಒಂದು ಜಾತಿಯ ಹಕ್ಕಿಗಳ ವಣಿನೇಯಿದೆ. ಅವು ಆಕಾಶದಲ್ಲಿ ದೂರ, ದೂರ, ಬಹುದೂರದಲ್ಲಿ ಹಾರಾಡುತ್ತಿರುವವು. ಮತ್ತು ಹೀಗೆ ಹಾರುತ್ತಿರುವಾಗಲೇ ತತ್ತ್ವಿಯನ್ನಿಡುವವು. ನಿರಾಧಾರವಾದ ಆಕಾಶದಲ್ಲಿ ಬಿದ್ದ ತತ್ತ್ವಿಯು ಭಾವಿಗೆ ಬೀಳುವದು ಸಹಜವು. ಆದರೆ ಅವು ಆಕಾಶದಲ್ಲಿ ವಣಿಸಲಾರದಷ್ಟು ಎತ್ತರದಲ್ಲಿರುವ ದರಿಂದ ಆ ತತ್ತ್ವಿಗಳು ಕೆಳಗಿಳಿದು ಭಾವಿಗೆ ಒಂದು ಮುಟ್ಟುವದಕ್ಕೆ ಹೆಚ್ಚು ವೇಳಿಯು ಹತ್ತುವದೆಂಬದು ಸ್ವಾಭಾವಿಕನೇ ಸರಿ. ಆದರೆ ಜಮಾತ್ಯಾರವೇಸೆಂದರೆ ಹುಮ್ಮಾಹಕ್ಕಿಯ ತತ್ತ್ವಿಗಳು ಆಕಾಶದಿಂದ ಭಾವಿಗೆ ಬೀಳುತ್ತಿರುವಾಗಲೇ ಪಕ್ಷವಾಗಿ ಒಡೆಯುವವು; ಮರಿಯಾಗುವವು; ಮರಿಗಳಿಗೆ ಕಣ್ಣ ಬರುವದು; ಅವುಗಳ ಪಕ್ಷ ಬಲಿಯುವದು. ಆಗಲೇ ಆ ಮರಿಗಳಿಗೆ ತಾವು ಭಾವಿಗೆ ಬಿದ್ದರೆ ತಮ್ಮ ಮೈಯ ಎಲುವೆಗಳೆಲ್ಲ ಮುರಿದು ಹುಡಿಹುಡಿಯಾಗಿ ಸತ್ತು ಹೊಗುವೆನೆಂಬ ವಿಚಾರವು ಕೂಡ ಉದಯವಾಗುವದು. ಕೂಡಲೇ ಆವು ಆಕಾಶದ ಕಡೆಗೆ ಹಾರತೊಡಗಿ ತಾಯಿಯ ಬಳಿಯನ್ನೇ ಸೇರಿ ತನ್ನ ವರಗುಂಪಿನಲ್ಲಿ ಕೂಡಿಕೊಳ್ಳುವವು!

ಮನ್ಯನ ಆವಸ್ಥೆಯೂ ಹೀಗೆಯೇ ಸರಿ. ಆವನು ಈ ಲೋಕದಲ್ಲಿ ಜನ್ಮತಾಳಿ ತಾನು ತನ್ನವರು ಎಂಬ ಮಾರ್ಯಾಯ ಬಲೆಯಲ್ಲಿ ಸಿಲುಕೆ ಅಧಿಕಾರತನ ಹೊಂದತೊಡಗುವನು. ಆವತ್ತಾರವೆಂದರೂ ಕೆಳಗೆ ಇಂದೋಣವೆಂದೇ ಅಧಿಕಾರ. ಮಾನವನು ಹೀಗೆಯೇ ಅಧಿಕಾರತನ ಹೊಂದತ್ತ ನಡೆದಿರಲು ನಡುಡಾರಿಯಲ್ಲಿ ಜ್ಞಾನೋದಯುವಾಯಿತೆಂದರೆ, ತನ್ನ ಭವಿತವ್ಯತೆಯೇನಾಗಬಹುದೆಂಬದರ ಅರಿವುಂಟಾಗಲು, ತನ್ನ ಆಜ್ಞಾನಕ್ಕೆಯ ಬಲದಿಂದ ಈ ಮಾರ್ಯಾಪ್ರಪಂಚದ ಅಧಿಕಾರತನದ ದಾರಿಯನ್ನು ಬಿಟ್ಟು ಶಾಂತಿಕ್ರಿಯನ್ನಿಟ್ಟುಕೊಂಡು ನಡೆದು ಪುನಃ ಈಶ್ವರಸಂಸ್ಥಾನವನ್ನು ಹೊಂದುವನು.

ಸಾಂ|| ಗಗನದೊಳ್ಳ ಸಂಚರಿಪ ಹುಮ್ಮಾಹಕ್ಕಿಗಳಂತೆ ||

ಜಗದ ಮಾರ್ಯಾಮೋಹದೊಳ್ಳಗೆ ||

ಹುಗಿದು ಬೀಳದೆ ನೀನು ಜಗದೊಡೆಯನಾಶ್ರಯ |

ಸೋಗದೆ ಸಾರಲು ಯತ್ನನದಿಸ್ತೇ || ೧ ||

೪೦. ಹಾಡಿಯೋಳಗಿನ ಹರಳು.



ವಿಂದರಾಯನು ಶ್ರೀಮಂತನು. ಸತ್ಯಲದಲ್ಲಿ ಹುಟ್ಟಿದವನು. ನಾಲು ಜನರಿಗೆ ಬೇಕಾದವನು. ಬೇಡಿದ ಬಡವರಿಗೆ ಇಲ್ಲವೆನ್ನದೆ ಅಪತ್ತಿ ನಲ್ಲಿರುವವರಿಗೆ ಮನಮುಟ್ಟೆ ಸಹಾಯ ವಾಡುವನು. ತುಳಸಿ ಮ್ಯಾನು ಅವನಿಗೆ ಅನುರೂಪಳಾದ ಭಾರ್ಯೆ. ಮನೆತನದ ಯಾವ ಭಾರವೂ ಹತಿಯ ಮೇರಿಲೇ ಬೀಳದಂತೆ ಸೋಡಿಕೊಳ್ಳುವಳು. ಅಮರವ್ಯಾಮವನ್ನು ಸೋಡಿಕೊಳ್ಳುವಳು; ಅಳುಹೋಳುಗಳನ್ನು ವಿಚಾರಿಸಿಕೊಳ್ಳುವಳು. ಅನುರೂಪ ದಾಂಪತ್ಯದಿಂದಲೂ ದೃವದಕ್ತ ಸಂಪತ್ತಿನಿಂದಲೂ ಮನೆತನವು ಅನಂದಮಂಬಾಗಿದ್ದಿತು. ಅದರೆ—ಸುಖದಲ್ಲಿ ದುರಿ; ಸಂಪತ್ತಿನಲ್ಲಿ ವಿಪತ್ತು. ಇದೀಗ ಪ್ರಪಂಚದ ಧರ್ಮ. ಮನೆಯಲ್ಲಿ ಮಕ್ಕಳಿಲ್ಲ ! ಗೋವಿಂದರಾಯನೂ ತುಳಸಿಮ್ಯಾನೂ ನಾನಾ ವ್ರತೀ ಪವಾಸಗಳನ್ನು ವಾಡಿದರು. ಹಲವು ದೇವರಿಗೆ ಹರಿಕೆ ಹೊತ್ತರು.

ಕೊನೆಗೆ ಗೋವಿಂದರಾಯನೂ ತುಳಸಿಮ್ಯಾನೂ ಕೂಡಿ ಆಶೋಚಿಸಿ ಕಾಶೀವಾಸಕ್ಕೆ ಹೊರಡುವದನ್ನು ನಿಶ್ಚಯಿಸಿದರು. ಮನಸ್ಸಿನೊಳಗಿನ ಪೋಹಾಸಕ್ತಿಗಳನ್ನು ತೊರೆಯುದೆ ಕಾಶೀವಾಸ ವಾಡಿದರೂ ಅಷ್ಟೋ, ವನವಾಸ ವಾಡಿದರೂ ಅಷ್ಟೋ, ಎಂದು ತಿಳಿದು ಅವರು ತಮ್ಮ ಸ್ಥಿರಜರ ಅಸ್ತಿಗಳಷ್ಟೆಲ್ಲ ದೀನಾನಾಧರಿಗೆ ದಾನ ವಾಡಿಲುಟ್ಟೆ ಒಟ್ಟೆಯಲ್ಲಿ ಕಾಶಿಗೆ ಹೊರಟರು.

ಒಂದು ದಿನ ದಾರಿಯಲ್ಲಿ ಹೋಗುತ್ತಿರಲು ಒಂದು ಬೆಲೆಯುಳ್ಳ ವಜ್ರಾದ ಹರಳು ಜಿವಿದ್ದಿರುವದನ್ನು ಗೋವಿಂದರಾಯನು ಸೋಡಿದನು. ಹಿಂದಿನಿಂದ ಬರುತ್ತಿರುವ ತನ್ನ ಹೆಂಡತೆಯು ಇದನ್ನು ಕಂಡು ಎತ್ತಿಕೊಂಡು ಪೋಹದಲ್ಲಿ ಸಿಲುಕುಬಹುದೆಂದು ಭಾವಿಸಿ ಅವನು ಅದನ್ನು ಕಾಲಬಿರಳುಗಳಲ್ಲಿ ಹಿಡಿದು ದೂರ ಎಸೆದನು. ಅದನ್ನು ಸೋಡಿದ ತುಳಸಿ ಮ್ಯಾನು ಸಕ್ಕು “ ವಜ್ರಾದ ಹರಳನ್ನೂ ಹಾಡಿಯೋಳಗಿನ ಹರಳನ್ನೂ ಅಷ್ಟೋ ನಿರ್ವಿಕಾರ ಜಿತ್ತುದಿಂದ ಸೋಡುವ ಶಕ್ತಿಯಾಂಟಾಗಲೇ ನಿಜವಾದ ವಿರಕ್ತಿಯಾಂಟಾದಂತಾ ಗುವದು. ನಿಮಗೆ ಉನ್ನಾ ಅವಗಳೋಳಗೆ ಭೇದ ತೋರುವದಲ್ಲವೇ ? ಆ ಭೇದಬು ದ್ವಿಯನ್ನೂ ಒಡಲು ಯತ್ತಿಸಬೇಕು. ” ಎಂದಳು. ಗೋವಿಂದರಾಯನು ತನ್ನ ಪತ್ತಿಯು ವಿರಕ್ತಿಮಾರ್ಗದಲ್ಲಿಯೂ ತನಗಿಂತ ಒಂದಡಿ ಮುಂದಿರುವದನ್ನು ಸೋಡಿ ಅನಂದಪಟ್ಟಿನು.


ಸಾಂ॥ ದೃವಿ ಸಾವಾರ್ಜ್ಯದೋಳಲೆವಸುಜ್ಞಾನಿಗಳು ।

ಭಾವಿಸುತ್ತ ಧನಕನಕ ಸುಖವ ॥

ತಾವೇಕೆ ಬಯಸುವರು ? ಮುತ್ತುರತ್ನಾದಿಗಳ ।

ಗಾವಿಲರೆ ? ಬಯಸುವೋಡವರು ॥ ೧ ॥

೬. ಲಂಕಾವಿಜಯ.



ಮಾಯಣದ ಪುಣ್ಯಕಥೆಯನ್ನು ಎಲ್ಲರೂ ಒಳಗೊಂಡಿರು. ಲಂಕೆಯ ರಾಜನಾದ ರಾವಣನು ಶೋಕದಲ್ಲಿ ಅಪ್ರತಿಮು ವಿರನು. ಇಂದ್ರಾದಿ ಅಷ್ಟದಿಕ್ವಾಲಕರು ಅವನ ದಂಗಾನುದಾಸರು. ರಾಕ್ಷಸರೆಲ್ಲರೂ ಅವನ ಅನುಯಾಯಿಗಳು. ದೇವತೆಗಳು ಅವನಿಂದ ಪರಾಜಿತರು; ಅದುದರಿಂದ ಅವನು ಮಾತೋಕದಲ್ಲಿ ತನಗೆ ಸಮಾನರಾದವರು ಯಾರೂ ಇಲ್ಲಿಂದು ಹೆಚ್ಚೆ ಪಡುತ್ತಿದ್ದನು. ಈ ಅಹಂಕಾರದೊಡನೆ ಪರಸ್ತಿವ್ಯಾಮೋಹ ವೆಂಬ ದುಬಿಂದಿಯೂ ರಾವಣನಿಂದಿರುತ್ತಿತ್ತು. ಇನ್ನೇನು ಬೇಕು? ಇಲ್ಲಿಗೆ ಅವನ ಉನ್ನತಿ ಮಾರ್ಗವು ಕೊನೆಗಂಡಿತು; ಅಧೋಗತಿಗೆ ಆರಂಭವಾಯಿತು. ಪರವನಿತಿ ಸೀತಾ ಪದೂರವೇ ಅವನ ಸರ್ವನಾಶಕ್ಕೆ ಕಾರಣವಾಯಿತು. ಮಾರೀಚನ ಮಾಯಾವೃಗದ ಕುರುಕ್ತಿಯಂದ ರಾವಣನು ಸೀತೆಯನ್ನು ಅಪಹರಿಸಿಕೊಂಡೊಯ್ದಿ ವಾತೇಯನ್ನು ಜಿಂಬಾಯುವಿನಿಂದ ತಿಳಿದಬಳಿಕ ಶ್ರೀರಾಮಚಂದ್ರನು ಮಾರುತಿಯ ಮುಖದಿಂದ ಸೀತೆಯು ಅಶೋಕವನದಲ್ಲಿ ಶೋಕಸಾಗರದಲ್ಲಿ ಮುಖುಗಿ ದಿನಕಳೆಯುತ್ತಿರುವದನ್ನು ಕೇಳಿಕೊಂಡು ಸುಗ್ರೀವನೊಡನೆ ಸಹ್ಯ ಬೇಳಿಸಿ ಕರಡಿ ಕಪಿಗಳ ಸೆರಿನಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ಲಂಕೆಯನ್ನು ಮುತ್ತಿದನು; ರಾಕ್ಷಸಕುಲವನ್ನೆಲ್ಲ ಸಂಹರಿಸಿ ಕೊನೆಗೆ ರಾವಣನನ್ನು ಕೊಂಡು ಲಂಕಾಪಟ್ಟಣವನ್ನು ಜಾಯಿಸಿದನು. ಇದೇಗ ಲಂಕಾವಿಜಯದ ಕಥೆ.

ರಾವಣನ ವರ್ಣಾದಸಂಕರ ಶ್ರೀರಾಮಚಂದ್ರನು ಲಂಕಾಪಟ್ಟಣವನ್ನು ಪ್ರವೇಶಿಸಿದನು. ಆಗ ರಾವಣನ ಅರಮನೆಯಲ್ಲಿದ್ದ ಆತನ ತಾಯಿ ನಿಕಾಷೆಯು ರಾಮಚಂದ್ರನು ಬರುವ ವಾತೇಯನ್ನು ಕೇಳಿ ಓಡಿಹೋಗಲು ಯಾತ್ರೆ ಸಿದಳು. ದೃವಯೋಗದಿಂದ ರಾಮಚಂದ್ರನು ಲಕ್ಷ್ಮಣನೊಡನೆ ಅದೇ ದಾರಿಯಿಂದ ರಾವಣನ ರಾಜಧಾನಿಯನ್ನು ಪ್ರವೇಶಿಸುತ್ತಿದ್ದನು. ವಯಸ್ಸಿನಿಂದ ಮುಖ್ಯದಿಸಿದ ನಿಕಷೆಯ ಶರೀರವು ಪುತ್ರಶೋಕದಿಂದ ಬತ್ತಿಹೋಗತ್ತು. ಮೈಯಲ್ಲಿ ಬಲವಿಲ್ಲದುದರಿಂದ ಸದೆಯುದಕ್ಕೆ ತುಂಬಾ ಕಷ್ಟವಾಗುತ್ತಿತ್ತು. ಹತ್ತು ಹೆಚ್ಚಿಗಳನ್ನು ಓಡಿ ದಣಿದು ಕ್ಷಣಹೋತ್ತು ನಿಂತು ಮತ್ತೆ ಓಡುವಳು. ಲಕ್ಷ್ಮಣನು ಅವಳ ಈ ಅವಸ್ಥೆಯನ್ನು ನೋಡಿ—“ಆಣ್ಣಾ, ಪ್ರಪಂಚವು ಬಹು ನಿಚಿತ್ರವಾದುದು. ಅಲ್ಲಿ ನೋಡು. ಅವಳು ನಿಕಷೆ; ರಾವಣನ ತಾಯಿ; ವರೋಮಾನವನ್ನು ನೋಡಿದರೆ ಹೇಳ ಕೊಡದವ್ಯು ಮುಖ್ಯಬಂದಿದೆ. ರಾಜಾಧಿರಾಜನಾದ ಮಗನು ಸತ್ತನು. ಇಷ್ಟ ಜನರ ಲೀಯೂ ಯಾರೋಬ್ಬರೂ ಉಳಿದಿಲ್ಲ. ಈ ಬಗೆಯಾದ ಅವಳ ಸಂಸಾರದ ಕಷ್ಟವನ್ನು ನೋಡಿದರೆ ಅವಳು ಮಲಗಿದಲ್ಲಿಯೇ ಅನ್ನ ನಿರುಗಳನ್ನು ತೊರೆದು ಪ್ರಾಣಾಜಿದಬೇಕು. ಹೀಗಿದ್ದರೂ ನೀನು ಬರುವ ಸುದ್ದಿಯನ್ನು ಕೇಳಿದೊಡನೆ ಓಡಿ ಪಾರಾಗಿ ಬದುಕಿಕೊ

ಭ್ರಾಲು ಹೊರಟಿರುವಳು! ಕಂಡೆಯಾ! ಅಬಳಿಗೆ ಈ ಅವಸ್ಥೆಯಲ್ಲಿಯೂ ಬದುಕಿ ಉಳಿಯಬೇಕೆಂಬ ಆಶೆಯು ಯಾಕೆ ಉಂಟಾಗಿದ್ದಿತು? ನೀನು ಅವಳನ್ನು ಕೊಲ್ಲಲು ಹೊರಟಿಲ್ಲ; ಆ ವಾತು ಬೇರೆಯೇ ” ಎಂದನು.

ಆ ಮೇಲೆ ರಾಮಚಂದ್ರನ ಸೂಚನೆಯಂತೆ ಲಕ್ಷ್ಮಿಣಾನು ಅವಳ ಬಳಿಗೆ ಹೋಗಿ— “ಅವನ್ನು, ಇಂತಹ ಮುಪ್ಪಿನಲ್ಲಿ ಇವೆಟ್ಟಿಂದು ಸಾಂಸಾರಿಕ ಕಷ್ಟಗಳನ್ನು ಅನುಭವಿಸಿ, ಇನ್ನೂ ಬದುಕಿ ಉಳಿಯಬೇಕೆಂಬ ಆಶೆಯಿಂದ ನೀನು ಬ್ರಾಹ್ಮಣೀಗುತ್ತಿದ್ದೆಯಲ್ಲ? ನಿನಗೆ ಈ ದುಃಖ ಮಯ ಸಂಸಾರದಲ್ಲಿ ಬದುಕಿ ಉಳಿಯುವದಕ್ಕಿಂತ ಸಾಯಂವದೇ ಲೀಸೆನ್ನಿಸಿದಿರಲು ಕಾರಣವೇನು? ಇನ್ನು ಮೇಲೆ ನೀನು ಬದುಕಿ ಉಳಿದು ಸೂಡುವುದೇನು? ” ಎಂದನು.

ಆಗ ನಿಕಣೆಯು— “ತಮ್ಮಾ, ಲಕ್ಷ್ಮಿಣಾ, ನೀನು ಕೇಳುವ ವಾತು ತೀರ ಸ್ವಾಭಾವಿಕವಾದದ್ದು. ಲೋಕದಲ್ಲಿ ಪ್ರತ್ಯೇಕದಂಥ ಶೋಕವು ಬೇರೊಂದಿಲ್ಲ. ಮುಪ್ಪಿನ ಕಾಲದಲ್ಲಿಯಂತೂ ಅಸಹ್ಯವೇ ಸರಿ. ರಾವಣ-ಕುಂಭಕರ್ಣರಂಥ ಮಹಾವೀರಾಧಿವೀರರು ಮರಣಹೊಂದಿದ್ದನ್ನು ಕಣ್ಣಾರೆ ಕಂಡ ನನ್ನ ಬಾಳು ಎಂತಹ ಯಾವಾತನೆಗೆ ಸಮಾನವಾದುದೆಂದು ಹೇಳಲಿ? ಆದರೆ ನನಗೆ ಈಗಲೂ ಸಾಯಂ ಇಂದ್ರಿಯಲ್ಲ. ಯಾಕಂದರೆ ಈ ಪ್ರಪಂಚವು ಒಂದು ನಾಟಕಶಾಲೆಯು; ಭಗವಂತನೇ ಸೂತ್ರಧಾರಿ; ಆತನ ಇಟ್ಟಿನುಸೂದವಾಗಿ ಈ ಲೋಕದಲ್ಲಿ ನಾನಾವಾತ್ಮಗಳು ಒಂದು ಕುಳಿದಾಡಿ ಮರಣವೆಂಬ ಪಡದೆಯೋಳಗೆ ವರೆಯಾಗುವವು. ಆದಕ್ಕಾಗಿ ಸಾವು ಜಿಂತಿಸಿ ಘಲವೇ ಸೆಂದು ಒನ್ನೊಮ್ಮೆ ಭಾಸವಾಗುವದು. ಇದೂ ಅಲ್ಲದೆ ಸತ್ಯವರಿಗೆ ಅತ್ಯ ನಾವೂ ಸತ್ಯದೆ ಅದರಿಂದ ಘಲವೇನು? ಬದುಕಿ ಇದ್ದರೆ ಈ ಲೋಕದೊಳಗಿನ ಭಗವಂತನ ಬಗೆ ಬಗೆಯ ಲೀಲೆಗಳನ್ನು ದರೂ ನೋಡಬಹುದಲ್ಲವೇ? ಭಗವಂತನ ಆ ಲೀಲೆಗಳನ್ನು ನೋಡು ವದಕ್ಕಾಗಿಯೇ ನಾನು ಇನ್ನೂ ಬದುಕಿ ಉಳಿಯಬೇಕೆನ್ನು ತ್ತೇನೆ ” ಎಂದಳು.

ಬಳಿಯಲ್ಲಿಯೇ ಇರುವ ರಾಮಚಂದ್ರನು ನಿಕಣೆಯ ವಾತುಗಳನ್ನು ಕೇಳಿ ನಕ್ಕನು. ಮತ್ತು “ತಮ್ಮಾ, ಲೋಕದಲ್ಲಿ ಯಾರು ಈಕೆಯಂತೆ ಭಗವಂತನ ಲೀಲೆಗಳನ್ನು ನೋಡಲೆಂದೇ ಬದುಕುವರೋ ಆವರ ಬಾಳುವೆಯೇ ನಿಜವಾದ ಬಾಳುವೆ ” ಎಂದು ಸುಧಿಯಲು ಮುಂದೆ ನಡೆದರು.

ಸಾಂ|| ಭವಜಲಧಿಯೋಳು ಮುಳುಗಿಯಾಳಿದುಳಿವ ನರನೆ ನೀಂ ||

ಭವಬಾಧೆ—ಸುಖದುಃಖವೊದಗೆ ||

ಭುವನವೀಶ್ವರನ ನಾಟಕಶಾಲೆಯೆಂದೆಣಿಸಿ ||

ಸುವಿಧಾನದಿಂದ ನಡೆಯುವದು ||

೧೦. ಇಬ್ಬರು ಗುರುಗಳು.



೧೦

ಒಬ್ಬ ಅವಧಾತನು ಒಂದುದಿನ ಆದೇನೋ ಕಾರ್ಯಾನ್ವಯಿತ್ವವಾಗಿ ದಾರಿ ಹಿಡಿದು ನಡೆದಿರಲು ಒಂದು ಕೆರೆಯ ದಂಡೆಯಲ್ಲಿ ಒಬ್ಬ ಬಲೆಗಾರನು ಬಲೆಯನ್ನು ಬೀಸಿ ಮೇಲೆ ಎಳೆದು ಅಡರಲ್ಲಿ ಸಿಲುಕಿಬಂದ ವೀರನಗಳನ್ನು ಒಂದೊಂದಾಗಿ ಅರಿಸಿ ತನ್ನ ಬುಟ್ಟಿಯಲ್ಲಿ ತುಂಬಿಕೊಳ್ಳುವದನ್ನು ನೋಡಿದನು. ಬಲೆಗಾರನು ಬುಟ್ಟಿಯಲ್ಲಿ ವೀರನಗಳನ್ನು ತುಂಬುತ್ತಿರಲು ಬಳಿಯಲ್ಲಿರುವ ಗಿಡದ ಮೇಲೆ ಕುಳಿತ ಒಂದು ಗಿಡಗವು ತಟ್ಟನೆ ಎವರಿ ಒಂದು ವೀರವನ್ನು ಎತ್ತಿಕೊಂಡು ನಡೆಯಿತು.

ಗಿಡಗವು ವೀರವನ್ನು ಎತ್ತಿಕೊಂಡುದೇ ತಡ, ಹತ್ತೀಂಟು ಕಾಗೆಗಳು ಅದನ್ನು ಸುತ್ತಿರಿದು ‘ಕಾ! ಕಾ!’ ಎಂದು ಗದ್ದಲಪಟ್ಟಿಸಿದವು. ಗಿಡಗವು ಎಲ್ಲಿಹೊಽದರೂ ಅದರ ಬಿನ್ನಬಿಡಲಿಲ್ಲ. ಬಾಯೋಳಗೆ ಹಿಡಿದ ವೀರವನ್ನು ಎಲ್ಲಿಖಾದರೂ ಕೂತು ತನ್ನ ಬೀಕೆಂದರೆ ಗಿಡಗಕ್ಕೆ ಸಮಯಾವಿಲ್ಲ. ಕಾಗೆಗಳು, ‘ಕಾ! ಕಾ!’ ಎಂದು ಬಿನ್ನ ಹತ್ತಿಂಪೇ ಇದ್ದವು.

ಗಿಡಗವು ಬೀಸತ್ತು ಒಂದು ಗಿಡದ ಛಿಂಗೆಯ ಮೇಲೆ ಹೊಗಿ ಕುಳಿತುಕೊಳ್ಳಲು ಕಾಲಾರುವವನ್ನು ರಲ್ಲಿ ಕಾಗೆಗಳು ಕಾ! ಕಾ! ಎಂದು ಜೋರಾಡಿ ಆ ವೀರವನ್ನು ಸೆಳೆದುಕೊಳ್ಳುವದಕ್ಕೆ ಒಂದವು. ಗಿಡಗವು ಬೀಸತ್ತು ದೂರ ಹಾರಿಹೊಯಿತು. ಕಾಗೆಗಳು ಅಲ್ಲಿಯೂ ಅದರ ಬಿನ್ನ ಬಿಡಲೇ ಇಲ್ಲ. ಗಿಡಗಕ್ಕೆ ಮುಂದೆ ಏನು ಮಾಡಬೀಕೋ ಸೂಚಿಸಲಿಲ್ಲ. ಗಿಡಗವು ಮುಂದಿನ ಯೋಜನೆಯಲ್ಲಿ ಮಗ್ನಿವಾಗಿರುವಾಗ ತಟ್ಟನೆ ಬಾಯಿ ತೆರೆಯಲು ವೀರವನ್ನು ಕೆಳಗೆ ಬಿಡುಹೊಯಿತು. ಕಾಗೆಗಳು ಗಿಡಗದ ಬಿನ್ನ ಬಿಟ್ಟು ವೀರಕ್ಕೆ ಎರಗಿದವು ಗಿಡಗಕ್ಕೂ ಅಷ್ಟೋ ಸಾಕೆನ್ನಿಸಿತ್ತು. ಅದಕ್ಕೆ ವೀರನದ ವೇರಿನ ಹೋಹಕ್ಕೆಂತಲೂ ಕಾಗೆಗಳ ಕಾಟವೇ ವೀಗಿಲಾಗಿತ್ತು. ವೀರವನ್ನು ದೂರ ಎಸೆದುಬಿಟ್ಟರೆ ತಾನು ಈ ಕಾಗೆಗಳ ಕಾಟದೊಳಗಿಂದ ಬಿಡುಗಡೆ ಹೊಂದುವೆನೆಂದು ಗೊತ್ತಾಗಿದ್ದರೆ ಗಿಡಗವು ಆಗಲೇ ವೀರವನ್ನು ಚಲ್ಲಿಬಿಡುತ್ತಿತ್ತು. ಅದರೆ ಆಯುಕ್ತಿಯು ಅದಕ್ಕೆ ಸೂಚಿಸಿರಲಿಲ್ಲ. ದ್ವೇವಯೋಗದಿಂದಲೇ ಅದರ ಬಾಯೋಳಗಿನ ವೀರವು ಕೆಳಗೆಬಿದ್ದಿತು. ಅಂತೂ ಗಿಡಗಕ್ಕೆ ಕಾಗೆಗಳ ಕಾಟವು ನಿರಾಜಣಸವಾಗಿ ಶಿವಿದಂತಾಯಿತು.

ಅವಧಾತನು ಇದನ್ನೆಲ್ಲ ನೋಡಿದನು—“ಆಹಾ! ವೀರನ ಹೋಹದಲ್ಲಿ ಸಿಲುಕಿರುವ ವರೆಗೆ ಗಿಡಗವು ಎಷ್ಟು ಕಷ್ಟಪಡಬೀಕಾಯಿತು? ಅದೇ ವೀರವನ್ನು

ಚಲ್ಲಿದ ಒಳಕ ಅದರ ಮನಸ್ಸಿಗೆ ಎನ್ನು ಸಮಾಧಾನವಾಗಿದ್ದೀತು. ಗಿಡಗೇ ನನಗೆ ನೀನೊಬ್ಬ ಪರಮಗುರುವು. ಪ್ರಪಂಚದ ಮೋಹದಲ್ಲಿ ಸಿಲುಕೆದ ಮಾನವನೂ ಕೂಡ ಇದೇ ರೀತಿ ತುಂಬಾ ತಾತ್ಕಾರ್ಯಗಳಿಗೆ ಒಳಗಾಗಿರುವನು. ಎಂದು ಈ ಪ್ರಪಂಚದ ಮೋಹವನ್ನು ತೊರೆದು ಬಿಡುವನೋ ಅಂದು ಮನುವ್ಯನು ನಿಶ್ಚಿಯತನಾಗಿ ಪರಮಸುಖಿಯಾಗುವನು. ” ಎನ್ನತ್ತ ಮುಂದೆ ನಡೆದನು.

ತುಸು ಮುಂದಕ್ಕೆ ಹೋಗುವಷ್ಟುರಲ್ಲಿ ಒಂದು ಗಿಡದ ಮೇಲೆ ಒಬ್ಬ ಕೂರವನು ಕಂಬಳಿಯನ್ನು ಮುಚ್ಚಿ ಕೊಂಡು ‘ಲುಫ್’, ಲುಫ್’ ಎಂದು ಉದುತ್ತೆ ಗಿಡದ ತೊಷ್ಟಲ ದಿಂದ ಬಡಿಯುತ್ತ ಜೀನಿನ ಹೆರಿಯನ್ನು ಬಿಡಿಸುತ್ತಿದ್ದನು. ಸಾವಿರಾರು ಜೀನುನೊಣಿಗಳು ಆವನನ್ನು ಮುತ್ತಿದ್ದವು. ಸಾವಿರಾರು ನೊಣಿಗಳು ‘ಭೋಂವ್’ ಎಂದು ದನಿಮಾಡುತ್ತ ಹಾರಾಡುತ್ತಿದ್ದವು. ಕೂರವನು ಒಂದೆರಡು ಗಳಿಗೆ ಶ್ರಮಪಟ್ಟು ಜೀನು ಬಿಡಿಸಿಕೊಂಡು ಒಂದು ಪಾತ್ರೆಯೊಳಗಿಟ್ಟು ಕೊಂಡು ಹೊರಟು ನಡೆದನು. ನೊಣಿಗಳು ನಿರಾಧಾರವಾಗಿ ‘ಭೋಂವ್’! ಎಂದು ದನಿ ಮಾಡುತ್ತ ಹಾರಾಡತೊಡಗಿದವು. ಕ್ಷೇಣಹೊತ್ತು ಆ ತಮ್ಮ ಹುಟ್ಟಿನ ಸ್ಥಳದಲ್ಲಿ ಹೋಗಿ ಕೂಡುವವು; ಮತ್ತೆ ಹಾರಾಡುವವು.

ಅವಧಾರನ: ಇದನ್ನು ನೋಡಿ ಮನಸ್ಸಿನಲ್ಲಿ “ನನಗೆ ಈ ಜೀನುನೊಣಿಗಳು ಹೋಳುವ ಉಪದೇಶವು ತಂಬಾ ಗ್ರಾಹಕವಾಗಿದೆ. ಬಹು ದಿನಗಳಿಂದಲೂ ಚಿಸಿಲು-ಮಳೆಗಳನೇರಿಕೆಗೊಳ್ಳಿದೆ ಗಿಡದಿಂದ ಗಿಡಕ್ಕೆ ಆಲೆದು ಹೂವು ಹೂವು ಹುಡುಕಿ ಕೆಡಿಸಿದ ತುಪ್ಪವೆಲ್ಲಾ ಗಳಿಗೆ ಮಾತ್ರದಲ್ಲಿ ಗೊರವನ ಪಾಲಾಯಿತು. ಬಹು ದಿನಗಳ ಸಂಗ್ರಹವಾದ ತುಪ್ಪವು ಹೋದರೂ ಹೋಗಲಿ, ಉಳಿಯುವದಕ್ಕೆ ಮನೆಯಾದರೂ ಉಳಿಯಿತೇ? ಅದೂ ಇಲ್ಲ. ಸಾವಿರಾರು ತತ್ತ್ವಗಳು ಹಾಳಾದವು! ಸಾವಿರಾರು ಹುಳಗಳನ್ನು ಗೊರವನು ಬಡಿದು ಕೊಂಡನು! ಇವಕ್ಕೆಲ್ಲಾ ಕಾರಣವೇನು? ಜೀನುನೊಣಿಗಳು ಹುಟ್ಟಿನಲ್ಲಿ ತುಪ್ಪ ವನ್ನು ಸಂಗ್ರಹಿಸದಿದ್ದರೆ ಗೊರವನು ಅವುಗಳನ್ನು ಯಾಕೆ ಹೀಡಿಸುತ್ತಿದ್ದನು? ಅವುಗಳ ಮನೆಯನ್ನೇ ಕೆಡಿಸುತ್ತಿದ್ದನು? ಜೀನಃನೊಣಿಗಳು ಮುಂದೆ ಬೀಕು, ಮುಂದೆ ಬೀಕು, ಎಂಬ ಆಶೀರ್ಯಿಂದ ಸಂಗ್ರಹಿಸಿಟ್ಟಿದ್ದರಿಂದಭೇದ ಆವು ಈ ಪರಿಯ ಕಷ್ಟಕ್ಕೆ ಗುರಿಯಾದವು. ಸಾನು ಇವುಗಳಿಂದ ಈ ಇನ್ನೊಂದು ಮಾತನ್ನು ಕಲಿತುಕೊಂಡು ಇವುಗಳನ್ನು ನನ್ನ ಏರಡನೆಯ ಗುರುಗಳಾಗಿ ಎಣಿಸುವೇನು. ” ಎನ್ನತ್ತ ಮುಂದೆ ಸಾಗಿದನು.


ನಾಂ|| ಧನಕನಕದೊಡನೆಗಳು ಮನೆಮಾರು ಸತಿಸುತ್ತರು ।

ಮನವನಾಕ್ರಮಿಸಿರಲು ನರನೆ ||

ನಿನಗೆಂತು ದೊರೆಪುದಾ ಘನಶಾಂತಿಸೌಖ್ಯವು ।

ಮನದೆ ನಿನೆಡೊಡದಿರವಕೆ || ೧ ||

ಅ. ಹದ್ದು ಕಾಗೆಗಳ ಜಾಣತನೆ.



ಗಾರ್ಥಪುರದಲ್ಲಿ ಒಬ್ಬ ವೈದಿಕರಿದ್ದರು. ಕುಲಕರ್ಮದ ಬಾಬುಗಳು ವಿಶೇಷ ವಾಗಿರಿದಿದ್ದರೂ ಅವರ ಉತ್ತನ್ಸ್ವವೆ ಎಲ್ಲರಿಗಿಂತ ವಿಗಿಲಾಗಿದ್ದತ್ತಾ. ಅವರು ಕುಲವಿದ್ಯೆಯಲ್ಲಿ ಕುಶಲರಾಗಿರಿದಿದ್ದರೂ ಜನರಲ್ಲಿ ಜಾಣರೆಂದು ಹೇಸರಾಗಿದ್ದರು. ಉರಲ್ಲಿ ನೇರೆಯೂರಲ್ಲಿ ಎಲ್ಲಿ ಏನು ಕಲಹವುಂಟಾಗಿದ್ದರೂ ಅಲ್ಲಿ ವೈದಿಕರು ಹೊದಲು ಬಂದಿರುವರು. ಮಧ್ಯಸ್ಥಿಕೆಗೆ ಅವರೇ ಮುಂದೇ ಯಾರೇ ವಾತಾಡುತ್ತಿದ್ದರೂ ನಡುವೆ ತಮ್ಮವೇರಡು ಆಕ್ರೋಧಕಾಳುಗಳನ್ನು ಬೀರಿದರೆಂದೇ ತಿಳಿಯಬೇಕು. ಪದ್ದತಿಪರಪದ್ದತಿಗಳಲ್ಲಿ ಹಣಕಾಸುಗಳುಳ್ಳವರನ್ನು ವೈದಿಕರು ಹೊದಲು ಎತ್ತಿ ಹಿಡಿಯುವರು. ನಾಲ್ಕುರು ಸುಭಾಸಿತ ಶ್ಲೋಕಗಳನ್ನು ನಡುನಡಿಸುವೆ ಎತ್ತಿ ಆಡುವರು. ಪುರಾಣತಿಪಾಸಗಳಿಂದ ಉದಾಹರಣೆಗಳನ್ನು ಹೇಳುವರು. ಅಧ್ಯಾತ್ಮರಾಮಾಯಣದೊಳಗಿನ ಬಂದೊಂದು ಶ್ಲೋಕಗಳನ್ನು ಹರಿದು ತೆರಿದು ಸುಡಿದು ಅಪ್ಯಗಳಿಗೆಲ್ಲಾ ತಮ್ಮ ಪ್ರಸಂಗಕ್ಕೆ ಅಸುಕೊಲವಾದ ಟೀಕೆಟ್ಪ್ರಸಂಗಳನ್ನು ಸೇರಿಸಿ ವಾತಾಡುವರು. ವಿರುದ್ಧ ವಾದಿಸುವವರಿಗೆ ಒಮ್ಮೆಯೇ ನಾಯಕೋರಿಸುವರು. ಒಮ್ಮೆಯೇ ಭಯಾತೋರಿಸುವರು. ಕೊನೆಗೆ ತಾನು ಸೋಽದಿದ ಹೊಲಕ್ಕೆ ವಾರೇ ಕಾಲಿತ್ತಿಂದು ಇತ್ತುಂಡ ವಾದಹೂಡಿ ನಾಯಿವನ್ನು ತಮ್ಮಂತೆ ವಾಡಿಕೊಳ್ಳುವದಕ್ಕೂ ಹಿಂದೆ ಮುಂದೆ ಸೋಽಡರು. ಈ ನಾಯಿನಿಂದಾದಲೇ ಬಗೆ ಹರಿದು ವಾಯಜ್ಞವು ಕೊನೆಗಂಡರೆ ಒಳ್ಳೆಯದು; ಇಲ್ಲವಾದರೆ ಅವರಲ್ಲಿ ಒಬ್ಬನನ್ನು ಹುರಿದುಂಟಿಸಿ ನಾಯಿಕ್ಕೆ ಕೋಟ್ಯು ಕಚೇರಿಗಳನ್ನು ಕಾಣಿಸುವರು.

ಕೋಟ್ಯು ಕಚೇರಿಗಳಲ್ಲಿ ವೈದಿಕರ “ವಜನ್” ಬಹಳ ಶಿಬಿಂದಿಯವನ ಹೊದಲುಗೊಂಡು, ತಹಸೀಲ್‌ಘರ ಮುನಸೂಫರ ವರೆಗಿನವರೆಲ್ಲಾ ವೈದಿಕರನ್ನು ಬಲ್ಲರು. ಅವರಲ್ಲಿ ಎಲೆಯಡಿಕೆಯಿದೆ, ಸ್ವಾವಿದೆ, ಬೀಡಿ ಸಿಗರೇಟ್‌ಗಳೂ ಉಂಟು. ಯಾರಿಗೆ ಯಾವದು ಬೀಕೋರೆ ಅಪಸ್ತ್ರೀಲ್ಲಾ ಇವರು ಕೊಡುತ್ತಿಲ್ಲರು. ಎಲೆ ಅಡಿಕೆ ಪಶ್ಚಿಮಾಯಿಗಳ ಸರಬರಾಯಿಗಳನ್ನು ಒದಗಿಸಿ ಕೊಡುವದರಲ್ಲಿ ದುರ್ಗಾಪುರದ ಮಂತ್ರಿನಲ್ಲಿ ವೈದಿಕರಿಗೆ ಸಮಾನ ದಕ್ಷನು ಇಸ್ವಿಬ್ಬಸಿಲ್ಲವೆಂದು ಎಲ್ಲರೂ ತಿಳಿದಿದ್ದರು. ತಹಸೀಲ್‌ಘರಿಗೆ ಅಡಿಗೆಯವನು ಬೀಕಾಗಿದ್ದರೂ ನೀರಿನವನ ಕೊರತೆಯಿದ್ದರೂ ವೈದಿಕರಿಗೆ ಜೀರ್ಣತ್ವಯು ಹೂರಿಟೆಂದೇ ತಿಳಿಯಬೇಕು. ಹೀಗಿರುವದರಿಂದ ಕೋಟ್ಯು ಕಚೇರಿಗಳೊಳಗಿನ ಘ್ರಾವಾರಗಳ ಗುಟ್ಟನ್ನು ವೈದಿಕರು ಚೆನ್ನಾಗಿ ಅರಿತಿದ್ದರು. ಅವರು ಕ್ಯಾಪ್ ಹಾಕಿದ ನಾಯಿಗಳನ್ನು ಹಿಡಿಯಲಿಕ್ಕೆ ವಕೀಲರೂ ಹಿಂದೆ ಮುಂದೆ ಸೋಽಂತ್ತಿದ್ದರು. ಯಾಕಂದರೆ ವಕೀಲರ ರಸುವಿನ ರಕಮು, ವೆಚ್ಚ ಕ್ಯಾಂಡು ಕೊಡಬೇಕಾದ ಹಣವೂ ವೈದಿಕರ ಕ್ಯಾಯಿಂದಲೇ ಹಾಯ್ದ ಹೋಗಬೇಕು. ವೈದಿಕರ ಕ್ಯಾಯಾಲ್ಲಿ ಸುವರ್ಣಾಚುಂಬಕ ಗುಣ

ಎದ್ದುದರಿಂದಲೂ ಬಾಲ್ಯಾಲ್ಟಿ ಸಕ್ಕರೆಯ ಜೀಲವಿದ್ದುದರಿಂದಲೂ ಕುಳಗಳಿಂದ ಬಂದ ಇಂಥ ಹಣದಲ್ಲಿ ಅರ್ಥವೂ ಕೊಡ ವಕೀಲರನ್ನು ಸೇರುತ್ತಿರಲಿಲ್ಲ. ಸಣ್ಣ ಪ್ರಟಿ ವ್ಯಾಜ್ಯಿಗಳಲ್ಲಿ ಕಣ್ಣಿಕ-ಮಾನತಿಗಳ ಹೆಸರಿನಿಂದಲೂ ದೊಡ್ಡ ವ್ಯವಹಾರಗಳಲ್ಲಿ ಅವರು ರಾಧಿರರ ಹೆಸರಿನಿಂದಲೂ ಪ್ರಸಂಗೋಳಿಕವಾದ ರಕ್ತಮು ವೈದಿಕರ ಬಕ್ಕಣದಲ್ಲಿ ಬೀಳುವದು. ಇವೆಲ್ಲಾ ಅವರ ಉತ್ತಸ್ಷದ ಸಣ್ಣ ಪ್ರಟಿ ಬಾಬುಗಳು.

ಇನ್ನು ಒಂದು ಮಹತ್ವದ ಬಾಬಿನಿಂದ ವೈದಿಕರು ಹಣ ಗಳಿಸುತ್ತಿದ್ದರು. ಅವರ ಕೈಯಲ್ಲಿ ಉಂದ ಹೇಳಿದ ಸುವರ್ಣಾಚುಂಬಕ ಗುಣವೋಂದೇ ಅಲ್ಲದೆ ಇನ್ನೂ ಒಂದು ಗುಣವಿದ್ದಿಲ್ಲ. ಹೇಗೆ ಮಾಲಿನಿಸಿದರೂ ತಾಸಾಗಿ ಎದ್ದು ಕೊಡುವ ಹುಡುಗರ ಅಟದ ಗೊಂಬಿಯು ವೈದಿಕರ ಕೈಯು ಯಾವಾಗೆಲೂ ಮೇಲ್ಪುಖವಾಗಿಯೇ ಇರುವದು. ಕೊಡು ಎಂಬುದು ಕುಲಾಚಾರವೇ ಅಲ್ಲವೆಂಬುದು ವೈದಿಕರ ಉತ್ತಸ್ಷದ ಮೂಲಮಂತ್ರ! ಅವರ ಹತ್ತರ ದಾಯಿ ವರೆಲ್ಲದೂ ತೆತ್ತುಬಂದವರೇ! ನಾಳೆ ಕೊಡುವೆನೇಂದು ನಾಲ್ಕು ಕೈಗಡವೆಂದು ಹತ್ತು, ಅಡಚಣಿಯಿರುವದೆಂದು ನಾಲ್ಕುತ್ತು, ಸಾಲವೆಂದು ನಾಲ್ಕುನೂರು ಹೇಗೆ ವೈದಿಕರ ವ್ಯವಹಾರವು ದಿನದಿನಕ್ಕೆ ಬೆಳೆಯುತ್ತ ಹೇಳಿಗುವದು. ಕೊನೆಗೆ ಒಂದು ದಿನ, ಇಲ್ಲದ್ದೀರು ನೇವನದಿಂದ ವೈದಿಕರು ಮಾತಿಗೆ ಮಾತು ಬೆಳಿಸಿ ಜಗತ್ತಿಗೆಯುವರು. ಸ್ತೇ. ತೀರಿತು. ಮಾತಿನ ಕಲಹಕ್ಕು ಕೈಯಲ್ಲಿ ಕೊಟ್ಟೆ ಗಂಟೆಗೂ ಸಂಬಂಧವೇನೇಂದು ನಾಲು ಕೊಟ್ಟುವನು ತಿಳಿದಿರಬೇಕು. ವೈದಿಕರಿಗೆ ಮಾತ್ರ ಹಾಗಲ್ಲ. ಕೊಟ್ಟುವರು ಕೇಳಲಿಕ್ಕೆ ಬರಬಾರದೆಂಬುದೂ ಬಂದರೂ ತಾವು ಕೊಡಬಾರದೆಂಬುದೂ ವೈದಿಕರ ಕಲಹದ ಉದ್ದೇಶವಾಗಿರುವದು. ಅಂದಮೇಲೆ ಸಾಲಕೊಟ್ಟುವರಿಗೆ ತಿರಿಗಿ ಮುಟ್ಟುವ ಸಂಭವವೆಲ್ಲಿ? ಹಣವನ್ನು ಎತ್ತಿ ಹಾಕಿದ ಸಂಗತಿಯನ್ನು ಅವರು ಜನರ ಮುಂದೆ ಹೇಳಿದರೆ ಅದನ್ನುವರು ಸಂಬಬಾರದೆಂದು ವೈದಿಕರು ಅವರ ವಿರಾಧ್ಯವಾಗಿ ದೊಡ್ಡ ದೊಂದು ಕಲ್ಲಿತ ಇತಿಹಾಸವನ್ನೇ ರಚಿಸುವರು. ಕಂಡಕಂಡವರ ಮುಂದೆ ಏನಾದ ರೊಂದು ಮಾತಿನ ಸಂದರ್ಭವನ್ನು ಎತ್ತಿ ಇಂತಹದೊಂದು ಇತಿಹಾಸವನ್ನು ಹೇಳಿಯೇ ತೀರಬೇಕು. ಅವರಿಗೆ ತಾನು ಅನಂತ ಉಪಕಾರ ಮಾಡಿರುವೆನೇಂದೂ ಈಗ ತಮ್ಮ ಕೆಲಸವಾಯಿತೆಂದು ವಿರುದ್ಧವಾಗಿ ನಡೆಯುವರೆಂದೂ ಪ್ರತಿಪಾದಿಸುವರು. ತಮ್ಮ ದೋಷಗಳು ಬೈಲಿಗೆ ಬಾರದಿರುವದಕ್ಕೆಂದು ನಾಲಕೊಟ್ಟುವರಲ್ಲಿ ಅಲ್ಲದ ಆರೋಪಗಳನ್ನು ಹೊರಿಸುವರು. ಒಟ್ಟೆನಮೇಲೆ ಕೊಂಡದ್ದನ್ನು ಕೊಡುವ ಚಟುವನ್ನು ವೈದಿಕರು ಹುಟ್ಟು ಅರಿಯಾರ್ಬಿ ಅವರ ಸಾಮಾನ್ಯಗಳಿಗೆ ಮರುಳಾಗಿ ನಂಬಗಷ್ಠರೆಂದು ನಂಬಿ ಹಣ ಕಾಸುಗಳನ್ನೂ ಸರಕು ಸಾಮಾನ್ಯಗಳನ್ನೂ ಅವರಲ್ಲಿ ಇಟ್ಟರಂತೂ ತೀರಿತು. ಅವು ಕೊಳಿನುಂಗಿದ ಕಲ್ಲೆಂದೇ ತಿಳಿಯಬೇಕು. ಸೆರಿಹೊರೆಯ ಶ್ರೀಮಂತರೆನಿಸುವವರು ಇನ್ನೂ ಹುಲ್ಲಿನ ಗುಡಿವಲಿನಲ್ಲಿರುವಾಗ ವೈದಿಕರ ಮೇಲ್ಪುರಿಗೆಯು ಕಾಜುಕನ್ನಡಿ ಕಳಸಗಳಿಂದ ವಿರಾಜಮಾನವಾಯಿತು.

ಒಂದು ದಿನ ಒಬ್ಬ ಸನ್ಯಾಸಿಯು ತನ್ನ ತಿಷ್ಣನೇಡನೆ ಆ ಉರು ಮಾರ್ಗವಾಗಿ ಸಂಚಾರಕ್ಕೆ ಹೊರಟಿರುವಾಗ ತಿಷ್ಣನು ವೈದಿಕರ ಮನೆಯನ್ನು ನೋಡಿ ಅವರ ಇತಿಹಾಸವನ್ನೆಲ್ಲ ವಿವರಿಸಿ ಅವರ ಜಾಣತನವನ್ನು ಹೊಗಳಿದನು. ಆಗ ಸನ್ಯಾಸಿಯು— “ತಮ್ಮ, ಇಂತಹ ಜಾಣತನವು ಕೇವಲ ನಿಷ್ಪಾಯೋಜಕವಾದುದು. ಇದು ಹದ್ದು ಕಾಗೆಗಳ ಜಾಣತನದಂತೆಯೇ ಸರಿ. ಎಲ್ಲ ಪಣ್ಣಿಗಳಲ್ಲಿ ಕಾಗೆಯು ತುಂಬಾ ಕಪಟಿ! ಅದರ ಕಣ್ಣಿ ಬಹು ಸೂಕ್ಷ್ಮ ! ಬುದ್ಧಿ ಜುರುಕು ! ತಿಂಬುಂಬುವ ಪದಾರ್ಥಗಳು ಎಲ್ಲಿ ಎವ್ವ ಮರೆಯಾಗಿದ್ದರೂ ಕಾಗೆಯು ವೊದಲು ಆದನ್ನು ಕಂಡುಕೊಳ್ಳುವದು. ಅದು ಎಂದೂ ಬಲೆಯೋಳಿಗೆ ಸಿಕ್ಕು ಬೀಳುವದಿಲ್ಲ. ಅದರೆ ಅದರ ಈ ಎಲ್ಲ ಬಗೆಯು ಎಚ್ಚರಿಕೆ ಜಾಣ್ಣಿಗಳಿಗೆ ಫಲವೇನು ! ತಿಪ್ಪೆಯೋಳಿಗಿನ ಕೋಳಕು ಕಸಕಡ್ಡಿಗಳೂ ಸತ್ತು ಬಿದ್ದು ಕೊಳೆತು ನಾರುವ ಪ್ರಾಣಿಶರೀರಗಳೂ ಅದರ ಪ್ರೀತಿಯ ಆಯಾರಗಳು ! ಅದರ ಜಾಣತನವೆಲ್ಲ ಇಂಥಿವುಗಳನ್ನು ದೊರಕಿಸುವದರಲ್ಲಿಯೇ ವೇಚ್ಚವಾಗುವದು. ಅದರ ಇಡೀ ಆಯುಷ್ಯವು ಇದರಲ್ಲಿಯೇ ಸವೇಯುವದು. ಈ ವೈದಿಕರ ಪ್ರಾರಭವೂ ಇಷ್ಟೇ ಸರಿ. ಅವರು ಮುಂದಿನ ಜನ್ಮದಲ್ಲಿ ಕಾಗೆಯಾಗಿ ಹುಟ್ಟಿ ತಿಪ್ಪೆಯ ಮೇಲೆ ಬಾಳುವೆ ವಾಡುವರು. ಅದರಂತೆ ಹದ್ದು ಆಕಾಶದಲ್ಲಿ ಎಲ್ಲ ಪಣ್ಣಿಗಳಿಗಿಂತ ಹೆಚ್ಚು ದೂರ ಹಾರಬಲ್ಲದು. ಅದರೆ ಅದರ ದೃಷ್ಟಿಯು ಮಾತ್ರ ಯಾವಾಗೆಲೂ ಭಾವಿಯ ಕಡೆಗೇ ಇರುವದು. ಇಕ್ಕಾಶದಲ್ಲಿ ಬಹು ದೂರದಲ್ಲಿ ಹಾರಾಡುತ್ತಿರುವಾಗ ಹದ್ದಿನ ದೃಷ್ಟಿಯು ಭಾವಿಯ ಮೇಲೆ ಎಲ್ಲಿ ದನಕರುಗಳು ಸತ್ತು ಬಿದ್ದಿರುವವೆಂಬದನ್ನು ನೋಡುವದರಲ್ಲಿಯೇ ಆಂಕ್ರೆವಾಗಿರುವದು. ಅದರ ಘೋಣೆಂದ್ರಿಯವು ಸತ್ತ ಪ್ರಾಣಿಶರೀರಗಳು ಕೊಳೆತು ನಾರುವ ದುರ್ಬಂಧವನ್ನು ಪರಿಷ್ಟಿಸುತ್ತಿರುವದು ! ತಮ್ಮ, ಕಾಗೆಯ ಜಾಣತನವೂ ಹದ್ದಿನ ಆಕಾಶದಲ್ಲಿ ನಾರುವ ಶಕ್ತಿಯೂ ತಿಪ್ಪೆಯ ಕಸಕಡ್ಡಿಗಳನ್ನೂ ಕೊಳೆತು ನಾರುವ ಪ್ರಾಣಿಶರೀರಗಳನ್ನೂ ದೊರಕಿಸುವದಕ್ಕಷ್ಟೇ ಉಪಯೋಗವಾಗುವಂತೆ ದುಷ್ಪರಲ್ಲಿರುವ ಜಾಣತನವು ಕೂಡ ಪ್ರಾಂಪಣದಲ್ಲಿ ಕಸಕಡ್ಡಿಗಳಂತಿರುವ ಹಣಕಾಸುಗಳನ್ನೂ ಅಧಿಕಾರ ವೈಭವಗಳನ್ನೂ ಹೊಲಸು ಖಾದ್ಯಗಳನ್ನೂ ದೊರಕಿಸುವದಕ್ಕಾಗಿಯೇ ಉಪಯೋಗವಾಗುವವು. ಅಲ್ಲದೆ ಅವುಗಳಿಂದ ಸಜ್ಜನ ಸಹಾಯವಾಗಲಿ ಸನ್ಯಾಗ್ರಸಾಧನೆಯಾಗಲಿ ಎಷ್ಟು ಮಾತ್ರವೂ ಆಗಲಾರದು. ಆ ಚಾಣ್ಣಿಯ ಸದ್ವಿನಿಯೋಗವಾಗಲಾರದು ” ಎಂದು ಮಂದೆ ನಡೆದನು.

ಸಾಂ|| ಹದ್ದು ಕಾಗೆಗಳು ತಿಪ್ಪೆಯನುಂಡು ಬೆಳೆವಂತೆ ||


ಬುದ್ಧಿಗೇಡಿಗಳು ಪರಧನವ ||

ಮದ್ದುನಾಟಿಗಳಿಂದ ಕಪಟ ಕೃತಿಮಂದ ||

ಕದ್ದು ಬಾಳುವರ್ಪೈ ಜಗದೊಳಗೆ || ೧ ||

ಭಗವತೀ ಶ್ರೀ ಶಾರದಾ ದೇವಿಯವರು.

(ಶ್ರೀ ರಾಮಕೃಷ್ಣ ಪರಮಹಂಸರ ಸಹಧರ್ಮಿಣಿ)



ಜನನ : ೧೮೬೫.

ಸ್ಥಿರಾಳಿ : ೨೦-೨-೨೦

A perfect woman, nobly plann'd
To warn, to comfort, and command ;

And yet a Spirit still, and bright
With something of Angelic light ;

— W. Wordsworth.

೬. ಶ್ರೀಶಾರದಾ ದೇವಿಯವರು.



ಶ್ರೀ ರಾಮಕೃಷ್ಣ ಪರಮಹಂಸರು ಒಲ್ಲಾದಿಂದಲೂ ವಿಚಿತ್ರವಾದ ದೈವಿಗಳ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದರು. ತಾರುಣ್ಯದಲ್ಲಿಯೂ ಅವರ ಆಭಾವನೆ ಕಡಿಮೆಯಾಗಿರಲಿಲ್ಲ. ಏಕಾಂತದಲ್ಲಿ ಕುಳಿತು ದೇವತಾರಾಧನೆ ಮಾಡುವದು, ಶ್ರೀಶಾನಗಳಲ್ಲಿ ಆಲೆಯುವದು, ಪ್ರಾಪಂಚಿಕ ವಿಚಾರಗಳಲ್ಲಿ ಲಾಲ್ ಹೈದಾಸೀನ್ಯವನ್ನು ತೋರಿಸುವದು, ಮುಂತಾದ ವಿಲಕ್ಷಣ ಆಚಾರಗಳನ್ನು ನೋಡಿ ಅವರ ತಾಯಿ ಚಂದ್ರಾದೇವಿಯವರು ಚಿಂತಾಕುಲರಾದರು. ಹ್ಯಾಗಾದರೂ ಮಾಡಿ ಮಗನ ಮದುವೆ ಮಾಡಿ ಬಿಡಬೇಕೆಂದು ಅವರು ಅಗ್ರಹಪಡಿದರು. ಆದರೆ ಪರಮಹಂಸರ ಈ ತೆರದ ಪ್ರಕೃತಿಯನ್ನು ಕಂಡವರು ಹೊಣ್ಣಿಕೊಡಲು ಸಮ್ಮತಿಸುವುದು ಹೇಗೆ? ಆದುದರಿಂದ ಮಗನಿಗೆ, ಹುಟ್ಟುಬಿಡದೆ ಮದುವೆಯಾಗದು, ಮದುವೆಯಾಗದೆ ಹುಟ್ಟುಬಿಡದು.' ಮುಂದೇನುಗತಿಯೆಂದು ಅವರು ಚಿಂತಿಸುತ್ತಿದ್ದರು. ಅನೇಕ ಕಡೆಗಳಲ್ಲಿ ಕನ್ಯೆಯನ್ನು ನೋಡಿ ಬಂದರು. ಆದರೂ ಒಂದಿಲ್ಲಾಂದು ಕಾರಣದಿಂದ ಅದು ಹೊಂದಿಕೆಯಾಗಲಿಲ್ಲ. ಇದನ್ನು ನೋಡಿ ಚಂದ್ರಾದೇವಿಯವರು ಹೆಚ್ಚು ಚಿಂತಿಸೋಳಗಾಗಿ ಕೊರಗತೊಡಗಿದರು. ಪರಮಹಂಸರಿಗೆ ಈ ಮಾತು ತಿಳಿಯಾದಿರಲಿಲ್ಲ. ಒಂದು ದಿನ ಅವರು ದೇವತಾರಾಧನೆಗೆ ಕುಳಿತಿರುವಾಗ ಒಬ್ಬಂದೊಮ್ಮೆ ಭಾವಾವಿಷ್ಟುರಾಗಿ ತಾಯಿಯನ್ನು ಕರೆದು "ಅವನ್ನು, ಇಷ್ಟೇಕೆ ಚಿಂತಿಸುವುದು? ಜಯರಾಮವಾಡಿಯಲ್ಲಿ ಶ್ರೀರಾಮ ಮುಖ್ಯೋಪಾಧಿಯಾಯನ ಮನೆಯಲ್ಲಿ ನಿಮ್ಮ ಸೋನೆ ನಿಮ್ಮ ದಾರಿಯನ್ನು ನೋಡುತ್ತಲಿದ್ದಾಗಿ! " ಎಂದು ಸುಡಿದು ಗಹಗಹಿಸಿ ನಕ್ಕಬಿಟ್ಟುರು!

ಮುಂದೆ ಆದೇ ರೀತಿಯಾಗಿ ಜಯರಾಮವಾಡಿಗೆ ಹೋಗಿ ಶ್ರೀರಾಮ ಮುಖ್ಯೋಪಾಧಿಯನ್ನು ವಿಚಾರಿಸಲು ಅವನು ಶ್ರೀಶಾರದಾದೇವಿಯವರನ್ನು ಪರಮಹಂಸರಿಗೆ ಅರ್ಪಿಸಲು ಸಂತೋಷದಿಂದ ಸಮ್ಮತಿಸಿದರು. ಕೆಲವು ದಿವಸಗಳಲ್ಲಿಯೇ ವಿವಾಹಕಾರ್ಯವು ಕೊನೆಗಂಡಿತು. (ಗರಾಫ್).

ಮದುವೆಯಾದ ಒಳಿಕ ಕೆಲವು ದಿನಗಳವರೆಗೆ ಪರಮಹಂಸರು ತಮ್ಮ ಉರಲ್ಲಿಯೇ ತಾಯಿಯೊಡನೆ ಉಳಿದುಕೊಂಡರು. ಸಂಸಾರದ ಬಡತನವನ್ನು ಕಂಡು ಅವರು ಒಮ್ಮೆಮ್ಮೆ ಕಳವಳಪಡುವರು; ಮತ್ತೊಮ್ಮೆ ಆನಂದಪಡುವರು. ತಾಯಿಯಿಂದ ಅನುಮತಿಯನ್ನು ಪಡೆದುಕೊಂಡು ಅವರು ಪುನಃ ದಷ್ಟಿಣೇಶ್ವರಕ್ಕೆ ಬಂದು ದೇವಿಯ ಆಚರಣೆಯ ಕಾರ್ಯವನ್ನು ಸ್ವೀಕರಿಸಿದರು. ಮನೆಯನ್ನು ಮರೆತರು. ತಾಯಿಯ ಸ್ವರಣೆಯೂ ಬರದಾಯಿತು. ಹೆಂಡತಿಯನ್ನು ತಮ್ಮ ಸ್ವರಣೆಯಲ್ಲಿ ನಿರ್ವಹಿಸಿ

ಚಿತ್ತದಿಂದ ಕಳೆದರು. ಅಗಾಗ ವ್ಯತೋವಾಸಾದಿಗಳನ್ನು ಕೈಕೊಂಡು ಇಷ್ಟಸಾಧನೆ ಯಲ್ಲಿ ಮಗ್ನಾಗಿರುತ್ತಿದ್ದರು. ಗಿಲ್ಲೆಲನೇ ಇಸ್ತಿಯಲ್ಲಿ ಅಂದರೆ ಮದುವೆಯಾಗಿ ಲ ವದು ಶಗಳು ಕಳೆದ ಬಳಿಕ ಅದೇನೋ ಒಂದು ವ್ಯಾಧಿಯಿಂದ ಬಳಲುತ್ತಿದ್ದ ಪರಮಹಂಸರು ತಿರುಗಿ ತವ್ಯಾರಿಗೆ ಬಂದರು; ಅವರು ಬಹುದಿನಗಳ ತರುವಾಯ ತಿರುಗಿಬಂದುದನ್ನು ನೋಡಿ ಮನೆಯವರಿಗೂ ಸೇರಿಕೊರೆಯವರಿಗೂ ಅನಂದವಾಯಿತು. ಅವರಿವರು ಜಯ ರಾಮವಾಡಿಗೆ ಆಳುಕಳುಹಿಸಿ ಶಾರದಾದೇವಿಯವರನ್ನು ಕರೆಯಿಸಬೇಕೆಂದು ಮಾತಾಡ ತೊಡಗಿದರು. ಪರಮಹಂಸರು ಈ ಮಾತು ಕೇಳಿದರೂ ಕೇಳಿದವರಂತೆಯೇ ಇದ್ದರು. ಕೊನೆಗೆ ಒಂದು ದಿನ ಶಾರದಾದೇವಿಯವರು ತವರ್ಮಸೇಯಿಂದ ಕಾಮಾರಪುಕೊರಕ್ಕೆ ಬಂದರು.

ಆಗ ಶಾರದಾದೇವಿಯವರಿಗೆ ಇಂ ವರುಷಗಳು ತುಂಡಿದ್ದವು. ಮನೆಗೆ ಒಂದ ಪತ್ತಿಯನ್ನು ನೋಡಿ ಪರಮಹಂಸರು ಅವಳಿಗೆ ಪ್ರಾಪಂಚಿಕ ಕರ್ತವ್ಯಗಳನ್ನೇಲ್ಲಾ ಅರುಹಿದರು. ಪಾರಮಾಠಿಕ ಬೋಧ್ಯಾರ್ಥಿಗಳು ಸರ್ವಾದಾ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಕಾರ್ಯರೂಪದಿಂದ ನಡೆದೇ ಇದ್ದಿತು. ಪರಮೇಶ್ವರನಲ್ಲಿ ತನುಮನಧನಗಳನ್ನೇಲ್ಲಾ ಅರ್ಥಸಿಂಹಿಟ್ಟ ಪರಮಹಂಸರ ಸಿಂಹಾಮವೃತ್ತಿಯನ್ನು ಕಂಡು ಅವರೆ ಆ ದಿವ್ಯ ವಿಶುದ್ಧ ಪ್ರೀಮವನ್ನು ಅನುಭವಿಸಿ ಶಾರದಾದೇವಿಯವರು ಪತಿಷ್ಠಿತವನ್ನು ಪರಮೇಶ್ವರನ ಪ್ರತಿಸಿಧಿಯಾಗಿ ಆರಾಧಿಸತೊಡಗಿದರು.

ಪರಮಹಂಸರು ಅರೆಂಟು ತಿಂಗಳು ತಮ್ಮ ಉರಲ್ಲಿದ್ದ ತಿರುಗಿ ದಾಖಿಣೇಶ್ವರಕ್ಕೆ ಬಂದುಬಿಟ್ಟರು. ಶಾರದಾದೇವಿಯವರನ್ನು ತವರ್ಮಸೇಯವರು ಒಂದು ಕರೆದುಕೊಂಡು ಹೋದರು.

ಇತ್ತು ಪರಮಹಂಸರು ತೀರ್ಥಯಾತ್ರೆಗೆ ಹೊರಟೆದ್ದರು. ಅತ್ತು ಶಾರದಾದೇವಿಯವರು ಪತಿದೇವತೆಯು ಎಂದು ತನ್ನನ್ನು ಕರೆಯಿಸಿಕೊಳ್ಳುವನೋ ಎಂದು ಇದಿರು ನೋಡುತ್ತಿದ್ದರು. ಇರ ಇರುತ್ತ ನಾಲ್ಕು ವರುಷಗಳು ಕಳೆದುಹೋದವು. ಆದರೂ ಸ್ವಾನುಯವರ ಕರ್ಯಾವು ಬಾರದಿರುವುದನ್ನು ನೋಡಿ ಶಾರದಾದೇವಿಯವರು ದುಃಖಕ ರಾದರು ಮೇಲಾಗಿ ಉರಲ್ಲಿ ಪರಮಹಂಸರು ಹುಟ್ಟಿರಾಗಿ ಬತ್ತಲೆ ಅಲೆಯುತ್ತಿರುವ ರೆಂಬ ಸುದ್ದಿ ಹುಟ್ಟಿತು. ಕರೆಗೆ ಹೋದಾಗಲೂ ಹೊಳೆಯ ಕರೆಯಲ್ಲಿಯೂ ನಾಲ್ಕು ಹೆಣ್ಣು ಮಕ್ಕಳು ಕೂಡಿದಲ್ಲಿಲ್ಲ ಇದೇ ಸುದ್ದಿ. “ಅಕ್ಕಾ, ಶಾರದೆಯ ಗಂಡನು ಹುಟ್ಟ ನಾಗಿರುವನಂತಲ್ಲೇ” ಎಂದು ಒಬ್ಬ ಸುದ್ದಿದರೆ ‘ಹೇಳಿಕೇಳಿ ಹುಟ್ಟನಿಗೆ ಹೆಣ್ಣ

ಕೊಟ್ಟಿದ್ದಾನೇ! ಹಡೆದ ತಂಡಿಗೆ ವೋಡಲೇ ಈ ವಿಚಾರವಿರಬೇಕಿತ್ತು. ' ಎಂದು ಮತ್ತೊಬ್ಬಳು ಟೀಕೆಮಾಡುವಳು. ' ಅದದ್ವಾರ್ಯಿತು, ಅವಳ ದೈವವೇ ಹಾಗಿತ್ತು' ಎಂದು ಮೂರನೆಯ ಮುದುಕಿಯು ಸಮಾಧಾನಪಡಿಸುವಳು. ಶಾರದಾದೇವಿಯವರು ಇವನ್ನೆಲ್ಲ ಕೇಳುತ್ತಿದ್ದರು. ಕೇಳಿನಿಗೆ ಒಂದು ದಿನ “ ನಾನು ಇನ್ನು ಇಲ್ಲಿ ಇರುವದು ಸರಿಯಲ್ಲ. ಏನೇ ಅದರೂ —ಹುಣ್ಣರೇ ಅದರೂ—ಅವರೇ ನನಗೆ ಪರಮದೃವತಪ್ತ. ನಾನು ಅವರ ಬಳಿಗೆ ಹೊಗಿಯೇ ತೀರಬೇಕು. ಅವರ ಬಳಿಯಲ್ಲಿದ್ದ ಸೇವೆಮಾಡಿಕೊಂಡು ಕಾಲ ಕಳೆಯುವೇನು ” ಎಂದು, ತಂಡೆಯು ಸಮ್ಮತಿಯನ್ನು ಕೇಳಿದ್ದಾನು. ಧರ್ಮದಲ್ಲಿಯೇ ಪ್ರವೃತ್ತಿಯುಳ್ಳ ತಂಡೆಯು ಮಗಳ ವಿಚಾರಗಳನ್ನು ಮನಃಪೂರ್ವಕವಾಗಿ ಸಮ್ಮತಿಸಿದನು. ಆಗ ಶಾರದಾದೇವಿಯವರ ಮೈಯಲ್ಲಿ ಚೆನ್ನಾಗಿರಲಿಲ್ಲ. ಗಳಿಗಳನೇ ಇಸ್ತಿಯ ಮಧ್ಯಭಾಗದಲ್ಲಿ ಶ್ರೀರಾಮ ಮುಖ್ಯೋವಾಧ್ಯಾಯನು ತಾನೇ ಮಗಳನ್ನು ಕರೆದುಕೊಂಡು ದಾಖಿಣೇಶ್ವರಕ್ಕೆ ಬಂದನು.

ರೇಂಗಪೀಡಿತರಾದ ಶಾರದಾದೇವಿಯವರಿಗೆ ಸರಿಯಾಗಿ ಎದ್ದನಿಲ್ಲಲು ಕಾಣಡ ಸಾಧ್ಯವಿರಲಿಲ್ಲ. ಇಂತಹ ಅವಸ್ಥೆಯಲ್ಲಿಯೂ ತನ್ನನ್ನು ಅನುಸರಿಸಿ ಬಂದಿರುವ ಪತ್ತಿಯಾನ್ನು ನೋಡಿ ಪರಮಹಂಸರ ಮನಸ್ಸು ಮರುಗಿತು. ಪರಮಹಂಸರು ತಾವೇ ಬೈಷಣಿಯೊರ್ವಾರ್ಗಳನ್ನು ಕೈಕೊಂಡರು. ನಾಲ್ಕುರು ದಿನಗಳವರೆಗೆ ಹಗಲಿರುಳು ಪಧ್ಯ ಪಾಸಗಳನ್ನು ಸರಿಯಾಗಿ ನೋಡಿಕೊಳ್ಳಲು ಶಾರದಾದೇವಿಯವರ ಬೇಸೆಯು ಹಿಮ್ಮೆಟ್ಟಿತ್ತು. ಪತಿದೇವತೆಯನ್ನು ಕಂಡಕೊಡಲೇ ಬೇಸೆಯು ಅರೆವಾಸಿ ವಾಸಿಯಾಗಿತ್ತು. ಅವರ ಆದರ ಉಪಜಾರಗಳಿಂದಲೂ ಭೌಷಣ ಪಧ್ಯಗಳಿಂದಲೂ ದೇವಿಯವರು ಆರ್ಮೇಗ್ಯವನ್ನು ಹೊಂದಿದರು. ತಂಡೆಯು ತಮ್ಮಾರ್ಥಿಗೆ ತಿರುಗಿಹೊಂದನು. ದೇವಿಯವರಿಗೆ ಅಂದಿನಿಂದ ದಾಖಿಣೇಶ್ವರವೇ ಮನೆಯಾಯಿತು.

ಆ ಪತಿಪತ್ತಿಯಾರು ಒಂದೇ ಕಡೆಯಲ್ಲಿಯೇ ಇರುತ್ತಿದ್ದರೂ ಯಾವ ರೀತಿಯಿಂದ ಲೂ ಅವರ ಬ್ರಹ್ಮಚರ್ಯಕ್ಕೆ ಎಳ್ಳಿಷ್ಟಿ ಕೊರತೆ ಬಂದಿರಲಿಲ್ಲ! ಇದಿಗೆ ನಾವು ಹೇಳಬೇಕಾದ ವಿಷಯ! ಕೇಳಬೇಕಾದ ಮಾತ್ರ! ಕಲಿಯಬೇಕಾದ ಸಂಗತಿ!

ಪರಮಹಂಸರ ಬಳಿಯಲ್ಲಿ ಒಬ್ಬ ಭೈರವಿಯು ವಾಸವಾಗಿದ್ದಾನು. ಅವಳಿಗೆ ಈ ಧಾರಂಪತ್ಯಜೀವನದ ರಹಸ್ಯವು ಸರಿಯಾಗಿ ತಿಳಿದಿರಲಿಲ್ಲ. ಪರಮಹಂಸರ ಬ್ರಹ್ಮಚರ್ಯದ ವಿಷಯವಾಗಿ ಒಮ್ಮೆ ಅವಳಿಗೆ ಸಂಶಯವುಂಟಾಯಿತು. ಮುಂದೆ ಕೆಲವು ದಿನಗಳು ಕಳೆದ ಮೇರೆ ಇದು ಕೇವಲ ತನ್ನ ಮಾನಸಿಕ ದೊರ್ಷವೆಂಬುದು ಅವಳಿಗೆ ತಿಳಿದುಬರಲು ಆವಳು

ಪರಮಹಂಸರ ಕ್ಷಮೆಯನ್ನ ಬೇಡಿಕೊಂಡಳು. ಪರಮಹಂಸರ ಶಿಷ್ಯರಲ್ಲಿಯೂ ಕೆಲವ ರಿಗೆ ಈ ವಿಷಯದಲ್ಲಿ ಸಂಶಯವಂಟಾಗುತ್ತಿತ್ತೇಂದೂ ಒಮ್ಮೆ ಸ್ವಾಮಿಗಳು ಶಯಾಗ್ರಹ ದಲ್ಲಿರುವಾಗ ಶಿಷ್ಯನೊಬ್ಬನು ಇಳಿಕಿ ನೋಡಿದನೆಂದೂ ಹೇಳುವದುಂಟು. ಪರಮಹಂಸರ ಪತ್ತೀವಿಷಯಕವಾದ ನಿಷ್ಘಾಮಮಹಿಮೆಯನ್ನ ಮೂಂದೆ ಹೇಳುವ ಸಂಗತಿಯಿಂದ ಕೆಲವುಮಟ್ಟಿಗೆ ಕಲ್ಪಿಸಿಕೊಳ್ಳಬಹುದು.

ಒಂದು ಅಮಾವಾಸ್ಯೆಯ ದಿನ ಸಾಯಂಕಾಲದಲ್ಲಿ ಪರಮಹಂಸರು ದೇವಿಯ ಪೂಜಾಸಾಮಗ್ರಿಗಳನ್ನ ಸಿದ್ಧಪಡಿಸೆಂದು ಶಾರದಾದೇವಿಯವರಿಗೆ ಹೇಳಿದ್ದರು. ಪೂಜೀಯ ಪಕರಣಗಳೆಲ್ಲಾ ಸಿದ್ಧವಾಗುವವ್ಯವರಲ್ಲಿ ರಾತ್ರಿ ಒಂಬತ್ತು ಬಡಿಯಿತು; ಪೂಜಿಗೆ ಆರಂಭವಾದಾಗ ಶಾರದಾದೇವಿಯವರು ಅಲ್ಲಿಯೇ ಕುಳಿತ್ತಿದ್ದರು. ಪೂಜಿಯನ್ನ ಆರಂಭಿಸಿದ ಪರಮಹಂಸರು ಒಮ್ಮೆಂದೂಮ್ಮೆ ದೇವಿಯ ಆಸನದಲ್ಲಿ ಏರಿ ಕೂಡ್ರೆಂದು ಪತ್ತಿಗೆ ಅಜ್ಞಾಪಿಸಿದರು. ದೇವಿಯವರು ಎಷ್ಟವಾತ್ತಪೂ ಹಿಂದೆಯುಂದೆ ನೋಡಿದೆ ಪೂಜಾಸನದಲ್ಲಿ ಹೊಗಿ ಕುಳಿತರು. ಪರಮಹಂಸರು ಯಥಾವಿಧಿಯಾಗಿ ಮಂತ್ರಗಳನ್ನ ಉಚ್ಚರಿಸುತ್ತ ಖೋಡತ ಉಪಚಾರಗಳಿಂದ ದೇವಿಯನ್ನ ಪೂಜಿಸಿ—ಸರ್ವಮಂಗಳ ಮಾಂಗಲ್ಯೇ ಶಿವೇ ಸವಾರ್ಥಿಸಾಧಕೇ | ಶರಣ್ಯೇ ತ್ಯಂಬಕೇ ದೇವಿ | ನಾರಾಯಣ ನಮೋಸ್ತಮೇ || ಎಂದು ಸಾಪ್ತಾಂಗಿ ನಮಸ್ಕಾರ ಮಾಡಿದರು!

ಶ್ರೀದೇವಿಯವರ ವಿಷಯವಾಗಿ ಇಲ್ಲವೆ ಪರಮಹಂಸರ ವಿಷಯವಾಗಿ ಸಮಿಸ್ತು ರವಾದ ಸಂಗತಿಗಳನ್ನ ಹೇಳುವದು ಅಧ್ಯಾತ್ಮ ಅವರ ಬೇವನರಹಸ್ಯವನ್ನ ಬರೆಯುವದು ನಮ್ಮೆ ಉದ್ದೇಶವಲ್ಲ. ಅಂತಹ ಸಾಹಸಪೂ ಸಾಧ್ಯವಲ್ಲ. ಮಹಾಕೃತ ಮಹಿಮೆಯನ್ನ ಮಹಾಕೃತೇ ಬಲ್ಲರು. ಆನುರೂಪದಾಂಪತ್ಯದ ಮಾದರಿಯಿದು.

ಪತಿವಿರೋಗಾನಂತರದಲ್ಲಿ ದೇವಿಯವರು ಸನ್ಧಾನವನ್ನ ಸ್ವೀಕರಿಸಿ ತಪೋ ನಿಷ್ಠಾಗಾಗಿ ವಿಕ್ಕೆ ಅಯುಷ್ಯವನ್ನ ಕಳೆದರು. ಆರಂಭದಲ್ಲಿ ಸೇರಿಸಿರುವ ಭಾವಚಿತ್ರವು ಅವರ ಈ ಮುಂದಿನ ಬೇವನಕ್ರಮವನ್ನ ಸೂಚಿಸುವಂತಿದೆ.

ಪತಿದೇವತೆಯ ಧರ್ಮಮಾರ್ಗದೊಳಗು ನುಕೂಲೆ |

ಪತಿಯಾಚರಿಪ ಕರ್ಮದಾಸಿ ||

ಪತಿಯಿಷ್ಟ ಸಾಧನೆಯೋಳಿಷ್ಟ ದೇವತೆ ಸತಿಯು |

ಮತಿವಂತರರಿಯುವದಿವನು || ೧ ||

೧೦ ರಾಣಿ ರಾಸಮಣಿ.



ಇಂ ರಾಸಮಣಿಯು ದಡ್ಡಿನೇಶ್ವರದಲ್ಲಿ ಒಂದು ಭವ್ಯವಾದ ಕಾಳಿಯ ಗುಡಿಯನ್ನೇ ಕಟ್ಟಿ ಮೂರ್ತಿ ಪ್ರತಿಪಾಠನೆ ವಾಡಿಸಿ ರಾಮಕೃಷ್ಣ ಪರಮಹಂಸರನ್ನ ದೇವಿಯ ಅರ್ಚಕರನ್ನಾಗಿ ನಿಯಮಿಗೆದ್ದಳು. ಮೂರ್ತಿ ಪ್ರತಿಪಾಠನೆಯು ಒಂದೇ ದಿನದ ವೆಚ್ಚವು ಒಂಬತ್ತು ಲಕ್ಷ ರೂ. ಗೆ ವಿಕ್ರೀತ್ತ. ಕಲಕತ್ತೆಯ ದಡ್ಡಿಳಕ್ಕೆ ‘ಜಾನ’ ಬಜಾರ್ ಎಂಬ ಗ್ರಾಮವು ರಾಸಮಣಿಯ ಉಳಿರು. ಆಕೆ ವಿಧವೆ. ಪತಿಯ ಮರಣದಿಂದ ಬಹು ದುಃಖಿತಕಾದರೂ ಜೀವಿಸುದಾರಿಕೆಯ ಕೆಲಸಗಳಷ್ಟೇಲ್ಲ ತಾನೇ ಸೋಡಿಕೊಳ್ಳುವಳು. ಧರ್ಮದಲ್ಲಿಯೂ ಆತುಲಕ್ಷದ್ದೆಯಿರುವುದರಿಂದಲೇ ಅವಕು ಮೇಲೆ ಹೇಳಿದಂತೆ ಆಸಂಖ್ಯೆ ದ್ರವ್ಯವನ್ನು ವಚ್ಚ ಮಾಡಿ ದೇವತಾಕಾರ್ಯಗಳನ್ನು ನೇರವೇರಿಸಿದಳೆಂಬು ಸಹಜವೇ.

ಪರಮಹಂಸರು ದೇವಿಯ ಅರ್ಚಕರಾಗಿರುವಾಗ ರಾಣಿರಾಸಮಣಿಯು ಮೇಲಿಂದ ಮೇಲೆ ದಡ್ಡಿನೇಶ್ವರಕ್ಕೆ ಹೋಗಿ ಕಾಳಿಯ ದರ್ಶನ ತಿಗೆದುಕೊಂಡು ಬರತೈಂದಿಗಿದಳು. ಒಂದು ದಿನ ರಾಣಿಯು ದೇವಿಯ ದರ್ಶನಕ್ಕೆ ಹೋದಾಗ ರಾಮಕೃಷ್ಣ ಪರಮಹಂಸರನ್ನ ಕಂಡು ಕೆಲವು ಕೇರರ್ತನೆಗಳನ್ನು ಯಾಡಬೇಕೆಂದು ಕೇಳಿಕೊಂಡಳು. ಪರಮಹಂಸರು ದೇವಿಯ ಮುಂಗಡೆಯಲ್ಲಿ ಭಾವಾವಿಷ್ಟರಾಗಿ ಹಾಡುತ್ತಿರಲು ರಾಣಿಯು ಅಲ್ಲಿಯೇ ಕುಳಿತು ಕೇಳುತ್ತಿದ್ದಳು. ಪರಮಹಂಸರು ಹಾಡುತ್ತ ಹಾಡುತ್ತ ತಟ್ಟಿನೆ ರಾಣಿಯ ಬಳಿಗೆ ಒಂದು “ದೇವಿಯ ಮುಂದೆ ಕುಳಿತಾಗಲೂ ಇದೇ ಆಲೋಚನೆಯೇ?” ಎಂದು ಕನ್ನೆಗೆ ಬಲವಾಗಿ ಹೊಡೆದು ಬಿಟ್ಟರು. ಸೆರೆದವರೂ ರಾಣಿಯ ಅನುಜರರೂ ಗಾಬರಿಯಾಗಿ ಕೋಪಾನ್ನಿತರಾಗಿ ಸೋಡುತ್ತಿರಲು ರಾಣಿಯು ಕಣ್ಣಾನ್ನೆಲ್ಲಿಂದ ಅವರನ್ನೆಲ್ಲ ಹಿಂದೆ ಸರಿಸಿ ಪರಮಹಂಸರ ಪಾದಕ್ಕೆರಾಗಿ ತನ್ನ ತಮ್ಮ ಬಷ್ಟು ಕೊಂಡು ಕ್ಷಮೆಯನ್ನು ಬೇಡಿದಳು.

ರಾಣಿ ರಾಸಮಣಿಯು ದೇವಿಯ ಸನ್ನಿಧಿಯಲ್ಲಿ ಕುಳಿತು ಕೇರರ್ತನೆಯನ್ನು ಕೇಳುತ್ತಿರುವಾಗಲೂ ಅಂತರಂಗದಲ್ಲಿ ಯಾವದೋ ಒಂದು ಜೀವಿಸುದಾರಿಕೆಯ ಪ್ರಶ್ನೆಯನ್ನು ಬಿಡಿಸಲು ಯೋಜಿಸುತ್ತಿದ್ದಳು. ಭಾವಾವಿಷ್ಟರಾದ ಪರಮಹಂಸರಿಗೆ ಇದು ತಿಳಿಯಲು ಅವರು ರಾಣಿಯನ್ನು ನಿದರ್ಶಿಸ್ತಿಷ್ಟಿದಿಂದ ಶಿಫ್ಟಿಸಿದ್ದರು.

ಉಡುತ್ತೊಡುಗೆ ಹಣಕಾಸು ಸಂಸಾರದಭಿವೂನ |

ವಡಿಗಡಿಗೆ ನರರ ಬಾಧಿಸಲು ||

ಕಡುನಿಷ್ಟು ಹರಿಭಕ್ತರಂತರಂಗವ ಸೇರಿ |

ಕೊಡುವರ್ಪು ಭಕ್ತಿಭಾವನೆಯು || ೨ ||

೧೧. ದೇವಿಯ ಆರಾಧನೆ.



ಶ್ರೀ

ರಾಮಕೃಷ್ಣ ಪರಮಹಂಸರು ದೇವಿಯ ಭಕ್ತರು. ನಿಷ್ಕಲಂಕ ಚಿತ್ತರು. ಅಂತರಂಗವು ಬೆಳೆಯುತ್ತ ಹೋದಂತೆ ಬಹಿರಂಗವು ಕಳಚಿ ಬೀಳುತ್ತ ನಡೆಯುವದೆಂದು ಅವರು ಅಡಿಗದಿಗೆ ಆಡುತ್ತಿದ್ದರು. ಇದರ ಉಧರ ಉಧರವನ್ನ ತಿಳಿದುಕೊಳ್ಳುವದು ಅವರ ಶಿಷ್ಯರಲ್ಲನೇಕರಿಗೆ ತುಂಬಾ ಕಿರಿಣವೇಸಿತು ಅಗ ಅವರು ತಮ್ಮ ಅನುಭವದ ಒಂದು ಸಂಗತಿಯನ್ನ ಈ ರೀತಿ ವಿವರಿಸಿರುವರು:—

“ನಾನು ದ್ವಿಷ್ಟೋಶ್ವರದಲ್ಲಿ ರಾಣಿ ರಾಸಮಣಿಯವರು ಸ್ಥಾಪಿಸಿದ ಕಾಳಿಯ ಗುಡಿಯಲ್ಲಿ ಅರ್ಚಕನಾಗಿ ನಿಂತುಕೊಂಡಿದ್ದೇನು. ದೇವಿಯ ಅರ್ಚನೆಯ ಕಾಲದಲ್ಲಿ ನನಗೆ ಇನ್ನಿಲ್ಲದವ್ಯು ಅನಂದವಾಗುತ್ತಿದ್ದಿತು. ದೇವಿಯು ನನಗೆ ದರ್ಶನಕೊಡಬೇಕೆಂದು ನಾನು ಆಂತಃಕರಣದಲ್ಲಿ ಸರ್ವಾ ಬಂಧಸುತ್ತಿದ್ದೇನು. ದೇವಿಯು ಬರಿಗಣಿಗೆ ಕಾಣಿಸುವದೆಂತು? ಅವಳು ಯಾವ ರೂಪದಲ್ಲಿ ಒಂದು ನನಗೆ ದರ್ಶನ ಕೊಡಬೇಕು? ಇವೇ ಮುಂತಾದ ತೊಂದರೆಗಳು ಮೊದಲು ಮೊದಲು ನನ್ನ ಆಶೀಯ ಮಾರ್ಗದಲ್ಲಿ ನಿರೂಪಿಸು ಕಂಟಕಗ್ರಾಹಿ ಬರುತ್ತಿದ್ದವು. ದೇವಿಯು ನನ್ನ ತಾಗಿ ದರ್ಶನಕೊಡಲು ಬರಬೇಕೆಂದು ಇಲ್ಲವೇ ನಾನೇ ದೇವಿಯಂತಾಗಿ ಅವಳ ದರ್ಶನಕ್ಕೆ ಹೋಗಬೇಕೋ ಎಂಬ ಇನ್ನೊಂದು ಸಂಶಯವು ನನ್ನನ್ನು ಬಾಧಿಸುತ್ತಿತ್ತು. ಕೊನೆಗೆ ನಾನೇ ದೇವಿಯ ಗುಣಗಳನ್ನೇ ಲಾಲ್ ಕೆಲ್ತಿಕೊಂಡು ಅವಳಂತೆಯೇ ಆಗಬೇಕೆಂದು ನಿರ್ದರ್ಶಿಸಿಕೊಂಡೆನು.

ನಾನು ದೇವಿಯಂತಾಗಬೇಕಾದರೆ ಪ್ರಪಂಚದ ಸಕಲ ಒಂಧನಗಳನ್ನು ಕಳೆದು ಕೊಳ್ಳುವದು ಅವಶ್ಯವೆಂದು ತೋರಿತು. ಮೊದಲು ಇವುಗಳನ್ನು ಮನಸ್ಸಿನಿಂದ ಹೊರದೂಡಿ ಅಂತರಂಗದ ಕಿಲ್ಲಿಷವನ್ನು ಕಳೆದು ಅದನ್ನು ಉಜ್ಜಲಕಾಂತಿಂದ ಬೆಳಗುವಂತೆ ಮಾಡಬೇಕೆನ್ನು ಸಿತು. ಒಳಕ ಬಾಹ್ಯಾಂಗದ ಒಂಧನಗಳನ್ನು ಹರಿದೊಗೆಯಲು ಯಾತ್ರಿಸಿದೆನು. *

ದಿನಾಲು ದೇವಿಯ ಪೂಜಿಯನ್ನು ಮುಗಿಸಿ ಗುಡಿಯ ಬಾಗಿಲುಗಳನ್ನಿಂತೆ ಕ್ಷುದ್ರಬಳಿಕನಾನು ಸಮಿಶ್ರಪದಲ್ಲಿರುವ ಒಂದು ನಿರ್ಜನವಾದ ತೋರೆಟಕ್ಕೆ ಹೋಗಿ ಗಿಡಗಳ ಗುಂಪಿನಲ್ಲಿ ದೇವಿಯ ಧ್ಯಾನದಲ್ಲಿ ಮಗ್ನಾಗಿರುತ್ತಿದ್ದೇನು. ನನ್ನ ಸಂಗಡಿಗಾರಾದ ಹೃದಯನು ದ್ವಿಷ್ಟೋಶ್ವರದಲ್ಲಿದ್ದ ಯಾವಾಗಲೂ ನನ್ನನ್ನು ಹಿಂಬಾಲಿಸಿ ಇರುತ್ತಿದ್ದೇನು. ನನ್ನ ಅಂತರಂಗದವಿಕಾಸದಿಂದ ಬಹಿರಂಗದ ಮೇಲಿನ ಮೋಹದ ಬಹಿವಾರ್ವಾಪಾರಗಳಲ್ಲಿ ಆಕ್ರಮವೂ ಅಡಿಗದಿಗೆ ತೋರುತ್ತಿದ್ದವಾದ್ದರಿಂದ ಸಾಮಾನ್ಯಿಗೆ ನಾನು ಹುಜ್ಜನಂತೆ ತೋರುತ್ತಿದ್ದೇನು. ಇನರು ನನ್ನನ್ನು ಹುಜ್ಜನೆಂದು ಹೀಳುವದರಿಂದ ನನಗೆ ಎಷ್ಟೂ ಕಡಕಸಿಸುತ್ತಿರ್ದೇನು.

లిల్ల. ఆదరింద నన్న అప్పేష్టురిగి వాత్ర ఒకు దుఃఖవేనిసుత్తిత్తు. కృదయను ఈ ఒగేయ నన్న హజ్చుతనవన్న కదిమే వాడబీకేందు నన్నన్న కావ్యాక్షణిందిరుత్తిద్దను:

ఒందు దిన దేవియి పూజెయున్న ముగిసి గుడియు బాగిలుగళన్న శ్రీదభికి నాను మనిగే హోగదే దినద ప్రాథమినాస్తాళక్కే సదేదేను. తేఎటిదల్లి దట్టుగి బెల్లిద గిడగళ గుంపినల్లి ఒందు బస్తియు మరవన్న సోఎడి ఆదక్కే మృమేలిన అరిపెగళస్తేల్లా తెగెదట్టు దిగంబరనాదేను. కోరళొళగిన జని వారపూ భారవేనిసలు ఆదన్నా తెగెదు శమీఎప్పుక్కే తొడకిసిదేను. బళిక ఆన నావిష్టునాగి కులుతు దేవియి ధ్వనివన్న ప్రాధిసబోకేన్నవష్టురల్లి హందినింద కృదయును, “మగో! ఏనవ్వా ఇదు! ఎంతఱ హజ్చతన! యారు కలిసిద రప్పు సినగే!” ఎందు కనికరదింద కణ్ణీరిడుత్త నన్న ముందే నింకుచెట్టును. ఆవను నన్నన్న హంబాలిసిదుదన్న నాను సోఎడిరల్లి. కృదయున ఇదిరిగే బక్కలేయనాగి నిల్లువుదక్కే ననగే ఎష్టు సంకోచపేనిసల్లి. ఆచోందు ఒళ్లియ లక్ష్మణపేందు తెలిదుకొండేను. మత్తు “మావా,—సినగే ఇడెల్లా తెలియుద వాతు. హేళిదరూ తెలిదుకొళ్లువదు సులభవల్ల. దేవియు హీగంయే ద్వేష, లజ్జ, కుల, తీల, భయ, వాన, ఆభివాన, చూతి ఎంబ ఆష్టుపాతగళన్న తొరేదు నిల్చిప్పుళాగిరువళు. నాను ఆవళంకే నిల్చిప్పునాగడే ఆవా దక్షనవాగువ ఒగే హేగే? ఆదుదరింద హీగే దిగంబరనాదేను. యజ్ఞింహిపవిశత్వం నానగే భారవేనిసితు. ఆదూ ఒందు ఆచంకారద హేగ్గురుతు. నాను బ్రాహ్మణ, ఇతరరిగింత హేచ్చసవను ఎంబ భావనేయు ఆ యజ్ఞింహిపవిశతదింద ఉంటాగువంతే తేఎరితు ఆదరింద ఆదన్న కళ్చదు చెట్టును!” ఎందేను.

కృదయును ఆవుదో ఒందు విధవాద సద్భావదింద నన్నష్ట హిగియాగి ఆప్పికొండు పరవతనాగి బిద్దబిట్టును.”

కష్టుతాపత్రయద భ్రష్టసంసారద ।

కష్టువను కళేయల్తే నరనే ॥

దుష్ట లజ్జాభయ వానాభివానాది ।

ఆష్టుపాతవ హరిదోగియై ॥ १ ॥

೧೭. ಸ್ವಾನಮಾಡುತ್ತಿರುವ ಹೆಂಗಸರು.



ರಾಮಕೃಷ್ಣ ಪರಮಹಂಸರು ಇನ್ನೂ ಜಿಕ್ಕುವರಾಗಿದ್ದರು. ಅವರ ಮನಗೆ ಸಮೀಪದಲ್ಲಿ ಒಂದು ದೂಡ್ಯ ಕೆರೆಯಿದ್ದಿತು. ಓಣಿಯೊಳಗಿನ ಹೆಂಗಸರೂ ಗಂಡಸರೂ ಅಲ್ಲಿಗೆ ಸ್ವಾನಕ್ಕೆ ಬರುತ್ತಿದ್ದರು. ಒಂದು ದಿನ ಬಾಲಕ ಗಾಥರನೂ (ಪರಮಹಂಸರ ಬಾಲ್ಯದ ಹೆಸರು) ಅವನ ಓರಿಗಂ ಗೆಳೆಯರೂ ಕೆರೆಯಲ್ಲಿ ಈಸುತ್ತ ಹೆಂಗಸರು ಸ್ವಾನಮಾಡುತ್ತಿರುವ ಫಾಟಿನ ಕಡೆಗೆ ಹೋಗಿ ನೀರು ಸಿಡಿಸಿ ಅವರನ್ನು ತೊಂದರೆ ಪಡಿಸಹತ್ತಿದರು. ಆಗ ಆ ಹೆಂಗಸರಲ್ಲಿಬ್ಬಳು ಗದ್ದರಿಸಿ “ನೀವು ಗಂಡು ಹುಡುಗರು ಹೆಂಗಸರು ಸ್ವಾನಮಾಡುವ ಸ್ಥಳಕ್ಕೆ ಬರಬಾರದು. ಎಂತಹ ನಾಚಿಕೆಗೇಡಿತನವಿದು?” ಎಂದು ಮುಂತಾಗಿ ಗದ್ದರಿಸಿದಳು. ಏದು ವರುಷದ ಬಾಲಕರಿಗೆ ಆ ಮಾತನ ಸರಿಯಾದ ಅರ್ಥವು ತಿಳಿಯದೆ ಇದ್ದರೂ ಅವರೆಲ್ಲರೂ ಸುಮ್ಮನೆ ಎರಡನೆಯ ಫಾಟಿನ ಕಡೆಗೆ ನಡೆದರು. ಗಾಥರನು ಮಾತ್ರ ಸ್ವಾನಮಾಡುವ ಹೆಂಗಸರನ್ನು ನೋಡಿದರೆ ಏನಾಗುವದೋ ಎಂಬ ಕುತ್ತಾಹಲದಿಂದ ಸಾಲ್ಪೂರು ದಿನ, ದಿನಾಲು ಅಡಗಿ ನಿಂತುಕೊಂಡು ಸ್ವಾನಮಾಡುವ ಹೆಂಗಸರನ್ನು ನೋಡಿದನು. ಆದರೂ ಆತನಿಗೆ ಪನೂ ಆಗದಿರಲು ವೋದಲನೆಯ ದಿನ ತಮ್ಮನ್ನು ಸ್ವಾನಮಾಡುವ ಹೆಂಗಸರನ್ನು ನೋಡಲಾಗದೆಂದು ಬೆದರಿಸಿದ ಮುದುಕಿಯ ಬಳಿಗೆ ಹೋಗಿ ‘ಆವ್ಯಾ, ನಾನು ಈಗ ನಾಲ್ಪೂರು ದಿನಗಳಿಂದಲೂ ದಿನಾಲು ತಪ್ಪದೆ ಈ ಗಿಡದ ಮರೆಗೆ ನಿಂತು ಸ್ವಾನಮಾಡುವ ಹೆಂಗಸರನ್ನು ನೋಡುತ್ತಿದ್ದೇನೆ. ಆದರೆ ನನಗೆ ಪನೂ ಆಗಲೇ ಇಲ್ಲ! ’ ಎಂದನು. ಮುದುಕಿಯು ನಕ್ಕಳು. ಅವನಿಗೆ ಪನು ಹೇಳಬೇಕೋ ತಿಳಿಯದೆ ಅವಳು ಸುಮ್ಮನೆ ಮುಂದೆ ನಡೆದಳು.

ಇದೇ ರೀತಿ ಪಾರಮಾರ್ಥಿಕ ರಹಸ್ಯಗಳನ್ನು ತೆಗೆದುಕೊಳ್ಳಲು ಅವಕ್ಷಯವಿರುವ ಮಾನಸಿಕ ವಿಕಾಸವನ್ನು ಹೊಂದದಿರುವ ಕೇವಲ ಬಾಲಕರಂತಿರುವವರಿಗೆ ದೇವರ ಮಹಿಮೆಯ ಖ್ಯಾಪಯವನ್ನು ಇಲ್ಲವೇ ತತ್ತ್ವಜ್ಞಾನದ ಸಂಗತಿಗಳನ್ನು ತಿಳಿಸಿಹೋಳುವದು ಸಾಧ್ಯವಿರುವದಿಲ್ಲ. ಅಂತಹ ಪ್ರಸಂಗದಲ್ಲಿ ಅವರು ಹಿರಿಯರು ಹೇಳುವ ಮಾತನಂತೆ ನಡೆಯುವದಿಷ್ಟೇ ತಮ್ಮ ಕರ್ತವ್ಯವೆಂದು ತಿಳಿದು ಆದರಂತೆ ನಡೆಯುಬೇಕಾಗುವದು.

ಹಿರಿಯರು ಪದೇಶಿಸುವ ಗೂಢವಾದಾ ಜ್ಞಾನ ।

ವರಿತುಕೊಳ್ಳಲು ಸಾಧ್ಯವಿರಲು ॥

ಅರಿತುಕೊಳ್ಳುವುದಂತೆ ಸಾಧ್ಯವಾಗಿರದಿರಲು ।

ಶಿರಬಾಗಿ ನಡೆಯುವದವರ್ಗೆ ॥ ೧ ॥

೧೯. ಆಚಾರಶಿಲನಾದ ಮಧುಸೂದನನು.



ಧುಸೂದನನು ಆಚಾರವಂತ ಆಚಾರ್ಯನು. ಆತನಿಗೆ ಮಡಿಮೈಲಿಗೆ ಗಳ ಭಾವನೆ ಬಹಳ, ಆದರೆ ಈ ತರದ ಬಾಹ್ಯ ಆಡಂಬರದ ಆಚರಣೆಗಿಂತಲೂ ಅಂತರಂಗದ ಸ್ವೇಮರ್ವಾದ ಕಡೆಗೇ ಆತನ ಲಕ್ಷ್ಯವು ವಿಶೇಷವಾಗಿದ್ದತು. ಅಂತರಂಗದ ಶೃಂಧಿಯೇ ನಿಜವಾಗಿ ಶೃಂಧಿಯಂಬದು ಅವನ ದೃಢವಾದ ಸಂಬಿಗೆಯಾಗಿದ್ದತು. ದೇವರು ಬ್ರಾಹ್ಮಣರಲ್ಲಿ ಆತನ ಶೃಂಧಿಯು ಕಡಿಮೆಯಾಗಿರಲಿಲ್ಲ; ಅನಾಧ ಆಚಾರ್ಯನಿಗಳಲ್ಲಿ ಆತನಿಗೆ ಅನಾದರವಿರಲಿಲ್ಲ. ಆತನ ಈ ತರದ ಸದಾಚಾರವನ್ನ ಸೋರಿ ಸರೇಕೊರೆಯವರೂ ಉರವರೂ ಸರೇಯಾರವರೂ, ಎಲ್ಲರೂ ಆತನಲ್ಲಿ ತುಂಬಾ ಭಯಭಕ್ತಿಗಳನ್ನ ತೋರಿಸುತ್ತಿದ್ದರು.

ಮಧುಸೂದನನು ಒಮ್ಮೆ ತೀರ್ಥಯಾತ್ರೆಗೆ ಹೊರಟನು. ಅಂತರಂಗದ ಭಕ್ತಿಯ ಉಜ್ವಲತೆಯು ಹೆಚ್ಚಿ ಬಹಿರಂಗದ ಅಹಂಕಾರ ಅಭಿವೂನಗಳು ಕಳಚಿದ್ದಿದ್ದ ಮನು ಷ್ಯಾನು ಮನೀತನಾಗಬೇಕಾದರೆ ಬಾಹ್ಯಶರೀರದ ದಂಡನೆಯು ಆವಶ್ಯವೆಂದು ಆತನು ತಿಳಿದಿದ್ದನು. ಆದುದರಿಂದಲೇ ಆತನಿಗೆ ಪ್ರತೋರವಾಸಾದಿಗಳಲ್ಲಿ ಶ್ರದ್ಧಿಯುಂಟಾಗಿದ್ದತು. ತೀರ್ಥಯಾತ್ರೆಗಾಗಿ ಹೊರಟ ಅವನು ನಾನಾತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತ ವ್ಯಂದಾವನಕ್ಕೆ ಬಂದನು. ವ್ಯಂದಾವನವು ಶ್ರೀಕೃಷ್ಣನ ಲೀಲಾ ಭಾವಿಯು. ವ್ಯಂದಾವನದ ದರ್ಶನಮಾತ್ರದಿಂದ ಮಧುಸೂದನನ ಮನಸ್ಸು ಆನಂದಭಾವಿಯಲ್ಲಿ ಅಲೆ ದಾಡತೋಡಿತು. ಆತನು ಶ್ರೀಕೃಷ್ಣನ ಲೀಲಾವಿನೋದಗಳ ಕಥಿಗಳನ್ನ ಕೇಳಿ ಕೇಳಿ ಆನಂದಪರವಶನಾದನು. ಆವನು ಶ್ರೀಕೃಷ್ಣನ ಮಂದಿರದಲ್ಲಿ ನಾಲ್ಕು ಕಡೆಗೆ ಅಲೆ ದಾಡಿ ಎಲ್ಲ ಸ್ಥಳಗಳನ್ನ ಸೋರಿದನು; ಎಲ್ಲ ಸಂಗತಿಗಳನ್ನ ತಿಳಿದುಕೊಂಡನು. ಅದರಂತೆ ದಿನಾಲು ಉರಹೊರಗಳಾ ದೂರದೂರದ ಸ್ಥಳಗಳನ್ನ ಸೋರಿಕೊಂಡು ಬರುತ್ತಿದ್ದನು.

ಒಂದುದಿನ ಮುಂಜಾನೆ ಮಧುಸೂದನನು ವ್ಯಂದಾವನದಲ್ಲಿ ಆದ್ವಾಡುತ್ತ ನಾಲ್ಕು ರು ಮೈಲು ದೂರದ ವರೆಗೆ ಹೋಗಿ ನದಿಯ ತೀರದಲ್ಲಿ ಕೆಲವು ಹೊತ್ತು ಕುಳಿತು ತಿರುಗಿ ಬರುವದಕ್ಕೆ ಹೊರಟನು. ಅಷ್ಟರಲ್ಲಿ ಮಧ್ಯಾಹ್ನವಾಗಿ ಬಿಸಿಲೇರಿ ಸೆಲಕಾಯಿತು. ಹಕ್ಕಿಗಳು ಗಿಡಗಳ ಸೆರಳು ಸೇರಿದ್ದವು. ವಯೋವೃದ್ಧನಾದ ಮಧುಸೂದನನು ಬೇಸಿಗೆಯ ಬಿಸಿಲಿನ ತಾಪದಿಂದ ಬಳಲಿ ಕಂಗೆಟ್ಟನು. ಮಧ್ಯಾಹ್ನವಾಗುವದು ತಿಳಿದೊಡನೆ ನಿತ್ಯಕ ಮರಗಳಿಗೆ ತಡವಾಲ್ಯಿತೆಂದು ಆತನು ಅವಸರದಿಂದ ನಡೆಯುತ್ತೇಡಿಗಿದ್ದನು. ಆದರೆ

ಬರಬರುತ್ತ ಬಿಸಿಲಿನ ಬಳಲಿಕೆಯು ಹೆಚ್ಚಾಗಿ ಮುಂದೆ ನಡೆಯಲು ಕಾಲುಗಳು ಪಳೆದಂತಾದವು. ಬಾಯಾರಿ ಬವಳಿ ಬರಲಾಯಿತು. ಅತ್ಯಿತ್ತ ಸೋದುವಷ್ಟರಲ್ಲಿ ಸಮೀಪದಲೆಳ್ಳಿಂದು ಬಾವಿಯನ್ನು ಕಂಡನು. ಆಗ ಅವನು ಬಾವಿಗೆ ಹೊಗಿ ನೀರು ಕುಡಿದುತುನು ವಿಶ್ವಾಸಿತಿ ಹೊಂದಿ ಮುಂದೆ ಸಾಗೋಣವೆಂದು ಅಲ್ಲಿಗೆ ಹೊಂದನು. ಬಾವಿಯಲ್ಲಿ ಒಬ್ಬನು ನೀರು ಸೇದುತ್ತಿರುವುದನ್ನು ಕಂಡು ಮಧುಸೂದನನು ‘ಅಣ್ಣಾ ಗಂಟಲೋಣಾಗಿದೆ. ಎರಡು ಬೋಗಸೆ ನೀರು ಕೊಡಬಾರದೇ’ ಎಂದನು.

ಆಗ ಆತನು ತಿರುಗಿ ಸೋಡಿ:—“ಸ್ವಾಮೀ, ತಮ್ಮನ್ನು ಸೋಡಿದರೆ ಆಚಾರಿಯಲ್ಲಿ ರಾದ ಬ್ರಹ್ಮಾರ್ಥಿ ತೋರುವಿರಿ. ನಾನು ಜಾತಿಯಿಂದ ಹೊಲೆಯನು. ಹ್ಯಾಗೆ ಮಾಡಲಿ? ” ಎಂದು ನಿನಯದೊಡನೆ ಸುತ್ತಿದನು.

ಮಧುಸೂದನ:—“ಅಣ್ಣಾ, ನೀನನ್ನು ವದು ತಿಳಿಯಿತು. ನೀನು ಜಾತಿಯಿಂದ ಹೊಲೆಯನಾದರೂ ನಿನ್ನ ನೀತಿಯಲ್ಲಿ ಹೊಲೆತನವು ತೋರುವದಿಲ್ಲ. ನೀತಿಯಿಂದ ಹೊಲೆಯನಾದವನೇ ನಿಜವಾದ ಹೊಲೆಯನು, ಯಾವದೇಂದು ಜಾತಿಯಲ್ಲಿ ಹುಟ್ಟಿವದು ಮನುಷ್ಯನ ಆಂಕಿತೊಳಗಿನ ವಾತಲ್ಲ. ಆದರೆ ನೀತಿಯಿಂದ ಹೊಲೆಯನಾಗದಿರುವದು ವಾತ್ರ ಬಹುಮಟ್ಟಿಗೆ ಆತನ ಕೈಯಲ್ಲಿರುವದು. ಆದೂ ಅಲ್ಲಿಚೆ ಯಾವ ಜಾತಿಯಲ್ಲಿಯೇ ಹುಟ್ಟಿದರೂ ಕೊಡ ಭಗವಂತಿಗೆ ಆತನು ಪುನಿತನಾಗಬಲ್ಲನು. ನಾನು ನಿನ್ನನ್ನು ಪುನಿತನಾಗಿ ಮಾಡುವೇನು. ಆ ಮೇಲೆ ನೀನು ನನಗೆ ನೀರು ಸೇದಿಕೊಡಲು ಅಡ್ಡಿಯೇನು? ”

ಹೊಲೆಯನು ಮಧುಸೂದನನ ಪಾದಕ್ಕೆ ಎರಗಿದನು.

ಮಧುಸೂದನನು ಆತನಿಗೆ ಭಗವಂತನ ನಾಮೋಚ್ಚಾರಣೆಯನ್ನು ಕರಿಸಿ “ಅಣ್ಣಾ, ಮೂರುಮನಾರೆ ಭಕ್ತಿಭಾವನೆಯಿಂದ ಆ ಜಗತ್ವಾವನಕರನಾದ ಭಗವಂತನನ್ನು ಸ್ವರಿಸು, ಆ ಮೇಲೆ ನೀರು ಸೇದಿ ತಂದು ಕೊಡು” ಎಂದನು.

ಹೊಲೆಯನು ಆದರಂತೆ ಭಕ್ತಿಪರವಶನಾಗಿ ಭಗವಂತನನ್ನು ಮೂರುಸಲ ಸ್ವರಿಸಿ ಬಾವಿಯೊಳಗೆ ಕೊಡವನ್ನು ಬಿಟ್ಟು ನೀರು ಸೇದಿ ಆಚಾರ್ಯನ ಮುಂದೆ ತಂದು ಇಟ್ಟನು.

ಆಗ ಮಧುಸೂದನನು:—

“ಅಪವಿತ್ರಃ ಪವಿತ್ರೋ ವಾ ಸವಾವಸಾಂಗತೋಪಿ ವಾ ।

ಯಃ ಸ್ವರೋತ್ ಮಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಜಃ ॥ ”

[(ಮನುಷ್ಯನು) ಶುಚಿಯಾಗಿರಲಿ ಆಶಚಿಯಾಗಿರಲಿ ಯಾವದೇ ಅವಸ್ಥೆಯಲ್ಲಿ ದ್ವಾರೂ ಭಗವಂತನ ಸ್ವರಣೆಯಿಂದ ಅಂತರಂಗ ಬಹಿರಂಗಗಳಲ್ಲಿ ನಿರ್ವಾಲನಾಗುವನು.]

ಎನ್ನತ್ತ ಬಿಗೆಸೆಯೆಳದ್ದಿ ನೀರು ಕುಡಿದು ಕ್ಷೇಣಹೆತ್ತು ವಿಶ್ವಾಂಶಿಯನ್ನ ಪಡೆದು ಮನೆಯ ದಾರಿಷುನ್ನ ಹಿಡಿದನು.

ಹೊಲೆಯನು ಮಧುಸೂದನನಿಗೆ ಪ್ರಸಃ ನಮಸ್ಕಾರ ವಾಡಿ, ‘ಸ್ವಾಮಿ, ಉರುವರು ಶವನ್ನನ್ನ --’

ಮಧುಸೂದನನು ನಡುವೆಯೇ “ಆಳ್ವಿಕೆ, ನೀನನ್ನ ವದು ನನಗೆ ತಿಳಿಯಿತು. ಕರ್ಮರಾದ ಉರಜನರು ನನ್ನನ್ನ ಅಚಾರಬಾಹ್ಯನೆಂದು ದೂಸಿಸಬಹುದೆಂಬ ನಿನ್ನ ಸಂಶಯವೈ ನಿಜವೇ ಸರಿ. ಆದರೆ ನಾನು ಉರವರನ್ನ ಆವಲಂಬಿಸಿಲ್ಲ. ನನಗಾಗಿ ನಾನು ಇದ್ದೇನೆ. ನಾನೆಂದರೆ ನನ್ನ ಈ ಬಾಹ್ಯದ ನಶ್ವರತನುವಲ್ಲ. ಒಳಗಿನ ಭಗವಂತನೇ ನಾನು. ಅತನಿಗಾಗಿ ನಾನು ಬದುಕಿರಬೇಕು. ಆ ಅಂತರಾತ್ಮಕುದ್ವಾದ ಕಾರ್ಯಗಳನ್ನ ಮಾಡಲು ನನಗೆ ಈ ಜನರ ಭೀತಿಯು ಅಡ್ಡಬರಲಾರದು. ಬೃಹತ್ತಣಂತೆಯೇ ಹೊಲೆಯನೂ ಆ ಭಗವಂತನ ಅಂಶವೇ ಸರಿ. ನನ್ನಲ್ಲಿರುವ ಭಗವಂತನೇ ನಿನ್ನಲ್ಲಿಯೂ ಇದ್ದಾನೆ. ಅತನ ಗುರುತನ್ನರಿತವನು ಈ ತೆರದ ಬಾಹ್ಯದ ಭೀದಭಾವನೆಗೆ ಎಡಿಗೊಡಲಾರನು. ಇನ್ನು, ತಿಳುವಳಿಕೆಯಲ್ಲದ ಜನರು ಈ ತೆರಹದ ಬಾಹ್ಯದ ಕಾಲ್ಪನಿಕ ಮಡಿವೈಲಿಗೆ, ಕರ್ಮರ ಅಚಾರಗಳಿಗೇ ಮಹತ್ವ ಕೊಡುತ್ತಾರೆ. ಅವರಿಗೆ ಇನ್ನೂ ಆ ಅಂತರಾತ್ಮನ ಜ್ಞಾನವಾಗಿಲ್ಲವೆನ್ನ ಬೇಕು; ಆ ಅಂತರಾತ್ಮನ ಮಹಿಮೆಯಲ್ಲಿ ವಿಶ್ವಾಸವುಂಟಾಗಿಲ್ಲವೆನ್ನ ಬೇಕು. ಅಂಥವರನ್ನ ಕೊಡ ನಾವು ದೂಸಿಸಲಾಗದು. ಅವರು ಇನ್ನೂ ಆಯೋಗ್ಯತೆಗೆ ಮುಟ್ಟಿಲ್ಲವೆಂದು ತಿಳಿಯಬೇಕು.” ಎಂದು ನುಡಿದು ಮನೆಗೆ ನಡೆದನು.

ಸಾಂ॥ ಜನುಮ ವಾತ್ರದೆ ಹೊಲೆಯನಾದರೇನಾಂತ್ಯೈಯ್ಯ |

ಜನುಮವಾತನ ಕೈಯೊಳಿಹುದೆ? ||

ಫುನಮಹಿಮ ಹರಿಯ ಸಂಸ್ಕರಣವಾತ್ರದೊಳವನು |

ವಿನುತಾತ್ಮನಾದಪನ್ಯೇ ಮರುಳೆ || ೧ ||



೧೪. ಶಿವಾಲಯದ ಪೂಜಾರಿಯು.



ಯಷುರದ ರಾಜವಾಡೆಯಲ್ಲಿರುವ ಶಿವಾಲಯದ ಪೂಜಾರಿಗಳು ಮನುವೆ ವಾಡಿಕೊಳ್ಳುತ್ತಿರುವ ಕೂಡದೆಂದು ನಿಬಂಧಿಸಿದ್ದಿತು. ಆದುದ ರಿಂದ ಬಹುಕಾಲದಿಂದಲೂ ಆ ಶಿವಾಲಯದ ಪೂಜಾರಿಯಾಗ ಲುಳ್ಳಿವನು ಅವಿವಾಹಿತನಾಗಿ ನಿಸ್ಪಂಗನಾಗಿ ಸದಾ ಈಶ್ವರಾರಾಧನೆ ಯಲ್ಲಿಯೇ ಕಾಲಕೆಳೆಯುವ ಪರಿಪಾಠವಿದ್ದಿತು. ಶಿವಾಲಯದ ನೇರೆ ಯಲ್ಲಿಯೇ ಪೂಜಾರಿಯು ಒಂದು ಸಣ್ಣ ಗುಡಿಸಲನ್ನು ಕಟ್ಟಿಕೊಂಡು ವಾಸವಾಗಿರುತ್ತಿದ್ದನು. ಅರಮನೆಯಲ್ಲಿಂದು ಗುರುವಿನ ಮನೆಯಾಗಿದ್ದಿತು.

ಒಮ್ಮೆ ಅದೇನೋರೆ ಒಂದು ಮಹತ್ವದ ಆಲೋಚನೆಯನ್ನು ಕೇಳಿಕೊಳ್ಳುವದರ ಸಲುವಾಗಿ ಜಯಷುರದ ಮಹಾರಾಜನು ಪೂಜಾರಿಯನ್ನು ಕರೆಯುವದಕ್ಕೆ ತನ್ನ ದೂತರನ್ನು ಕಳುಹಿಸಿದನು. ರಾಜದೂತರು ಒಂದು ಅರಸನ ಬಯಕೆಯನ್ನು ಅರುಹಲು ಪೂಜಾರಿಯು—“ನನಗೇ ರಾಜಸಭಿಗೆ ಬರುವ ಅವಶ್ಯಕತೆಯೇನೂ ಇರುವದಿಲ್ಲ. ರಾಜನಿಗೆ ನಷ್ಟನ್ನು ಕಾಣುವ ಬಯಕೆಯಿದ್ದರೆ ಅವನೇ ನನ್ನ ಗುಡಿಸಲಕ್ಕೆ ಬರಲಿ” ಎಂದು ನಿರಭಿಮಾನದಿಂದಲೂ ನಿಖರಿಸಿದಿಂದಲೂ ನುಡಿದುಬಿಟ್ಟುನು.

ರಾಜದೂತರು ನಿರ್ಧಿಪಾಯರಾಗಿ ಮರಳಿ ಹೊಗೇ ಅರಸನೆದುರಿಗೆ ನಡೆದ ಸಂಗತಿಯನ್ನು ಅರುಹಿದರು. ಇದರಿಂದ ಅರಸನು ಮನಸ್ಸಿನಲ್ಲಿ ಕೊಂಡೆ ಕೊರೆಪಗೊಂಡರೂ ಪೂಜಾರಿಗೆ ಏನು ತಾನೇ ಮಾಡಬಲ್ಲನು? ಪೂಜಾರಿಯು ಸರ್ವಸಂಗಪರಿತ್ಯಾಗ ಮಾಡಿದ ಸನ್ಯಾಸಿಯು. ಅವನಿಗೆ ಹಣಕಾಸುಗಳ ಆಶೀರ್ವಾದ; ಭೂಮಿಕಾಣಿಗಳ ಬಯಕೆಯಿಲ್ಲ; ಮಾನಮಯರ್ಥದಿಗಳ ಅಭಿಮಾನವಿಲ್ಲ. ಅಂದಮೇಲೆ ಅವನಿಗೆ ಅರಸನ ಅಧಿಕಾರದ ಭೀತಿಯೇನು? ಆತನ ಸಂಪತ್ತಿನ ಹಂಗು ಏನು?

ಅರಸನಿಗೆ ಪೂಜಾರಿಯನ್ನು ನೋಡುವ ಕೆಲಸವೇ ಇದಿತಾದ್ದರಿಂದ ಅವನು ತಾನೇ ಆತನ ಗುಡಿಸಲಕ್ಕೆ ಒಂದು ತನ್ನ ಕೆಲಸವನ್ನು ಮಾಡಿಕೊಳ್ಳುತ್ತೇಕಾಯಿತು. ಅರಸನು ತನ್ನ ಅಧಿಕಾರ ವೈಭವಗಳನ್ನು ಈ ಪೂಜಾರಿಯು ಅಲ್ಲಿಗಳೆನೆಂದೂ ತಾನೇ ದೀರ್ಘ ನಾಗಿ ಅವನ ಗುಡಿಸಲಕ್ಕೆ ಹೊಗಬೇಕಾಯಿತೆಂದೂ ಮನಸ್ಸಿನಲ್ಲಿ ಚಿಂತಿಸತ್ತಿದೆಗಿದನು. ಒಂದು ದಿನ ತನ್ನ ಮಂತ್ರಿಯನ್ನು ಕರೆಯಿಸಿ ಈ ವಿಚಾರವನ್ನು ಆತನಿಗೆ ತಿಳಿಸಿ ಏನಾದರೊಂದು ಉಪಾಯದಿಂದ ಪೂಜಾರಿಯ ಸೇಡು ತೀರಿಸಿಕೊಳ್ಳುತ್ತೇಕೆಂದು ಅಜ್ಞಾಪಿಸಿದನು.

ಮಂತ್ರಿಯು:—“ಮಹಾರಾಜನೇ, ಇನ್ನು ಸಣ್ಣ ವಾತಿಗಾಗಿ ಇಷ್ಟೆಂದು ಯೋಚನವುದೇತಕ್ಕೆ? ನಾನು ನಾಳೆಯೇ ಈ ಕಾರ್ಯಕ್ರೊತೆಗಾಗಿನು.

ಅರಸನಿಗೆ ಈ ರೀತಿ ಸರಬಾನವನ್ನು ಹೇಳಿ ಬಂದಬಳಿಕೆ ಮಂತ್ರಿಯು ಉರೋಳಿನ ತನ್ನ ಪುತ್ರರಾದ ಕೆಲವರು ಬ್ರಹ್ಮಾರೋಡನೆ ಸಂಚಯಾದಿ ಶಿವಾಲಯದ ಪೂಜಾರಿಯ ಮನಸ್ಸಿನಲ್ಲಿ ಮದುವೆ ಮಾಡಿಕೊಳ್ಳಬೇಕೆಂಬ ಬಯಕೆಯನ್ನು ಹುಟ್ಟಿಸಿದನು. ಮಂತ್ರಿಯ ಅಲೋಚನೆಯ ಮೇರೆಗೆ ಪೂಜಾರಿಯ ವಿವಾಹಕ್ಕೆ ರಾಜಾಷ್ಠಾಯು ನಿರಾಯಾಸವಾಗಿ ದೊರೆಯಿತು. ಕನ್ನೆಯನ್ನು ತೂ ಮೊದಲೇ ನೋಡಿ ಸಿದ್ಧವಾಡಿದ್ದರು. ಪೂಜಾರಿಯ ಮದುವೆಯಾಗಿ ಆತನು ಗೃಹಸ್ಥಾತ್ಮವಿಯಾದನು! ಮನೆಗೆ ಹೆಂಡತಿಯು ಬಂದೊಡನೆ ಪೂಜಾರಿಗೆ ತನ್ನ ಗುಡಿಸಲು ಸಾಲದೆನ್ನಿಸಿತು. ಪ್ರಪಂಚದ ಸಾಮಗ್ರಿಗಳೆಲ್ಲಾ ಬೇಕಾದವು. ಹಣಕಾಸುಗಳ ಆವಶ್ಯಕತೆಯುಂಟಾಯಿತು. ಭಾವಾನಿಕಾಳಿಗಳ ಮೇಲೆಯೂ ಮೋಹವುಂಟಾಯಿತು. ಪೂಜಾರಿಯ ಶಿವಾಲಯಕ್ಕೊಂತಲೂ ಅರಮನೆಯನ್ನೇ ಹೆಚ್ಚಿಗೆ ಶ್ರೀತಿಸತೋಡಿದನು. ಶಿವನ ದರುಶನಕ್ಕೊಂತಲೂ ಅರಸನ ದರುಶನದಲ್ಲಿಯೇ ಪೂಜಾರಿಯ ಮನಸ್ಸು ಹೆಚ್ಚು ಹಾತೋರೆಯತೋಡಿತು. ವಾರ್ಮಾಹವರಹಿತನಾಗಿ ಸ್ವತಂತ್ರನಾಗಿದ್ದ ಪೂಜಾರಿಯ ಪರತಂತ್ರನಾದನು. ಈಗ ಅರಸನಿಗೆ ಪೂಜಾರಿಯ ದರ್ಶನವು ಹೇಗೆ ದುರ್ಭವಾಗಬೇಕು? ಪ್ರತಿದಿನ ಬಿಳಗಾಗುವದರೊಳಗೆ ಪೂಜಾರಿಯ ಆರಮನೆಯ ಬಾಗಿಲಲ್ಲಿ ಬೇಯಾ ಎಂದು ಕೈಜೋಡಿಸಿಕೊಂಡು ನಿಂತಿರುವನು!

ಮುಂದೆ ಒಂದು ದಿನ ವಿಶ್ವಾಂತಿಯ ವೇಳೆಯಲ್ಲಿ ಅರಸನ ಬಳಿಗೆ ಮಂತ್ರಿಯು ಬಂದು “ಮಹಾರಾಜನೇ, ಪೂಜಾರಿಯ ಈಗ ಹೇಗಿರುವನು? ” ಎಂದು ಕೇಳಿದನು. ಅರಸನು ಮುಗುಳುನಗೆಯಿಂದ ‘ಸಂಸಾರಿಯಾದ ಪೂಜಾರಿಯ ಹೇಗೆ ಇರಬೇಕೋ ಹಾಗೆ ಇರುವನು’ ಎಂದು ಉತ್ತರ ಹೇಳಿದನು.

ಸಾಂ॥ ಸತಿಸುತರ ಸಂಸಾರಬಂಧನದೆ ಸಿಲುಕದಾ ।

ಯತಿವರಗೆ ಷ್ಟೇತಿಪಾಲನೆಷೆಯೆ ॥

ಮತಿಹೀನನಾಗಿ ಸಂಸಾರದಲ್ಲಿರುಳಿತ್ತೆ ।

ಅತಿದೀನನೆನಿಪನ್ಯ— ಅವನು ॥ ೧ ॥

೧೯. ಕೋಮಟಿಗನೂ ಅವನೆ ಪುರೋಚಿತನೂ.



ಒಂದು ಉರಲ್ಲಿ ಒಬ್ಬ ಶ್ರೀಮಂತನಾದ ಕೋಮಟಿಗನಿದ್ದನಃ. ಅವನ ಅಂಗಡಿಯ ಭಾಂಡವಲವು ಇವತ್ತು ಸಾವಿರಕ್ಕೆ ನಿಕ್ಕಿದ್ದಿತು. ತರ ತರದ ರೇತಿಮೆಯ ಅರಿವೆಗಳು, ಸೀರೆ ಧೋತರಗಳು, ಮುಂತಾದ ವುಗಳನ್ನು ದಿನಾಲು ಮಾರುವನು; ಕೊಂಡುಕೊಳ್ಳುವನು. ಆ ಕೋಮಟಿಗೆ ಒಬ್ಬ ಅಚಾರಕ್ಕಿಲನಾದ ಬ್ರಹ್ಮಣನು ಧರ್ಮಗುರುವಾಗಿದ್ದನು. ಬ್ರಹ್ಮಣನಿಗೆ ಹಣಕಾಸುಗಳ ಮೇಲೆ ಅಷ್ಟೇಂದು ಮಮತೆಯಿರಲ್ಲವಾಗಿ ಅವನ ಸಂಸಾರದ ಸಂಗ್ರಹವು ತೀರ ಕಡಿಮೆಯಾಗಿದ್ದಿತು. ತನಗೆ ಏನಾದ ರೀಂದು ಪದಾರ್ಥವು ಬೇಕೆನ್ನು ಸಿದರೆ ಆಗಾಗ ತನ್ನ ಶಿಷ್ಯರಲ್ಲಿ ಹೋಗಿ ಕೇಳಿ ತಂದು ಕೊಂಡು ಅಂದಿನ ಕಾರ್ಯವನ್ನು ನೀಗಿಸಿಕೊಳ್ಳುತ್ತಿದ್ದನು. ಒಂದು ದಿನ ಅವನಿಗೆ ತನ್ನ ಪಾರಾಯಣದ ಪ್ರಸ್ತರವನ್ನು ಕಟ್ಟಿದ್ದರೆ ಒಂದು ಮೊಳ ರೇತಿಮೆಯ ಅರಿವೆಯು ಬೇಕಾಯಿತು. ಆಗ ಆತನು ಇದನ್ನು ಯಾವ ಶಿಷ್ಯನಲ್ಲಿ ಹೋಗಿ ದೊರಕಿಸಬಹುದೆಂದೂ ಅಲೋಚಿಸಿ ಕೊನೆಗೆ ತನ್ನ ಕೋಮಟಿಗೆ ಶಿಷ್ಯನ ಅಂಗಡಿಗೆ ನಡೆದನು.

ಎಂದೂ ಬಾರದ ಧರ್ಮಗುರುವು ತನ್ನ ಅಂಗಡಿಗೆ ಬಂದುದನ್ನು ನೋಡಿ ಕೋಮಟಿಗನಿಗೆ ತುಂಬಾ ಸಂತೋಷವಾಯಿತು. ಅವನು ಗುರುವನ್ನು ಚೆನ್ನಾಗಿ ಅದರದೊಡನೆ ಕುಳಿರಿಸಿ ತನ್ನ ಅಂಗಡಿಯೊಳಗಿನ ವಿಧಿಧಿದ ಸರಕಣೆಲ್ಲ ತೋರಿಸಿ ತನ್ನ ವ್ಯಾಪಾರದ ಸ್ಥಿತಿಗತಿಗಳನೆಲ್ಲ ವರ್ಣಿಸಿ, ಜನರಲ್ಲಿ ವಿಶ್ವಾಸವು ಈಗೇಗೆ ಕಡಿಮೆಯಾಗಿರುವದೆಂದೂ ತಾನು ತುಂಬಾ ಸತ್ಯತೀಯಿಂದ ಘೋಷಿತು ಮಾಡುತ್ತಿರುವೆನಾದರೂ ಜನರು ಯಾವಾಗಲೂ ಸರಕಿನ ಬೆಲೆಯಲ್ಲಿ ಪೈ, ಪೈ ಕಸರು ಮಾಡುತ್ತಿರುವರೆಂದೂ ನುಡಿದು ತನ್ನ ಸದ್ವ್ಯೂಹವಹಾರವನ್ನು ಪ್ರತಿಂಸೆ ಮಾಡಿಕೊಂಡನು. ಧರ್ಮಗುರುವಿಗೆ ಈ ಎಲ್ಲ ಮಾತುಗಳಲ್ಲಿ ಕೆಲವು ತಿಳಿಯಲೇ ಇಲ್ಲ; ಕೆಲವುಗಳ ಕಡೆಗೆ ಆತನ ಲಕ್ಷ್ಯವೇ ಇರಲಿಲ್ಲ. ಆತನು ತನಗೆ ಒಂದು ಮೊಳ ರೇತಿಮೆಯ ಅರಿವೆಯು ಪಾರಾಯಣದ ಪ್ರಸ್ತರವನ್ನು ಕಟ್ಟಿದಲು ಬೇಕಾಗಿರುವದೆಂದೂ ಅದನ್ನು ಷಟ್ಟು ದಯಾವಿಟ್ಟು ಕೊಡಬೇಕೆಂದೂ ಕೇಳಿಕೊಂಡನು.

ಕೋಮಟಿಗನು ಧರ್ಮಗುರುವಿನ ವಿನಂತಿಯನ್ನು ಕೇಳಿ ವಿನಯದೊಡನೆ ‘ಸ್ವಾಮೀ, ಇದೇನು? ತೀರ ಸಣ್ಣ ಮಾತು. ಇದನ್ನು ತಮಗೆ ಬೇಕಾದಾಗ ದೊರಕಿಸಿ ಕೊಡುವೇನು.’ ಎಂದು ನುಡಿದು ಅಂಗಡಿಯೊಳಗೆಲ್ಲ ತಿರುಗಾಡಿ ಬಂದು, ‘ಸ್ವಾಮೀ, ಕೊಂಡ ಅವೃವಣಿಯಾಗಿದೆ. ನಿನ್ನ ಯೇ ಒಂದು ಒಳ್ಳೆಯದಾದ ರೇತಿಮೆಯ ಬಣ್ಣಿಯ ಖಂಡನ್ನು ಇಲ್ಲಿಯೇ ಇಟ್ಟಿದ್ದನು. ನಮ್ಮ ಅಳು ಯಾರಿಗೋ ಮಾರಬಿಟ್ಟಿರುವನು. ಒಂದು

ವೋಳದ ಸಲುವಾಗಿ ದೊಡ್ಡ ‘ಘಾನು’ ಹರಿದುಕೊಡುವದು ವ್ಯಾಪಾರಧರ್ಮಕ್ಕೆ ಸರಿಯೇ ನಿಸುವದಿಲ್ಲ. ನಾನು ಇನ್ನೊಮ್ಮೆ ಅವಶ್ಯವಾಗಿ ನೆನಪಿನಲ್ಲಿಟ್ಟುಕೊಂಡು ತಮಗಾಗಿ ತೆಗೆದುಪ್ಪಿಕೊಡುವೆನು. ತಾವು ನಡುಸಣುವೆ ನನಗೆ ಈ ವಾತಿನ ನೆನಪು ಕೊಂಡುತ್ತಿರು. ಆಂದರೆ ನಿರಾವರಾಸವಾಗಿ ಕೆಲಸವಾಗುವದು.” ಎಂದನು.

ಬ್ರಾಹ್ಮಣನು ಕೋಮಂಟಿಗನ ಅಂತರಂಗವನ್ನು ತಿಳಿದುಕೊಂಡು ಮರುವಾತಾಡದೆ ‘ಬಳ್ಳೀದವ್ಯಾಪ್ತಿ, ಹೋಗಿಬರುತ್ತೇನೆ; ನಿನಗೆ ಅನುಕೂಲವಾದಾಗ ಒಂದು ಮೋಳ ಆರಿವೆಯನ್ನು ಮರೆಯದೆ ಕಳುಹಿಸಿಕೊಟ್ಟುಬಿಡು. ಅಂದರಾಲ್ಕಿತು. ನಾನೆಲ್ಲಿ ಮೇಲಿಂದ ಮೇಲಿ ಸಿನ್ನ ಅಂಗಡಿಗೆ ಬರಲಿ. ಇಂದು ಮಧ್ಯಾನ್ತದಲ್ಲಿ ಎಂದಿನಂತೆ ಪಾರಾಯಣ ಮುಗಿಸಿ ಪ್ರಸ್ತರವನ್ನು ಕಟ್ಟಿತ್ತರುವಾಗ ಆರಿವೆಯು ಹರಿದುಹೋಗಿ ಪ್ರಸ್ತರವನ್ನು ಕಟ್ಟುವೆದಕ್ಕೆ ಬಾರದಂತಾಗಿರುವುದನ್ನು ನೋಡಿ ಈಗ ನಿನ್ನಲ್ಲಿಗೆ ಬಂದಿದ್ದನು. ದುರ್ದೈವದಿಂದ ಆದು ದೂರೆಯಲ್ಲ. ಪನೋ ಈಶ್ವರೇಜ್ಞಿ !’ ಎಂದು ನುಡಿದು ಹೊರಟುಹೋದನು.

ಕೋಮಂಟಿಗನ ಅಂಗಡಿಗೆ ಹೊಂದಿಯೇ ಹಿಂದೆ ಅವನ ಮನೆಯಿದ್ದಿತು. ಅಂಗಡಿಗೆ ತಮ್ಮ ಧರ್ಮಗುರುವು, ಎಂದೂ ಬಾರದವನು ಇಂದು ಬಂದಿರುವುದನ್ನು ಕೋಮಂಟಿಗನ ಹೆಂಡತಿಯು ಕೌತುಕದಿಂದ ಅಲ್ಲಿ ನಡೆಯುವದನ್ನೆಲ್ಲ ನೋಡುತ್ತಿದ್ದಳು. ಆವಳು ತನ್ನ ಗಂಡನ ಚೀನಸ್ಸಬಾವ (ಚಿಪುಣತನ) ವನ್ನು ತಿಳಿದಿದ್ದಳಾದುದರಿಂದ ಅವರವರ ಸಂಭಾಷಣೆಯನ್ನು ಲಕ್ಷ್ಯಗೊಟ್ಟು ಆಲಿಸುತ್ತಿದ್ದಳು. ಕೊನೆಗೆ ಧರ್ಮಗುರುವು ಹತಾತನಾಗಿ ಹೊರಟುಹೋದುದನ್ನು ನೋಡಿ ಆವಳಿಗೆ ತುಂಬಾ ದುಃಖವಾಯಿತು. ತನ್ನ ಗಂಡನ ಚೀನತನವನ್ನು ಕಂಡು ಆವಳ ಮನಸ್ಸು ಮರುಗಿತು. ಆದರೆ ಏನು ಮಾಡುವಳು? ಆವಳು ಹಿಂದೆ ಹಲವು ಸಾರೆ ಗಂಡನ ಈ ತರದ ಸ್ವಭಾವವನ್ನು ಮನಗಂಡಿದ್ದಳಾದುದರಿಂದಲೂ ಅದನ್ನು ಬದಲಿಸಲು ಯತ್ತ ಮಾಡಿ ಹತಾತಳಾಗಿದ್ದರಿಂದಲೂ ಈ ಸಾರೆ ಆವಳು ಹೆಚ್ಚಿಗೆ ಏನೂ ಮಾತಾಡಲು ಬಯಸಲಿಲ್ಲ. ಧರ್ಮಗುರುವಾದ ಬ್ರಾಹ್ಮಣನು ಹೊರಟು ಹೋಗುವುದನ್ನು ನೋಡಿ ಕೂಡಲೇ ತನ್ನ ದಾಸಿಯನ್ನು ಕಳುಹಿಸಿ ಆತನನ್ನು ಮನಗೆ ಕರೆಯಿಸಿ, “ಸ್ವಾಮೀ, ಯಜಮಾನರ ಭಿಟ್ಟಿಯಾಯಿತೇ? ತಮಗೆ ಚೀಕಾಗಿರುವ ಆರಿವೆಯು ನಾಳೆ ಬೆಳಿಗ್ಗೆ ತಮ್ಮ ಮನಗೆ ತಪ್ಪದೆ ಬರುವುದು. ಚೀನರಾಗಬಾರದು, ಆವರ ಸ್ವಭಾವವೇ ಅಂಥದು. ಹುಟ್ಟುಗುಣವದು.” ಎಂದು ನುಡಿದು ನಮಸ್ಕಾರ ಮಾಡಿದಳು. ಆಗ ಬ್ರಾಹ್ಮಣನು “ಮಹಾರಾಯಳೇ, ನಾನೇಕೆ ಚೀನರಾಗಲಿ? ನನಗೆ ಆದರಿಂದ ಆಗಚೀಕಾದುದೇನು? ಆತನು ನನಗೆ ಆ ಆರಿವೆಯನ್ನು ಕೊಟ್ಟಿದ್ದರೆ ಆಗುನ ಸಂತೋಷವೂ ಅಷ್ಟೇ! ಈಗ ಆಗಿರುವ ವ್ಯಾಸನವೂ ಅಷ್ಟೇ. ಪರರ ಮನಸ್ಸನ ವಿರುದ್ಧವಾಗಿ ಕಾಡಿಚೀಡಿ ಸಂಸಾರಮಾಡುವ ಬೋಡಿತನವು ನನ್ನ ಪಾಲಿಗೆ ಚೀಡವೇ ಬೇಡ. ಬಳ್ಳೀದವ್ಯಾಪ್ತಿ, ಹೋಗಿಬರುತ್ತೇನೆ” ಎಂದು ಮನಗೆ ನಡೆದನು.

ರಾತ್ರಿಯ ಹತ್ತು ಗಂಟಗೆ ಕೋಮಟಿಗನು ಅಂಗಡಿಯ ಲೇಕ್ಕವನ್ನೆಲ್ಲ ಮುಗಿಸಿ ಬಾಗಿಲು ಮುಚ್ಚಿ ಮನಿಗೆ ಬಂದನು. ಗಂಡನು ಮನಿಗೆ ಬಂದಕೂಡಲೇ ಯಜಮಾನಿತಿಯು ಏಕ್ಕೆ ಸಮಾಚಾರಗಳನ್ನೆಲ್ಲ ಕೇಳಿಕೊಂಡು “ತನಗೆ ಬಂದೊಂದು ಮೊಳ್ಳದ ಎರಡು ಒಳ್ಳೆಯ ರೀತಿಮೆಯ ಒಟ್ಟೆಗಳು ಈಗಲೇ ಬೇಕು.” ಎಂದಳು, ಯಜಮಾನನು ನಿರು ಪಾಯನಾದನು. ಏನಾದರೊಂದು ನೇವ ಹೇಳಲಿಕ್ಕೆ ಇದೇನು ಧರ್ಮಗುರುವಿನ ಬೇಡಿಕೆ ಯಾಗಿರಲಿಲ್ಲ; ಗೃಹಸ್ವಾಮಿನಿಯ ಅಳ್ಳಿಯಾಗಿದ್ದಿತು. ಕೋಮಟಿಗನು ಬೇರೆ ದಾರಿತೋ ರದೆ ಸುಮ್ಮನೆ ಆಗಲೇ ತಿರುಗಿಹೊಗಿ ಅಂಗಡಿಯ ಬಾಗಿಲು ತೆರೆದು ಎರಡು ಅರಿವೆಗಳನ್ನು ತಂದು ವಾಡದಿಗೆ ಒಪ್ಪಿಸಿದನು.

ಮಾರನೆಯ ದಿನ ಬೆಳಿಗೆ ಕೋಮಟಿಗನ ಪತ್ತಿಯು ತನ್ನ ದಾಸಿಯ ಕಡೆಗೆ ಆ ಅರಿವೆಗಳನ್ನು ಕೊಟ್ಟು ಧರ್ಮಗುರುವಿಗೆ ಮುಟ್ಟಿಸಿಬಾರೆಂದು ಕಳುಹಿಸಿದಳು. ಕೋಮಟಿಗನಿಗೂ ಈ ಮಾತ್ರ ತಿಳಿಯದಿರಲಿಲ್ಲ.

ತಮ್ಮ ಸಂಪತ್ತಿನ ಸದುಪಯೋಗವನ್ನು ತಿಳಿಯದ ಅಜ್ಞರ ಘಣ್ಣಯವು ನಾಯಿಯ ಕಾವಲಲ್ಲಿರುವ ಗೋದಲೆಯಂತೆಯೇ ಸರಿ. ಗೋದಲೆಯಲ್ಲಿ ಸೇರಿಕೊಂಡ ನಾಯಿಯ ಅಲ್ಲಿರುವ ಮೇವನ್ನು ತಾನಂತ್ರೋ ತಿನ್ನಲಾರದು; ತಿನ್ನವ ದನಗಳನ್ನೂ ಬೊಗ್ಗಿ ಬೆದರಿಸಿ ಓಡಿಸುವುದು. ವರ್ವೇಕಿಗಳಾದವರು ಹೀಗೆ ಎಂದೂ ವಾಡಲಾರರು. ಉಂಡು ತಂದು ಸತ್ಯಾಯ್ರಾಗಿಗೆ ಉಪಯೋಗಿಸಿ ಸಜ್ಜನರ ಸಹಾಯಕ್ಕಾಗಿ ವಿನಿಯೋಗಿಸುವದೇ ತಮ್ಮ ಸಂಪತ್ತಿನ ಉಪಯೋಗವೆಂಬದನ್ನು ಅವರು ತಿಳಿದು ನಡೆಯುವರು.

ಸಾಂ॥ ದಾನಕ್ಕೆ ಕೊಡಲಿಲ್ಲ ದಂಡಕ್ಕೆ ಬಿಡಲಿಲ್ಲ ।

ಜ್ಞಾನವಿಲ್ಲದರ ಸಿರಿಯಂತೆ ॥

ಜ್ಞಾನಿಗಳ ಧನಕ ಸಕಾಗುವುದೆ ಜಗದೊಳಗೆ ।

ದಾನಧರ್ಮದಸು ಗತಿಯದಕೆ ॥ ೧ ॥



೧೬. ವೃತ್ತಸ್ಥನಾಡ ಬ್ರಹ್ಮಣಿನು.



ಒಂದು ದಿನ ಶ್ರೀರಾಹಕೃಷ್ಣ ಪರಮಹಂಸರು ತಮ್ಮ ಶಿಷ್ಯರೊಡನೆ ಸಂಚಾರಕ್ಕೆ ಹೋರಬೇರು. ದಾರಿಯಲ್ಲಿಂದು ಬ್ರಹ್ಮಣಿನ ಮನೆ ಯಾನ್ನ ಸೋಽದಿದರು. ಶಿಷ್ಯರು ಈ ಬ್ರಹ್ಮಣಿನ ಮನೆಯಲ್ಲಿ ಯಾವುದೂ ಒಂದು ವೃತ್ತವು ನಡೆದಿರುವದೆಂದೂ ತಾವೆಲ್ಲರೂ ಅಲ್ಲಿಗೆ ಹೋಗೋಣಾವೆಂದೂ ಹೇಳಿದರು. ಆಗ ಸ್ವಾಮಿಗಳು ಸಮ್ಮತಿಸದೆ ಮುಂದೆ ನಡೆದರು. ದಾರಿಯಲ್ಲಿ ಅವರು ತಮ್ಮ ಶಿಷ್ಯರಿಗೂಂದು ಕಢೆಯನ್ನ ಹೇಳಿದರು.

“ ಒಂದು ವಿಶಾಲವಾಗಿ ಬೆಳೆದ ಗಿಡದ ಬೆಳೆಯೋಳಗಿನ ಹೊದರಿಸಲ್ಲಿ ಒಂದು ಮುಂಗುಲಿಯು ಮನೆವಾಡಿಕೊಂಡಿದ್ದಿತು. ಆದು ತನ್ನ ಆಹಾರಕ್ಕಾಗಿ ಆಗಾಗ ಹೊರಗೆ ಬಂದು ಗಿಡ ಇಳಿದು ಅತ್ತಿತ್ತ ಅಡ್ಡಾಡುವದು. ಆಗ ಏನಾದರೆಂದು ಭಯದ ಸೂಚನೆ ಯಾದೊಡನೆ ಓಡುತ್ತ ಹೋಗಿ ಗಿಡವನ್ನೇರಿ ಗೂಡು ಸೇರಿಕೊಳ್ಳುವದು. ಆಗ ಅದಕ್ಕೆ ನಿಭಾಯಿವಾಗುವದು. ಆ ಮುಂಗುಲಿಯನ್ನ ಸೋಽದಿದ ನನಗೆ ಮನುಷ್ಯನ ಆವಸ್ಥೆಯೂ ಹೀಗೆಯೇ ಇರುವದೆಂದು ತೋರಿತು. ಭಗವಂತನ ಅಶ್ವಯಾಸ್ಯ ನಿಭಾಯಿವಾದ ಸ್ಥಳವು. ಅಲ್ಲಿ ಪ್ರಾಣಿಗಳಿಗೆ ವರಾತರಿಂದಲೂ ಭಯಾಭಿತಿಗಳಿರವು. ಆಪ್ಯಗಳಿಗೆ ಜನನಮರಣಗಳ ಬಾಧೆಯೂ ಬಂಧಿಸದು. ದಾರಿಪ್ರಸ್ತಾಪಿಂಬಿದ್ದ ಪ್ರಾಪಂಚಿಕ ಸಂಕಟಗಳಂತೂ ಅಲ್ಲಿ ಇಲ್ಲವೇ ಇಲ್ಲ. ಮನುಷ್ಯನು ಸಂಸಾರದಲ್ಲಿದ್ದಿಕೊಂಡು ಹೆಣ್ಣಿ-ಹೊನ್ನಿ-ಮಣಿಗಳ ಕೊಳೆವಾಟಿನಲ್ಲಿ ಇದ್ದ ತೊಳಪಾಡುತ್ತಿರುವಾಗ ಆಹಾರಕ್ಕಾಗಿ ಹೊರಟಿರುವ ಮುಂಗುಲಿಯಂತೆ ಅಡಿಗಡಿಗೆ ಪ್ರಾಣಭಯವೂ ಆನೇಕ ವಿಧದ ಸಂಕಟಗಳೂ ಬದಗುತ್ತಿರುವವು. ಆಗ ಅವನು ತನ್ನ ನಿಭಾಯಿಸ್ಥಾನವಾದ ಭಗವಂತನ ಅಶ್ವಯಾಸನ್ನ ಸೇರಿ ವಿಶ್ವಾಂತಿ ಪಡೆಯುವನು. “ ಸಂಕಟ ಬಂದಾಗ ವೆಂಕಟರಮಣ ” ಎನ್ನ ಪುದರ ಮಧಿತಾಧ್ರವೂ ಕೂಡ ಇದೇ ಸರಿ. ಈ ಬಡಬ್ರಹ್ಮಣಿನ ಆವಸ್ಥೆಯೂ ಈಗ ಹೀಗೆಯೇ ಆಗಿದೆ. ಅವನ ಸಂಸಾರದಲ್ಲಿ ಆಪ್ಯದೂ ಒಂದು ವಿವರ್ತು ಒದಗಿ ಬಂದಿರುವುದರಿಂದ ಅವನು ಭಗವಂತನ ಅಶ್ವಯಾಸನ್ನ ಕೊರಿ ಏನೋ ಒಂದು ಮಾರ್ಪಾತ್ರವನ್ನ ಅರಂಭಿಸಿರುವನು. ಈ ವಿವರ್ತು ಕಳೆದೊಡನೆಯೇ ಆ ಪ್ರತಿವನ್ನೂ ಮರೆಯುವನು. ಆ ಭಗವಂತನನ್ನೂ ಮರೆಕುಬಿಡುವನು. ”

ಸಾಂ॥ ಆಪನ್ನಿನಾರಕ ಹರಿಯ ಸಂಸ್ಕರಣೆಯಿಂ |

ಘಾಪನ್ನಿನಾರಕಣೆವಡೆದು ||

ತಾಪತ್ರಯಂಗಳೊಳುರುಳುವ ವಾನವರ |

ಘಾಪ ಪರಿಹಾರವೆಂತಹುದ್ದೆ || ೧ ||

೧೨. ಚಾಳಾಕ್ರನಾಡ ಅಜುಂನನು.



ರತ್ನರಾಮ ಶಿಷ್ಯನೂ ಅಸ್ತ್ರಾದಾರ್ಗಾಗುರುಪೂ ಆದ ದ್ವೋಜಾಚಾ ಯರ್ ನು ತನ್ನ ಬಾಲ್ಯದ ಗೆಳೆಯನಾದ ದೃಪದರಾಜನಿಂದ ಅವವೂ ನಿತನಾಗಿ ಹಸ್ತಿನಾವತಿಗೆ ಬಂದು ಪಾಂಡವರಿತಾಮಹನಾದ ಭೀಷಣಾಚಾರ್ಯರೆ ಆಶ್ರಯದಲ್ಲಿದ್ದ ಕೊಂಡು ಕೌರವ ಪಾಂಡವ ರಿಗೆ ಅಸ್ತ್ರಾದ್ಯೇಯನ್ನ ಕಲಿಸತ್ತೆಂದೆಗಿದನು. ಸೂರು ಮಂದಿ ಕೌರವರೂ ಐನರು ಪಾಂಡವರೂ ಗುರುವಿನಲ್ಲಿ ವಿದ್ಯೇಯನ್ನ ಕಲಿಯುತ್ತು ಸುಖವಾಗಿದ್ದರು. ಅವರೆಲ್ಲರಲ್ಲಿ ಅಜುಂನನೆನು ಅಚಾರ್ಯರ ಪ್ರಿಯಪ್ರಿಯಸೆನಿಸಿಕೊಂಡನು. ಈ ಸಂಗತಿಯು ಕ್ರಮವಾಗಿ ಧೃತರಾಷ್ಟ್ರನವರೆಗೂ ಮುಟ್ಟಿತು. ಹತ್ತುವರಿಗೆ ಹೆಗ್ಗಣ ಮುದ್ರಾಗಿರುವಂತೆ ತನ್ನ ಮಕ್ಕಳು ಏಕೆಂದುವರಿಗಿಂತಲೂ ಹೆಚ್ಚೆಸೆವರೆನಿಸಿಕೊಳ್ಳಬೇಕೆಂಬ ಬಯಕೆಯು ಧೃತರಾಷ್ಟ್ರನಲ್ಲಿಯೂ ಇದ್ದಿತು. ಒಂದು ದಿವಸ ಅವನು ದ್ವೋಜಾಚಾರ್ಯರ ಸಂಗಡ ವಾತ ನಾಡುತ್ತ ಕುಳಿತಿರುವಾಗ ಮಾತಿನ ಮೇಲೆ ಮಾತು ಹೊರಿಟು ಅಜುಂನನ ವಿಷಯಪ್ರಬಂಧಿತು. ಕೌರವರೆಲ್ಲಿಯೂ ಪಾಂಡವರಲ್ಲಿಯೂ ಅಜುಂನನೇ ಅಪ್ರತಿಮೆ ವೀರಸೆನಿಸಿ ಕೊಳ್ಳಬನೆಂದೂ ಅವನ ಗ್ರಹಣಕ್ರಿಯು ಅಪ್ರತಿಮವಾಗಿರುವದೆಂತಲೂ ಆಚಾರ್ಯರು ಅಜುಂನನ್ನ ಬಳಿಸಿ ಸಂಪಿಡರು. ಅಜುಂನನ ವಿಷಯವಾದ ಈ ಮಾತುಗಳು ಅಜ್ಞರಕ್ಕಿಣಿ ನಿಜವಾಗಿದ್ದರೂ ಧೃತರಾಷ್ಟ್ರನಿಗೆ ಸಹನವಾಗಲಿಲ್ಲ. ತನ್ನ ಹಿರಿಯ ಮಗ ದುರ್ವೋಧನನೇ ಹೆಚ್ಚೆಸೆವನೆನಿಸಿಕೊಳ್ಳಬೇಕೆಂಬದು ಅವನ ಬಂಧುಕೆಂಬೂಗಿದ್ದಿತು.

ಧೃತರಾಷ್ಟ್ರನು ದ್ವೋಜಾಚಾರ್ಯರ ಮುಂದೆ ಅಜುಂನನ ವಿಷಯದ ಮತ್ತು ರವನ್ನ ತೋರ್ಚಿಸಲಿಲ್ಲ; ಆದರೆ ತನ್ನ ಮಗನ ವಿಷಯದಲ್ಲಿರುವ ಅಭಿವೂನವಾತ್ಮಲ್ಯಗಳನ್ನ ಮಾತ್ರ ಮುಟ್ಟಿಡುವದು ಸಾಧ್ಯವಾಗಲಿಲ್ಲ. ಅವನು “ಅಚಾರ್ಯರೇ, ಪಾಂಡು ಪ್ರತ್ರನಾದ ಅಜುಂನನ ಅಪ್ರತಿಮೆ ವೀರಸೆನಿಸಿಕೊಳ್ಳಬನೆಂಬದನ್ನ ಕೇಳಿ ನನಗೆ ತುಂಬಾ ಸಂಕೋಷವಾಯಿತು. ಅವನೂ ಕುರುಕುಲದಲ್ಲಿ ಜಸ್ತಿಸಿದವನೇ ಆಲ್ಲವೇ? ಆದರೆ ತಮ್ಮ ಬಳಿಯಲ್ಲಿ ನನ್ನದೊಂದು ವಿಜ್ಞಾಪನೆಯಿದೆ. ತಮ್ಮ ವಿದ್ಯಾಲಯದಲ್ಲಿ ಬಹುಜನ ಶಿಷ್ಯರಿರುವರು. ತಾವು ಎಲ್ಲರನ್ನೂ ಸಮಭಾವದಿಂದ ನೋಡಿ ಎಲ್ಲರಿಗೂ ಸರಿಯಾಗಿ ಉಪದೇಶ ಮಾಡುತ್ತಿರುವಿರಿ. ಹೀಗಿದ್ದರೂ ಆ ವಿದ್ಯೇಯನ್ನ ಎಲ್ಲರೂ ಸರಿಯಾಗಿ ಗ್ರಹಣಮಾಡುವದೂ ಎಲ್ಲರೂ ಅಷ್ಟೇ ಬಂಜಾರಾಗುವದೂ ಸಂಭವನಿಯಾವಲ್ಲ; ಅವರೆಲ್ಲರೂ ತಮ್ಮ ತಮ್ಮ ಯೋಗ್ಯತೆಯಂತೆ ವಿದ್ಯಾಗ್ರಹಣ ಮಾಡಿ ಬೀರಿ ಬೀರಿ ಯೋಗ್ಯತೆಯನ್ನ ಹೊಂದುವರೆಂಬದು ಸಹಜವೇ ಸರಿ. ಆದರೆ ಆ ನಿಮ್ಮ ಶಿಷ್ಯರೆಲ್ಲರಿಗೆ

ತಿಳಿಯದಿರುವ ವಿಶೇಷವಾದ ಯಾವದೊಂದು ವಿದ್ಯೆಯನ್ನು ನನ್ನ ಮಗ ದುರೋಧನ ನಿಗೆ ಕಲಿಸಬೇಕೆಂದು ನನ್ನ ಪ್ರಾರ್ಥನೆಯಿದೆ.” ಎಂದು ವಿಚ್ಛಾಪಿಸಿಕೊಂಡನು.

ದೈತ್ಯಾಜ್ಞಾಯರು ಧೃತರಾಷ್ಟ್ರ ಸ ಅಂತರಂಗವನ್ನು ಅರಿಶುಕೊಂಡರು. ಆವರು ಒಳ್ಳೆಯದೆಂದು ನುಡಿದು ಸುಮ್ಮನಾದರು.

ಒಂದೇ ವಿದ್ಯಾಶಾಲೆಯಲ್ಲಿ ಒಂದುತ್ತಿರುವ ವಿದ್ಯಾರ್ಥಿಗಳಲ್ಲಿ ಏಕ್ವಿವರೆಷನ್‌ಲ್ಲಿ ವಂಚಿಸಿ ದುರೋಧನನಿಗೆಂಬು ನಿಗೆ ವಿಶ್ವವಾಂದೊಂದು ವಿದ್ಯೆಯನ್ನು ಕಲಿಸುವದು ಸುಲಭವಾಗಿರಲಿಲ್ಲ. ವಿದ್ಯಾರ್ಥಿಗಳೆಲ್ಲರೂ ಹಗಲಿರಖು ಒಂದೇ ಕಡೆಯಲ್ಲಿ ಕೂಡಿ ಇರುವರು. ಆಚಾರ್ಯರೂ ಕೂಡ ಆವರ ಸಂಗಡತೇ ಇರುವರು. ಇಂತಿರುವಾಗ ಧೃತರಾಷ್ಟ್ರ ನಿಷ್ಪಾತ್ರ ಬಂಧುಕೆಯು ಈತೇರುವ ಬಗೆ ಹೇಗೆ? ಆದರಲ್ಲಿಯೂ ಆಜ್ಞಾನನಂಥ ಚಾಣಾಕ್ಷ ಶಿವ್ಯನು ಆಚಾರ್ಯರನ್ನು ನೇರಳಿಸಂತೆ ಅನುಸರಿಸಿರುವನು.

ಒಂದು ದಿನ ಆಚಾರ್ಯರು ತಮ್ಮ ಶಿಷ್ಯರೊಂದಿಗೆ ಗಂಗಾತೀರಕ್ಕೆ ಹೊರಟರು. ಒಂದೆರಡು ಹರದಾರಿ ನಡೆದ ಬಳಿಕ ಆಚಾರ್ಯರು ಆಜ್ಞಾನನ್ನು ಕುರಿತು—“ತಮ್ಮ, ಗಂಗಾತೀರಕ್ಕೆ ಹೊರಟರು ನಾವು ಆಲ್ಲಿ ಸ್ಥಾನಸಂಧ್ಯಾದಿಗಳನ್ನು ಶೀರಿಸಿಕೊಳ್ಳದೆ ತಿರುಗಿ ಬರುವದು ಸರಿಯೆನಿಸುವದಿಲ್ಲ. ನಾನು ದೇವರ ಹೆಷ್ಟುಗೆಯನ್ನು ಮರೆತು ಬಂದಿರುವೆನು. ಬೇಗನೆ ಮನೆಗೆ ಹೋಗಿ ಅದನ್ನು ತೆಗೆದುಕೊಂಡು ಬಾ. ಬರುವಾಗ ದಾರಿಯಲ್ಲಿ ಅದನ್ನು ಕೇಳಿ ಇಡಕೊಡದು, ಎಚ್ಚರಿಕೆ! ” ಎಂದರು.

ಆಜ್ಞಾನನು ಆಚಾರ್ಯರ ಬಾಲ್ಯವಿಂದ ಹೊರಟ ವಾಕ್ಯಗಳನ್ನು ಕೇಳಿದೊಡನೆ ತಿರುಗಿ ಮನೆಗೆ ಹೊರಟನು. ಆವನು ಹೊರಟು ಹೋದೊಡನೆ ಆಚಾರ್ಯರ ಮನಸ್ಸಿನೊಳಗಿನ ಮುಕ್ಕಾಲು ಪಾಲು ಲೋಚನೆಯು ಕಡಿಮೆಯಾಗಿತು. ಏಕ್ವಿಶಿಪ್ಪು ರನ್ನು ಮರೆವಾಜುವದು ಅವರಿಗೆ ಅನ್ವೇಷಿಸಿದು ಕರಿಣವಾಗಿರಲಿಲ್ಲ. ಮಾತು ಮಾತಾ ದುತ್ತ ಕೌರವನೂ ಆಚಾರ್ಯರೂ ಹಿಂದೆ ಉಳಿದರು. ಏಕ್ವಿವರೆಲ್ಲ ಮುಂದೆ ನಡೆದರು. ಈ ಸಂಧಿಯಲ್ಲಿ ಆಚಾರ್ಯರು ಕೌರವನಿಗೆ ಒಂದು ಮಂತ್ರವನ್ನು ಉಪದೇಶಿಸಿದರು. ಗುರುಮುಖದಿಂದ ಹೊರಟ ಮಂತ್ರವನ್ನು ತತ್ತ್ವಜ್ಞ ಸ್ವೀಕರಿಸಿ ಹಿಡುವಪ್ಪೆ ಯೋಗ್ಯ ತೆಯು ಅವನಲ್ಲಿರಲ್ಲಿವಾದುದರಿಂದ ಆವನು ಆ ಮಂತ್ರವನ್ನು ಬೀಬಾಕ್ಷರಗಳೊಂದಿಗೆ ನೆಲದ ಮೇಲೆ ಬರೆದುಕೊಂಡು ಪಾಠ ಮಾಡಿದನು. ಬಳಿಕ ಆಚಾರ್ಯರು “ದುರೋಧ ಧನಾ, ನೀನು ಈ ಮಂತ್ರವನ್ನು ಜಪಿಸುತ್ತು ಎದುರಿನ ಗಿಡದ ಮೇಲೆ ಬಾಣಪ್ರಯೋಗ ಮಾಡು” ಎಂದರು. ದುರೋಧನನು ಆದರಂತೆ ಮಾಡಲು ಆ ಗಿಡದ ಎಲ್ಲ ಎಲೆಗೆ ಇಗೂ ಒಂದೊಂದು ತೂತು ಬಿಡಿತು. ಪುನಃ ಆದರಂತೆ ಮಾಡಲು ಪುನಃ ಎಲ್ಲ ಎಲೆಗೆ ಇಗೆ ಮತ್ತೊಂದು ತೂತು ಬಿಡಿತು. ಬಳಿಕ ಆಚಾರ್ಯರು “ನೀನು ಈ ಮಂತ್ರವನ್ನು ಸರಿಯಾಗಿ ಪಾಠ ಮಾಡಿಕೊಂಡು ಬಾ. ಈ ಮಂತ್ರದ ಮಹಿಮೆಯಿಂದ ಒಂದೇ ಬಾಣ

ದಿಂದ ಗಿಡದ ಎಲ್ಲ ಎಲೆಗಳಿಗೂ ತೂತು ಬಿದ್ದಂತೆ ನಿನ್ನ ಪೈರಿಗಳ ಸೈನ್ಯದೊಳಗಿನ ಪ್ರತಿ ಯೋಬ್ಬ ಸೈನಿಕನ ಮೈಯೂ ಲಿದ್ದ ಲಿದ್ದವಾಗುವದು. ನಾನು ಮುಂದೆ ಹೋಗಿ ನಿಕ್ಕಿ ಶಿಷ್ಯರನ್ನ ಕೂಡಿಕೊಳ್ಳುವೆನು. ಇಲ್ಲವಾದರೆ ಅವರು ನನ್ನನ್ನ ಶೋಧಿಸುತ್ತ ಇಲ್ಲಿಗೆ ಬಂದರೂ ಬರಬಹುದು.” ಎಂದು ನುಡಿದು ಮುಂದೆ ನಡೆದರು. ದುರೋಹಧನನು ಹಿಂದೆ ಉಳಿದು ಆ ಮಂತ್ರವನ್ನ ಪುನಃ ಸರಿಸುವಾಗ ಪಾಠವೂಡಿಕೊಂಡು ಮುಂದೆ ನಡೆದು ನಿಕ್ಕಿವರೆನ್ನ ಕೂಡಿಕೊಂಡನು. ದೂರೋಹಾರ್ಥಾರಿಗೆ ತಮ್ಮ ಈ ವಂಚ ಸೆಯ ಕೃತಿಯಿಂದ ಅಸರೂಧಾನವಾಗಿದ್ದರೂ ಧೃತರಾಷ್ಟ್ರನ ದಾಖ್ಲಿಕ್ಕೆ ಒಳಗಾಗಿ ಒಪ್ಪಿಕೊಂಡ ವಿಚಾರವು ಸಾಧ್ಯವಾದುದರಿಂದ ತುಸು ಸಂತೋಷವಾಯಿತು.

ಆಜುರನನು ತಿರುಗಿ ಮನಸೆಗೆ ಹೋಗಿ ದೇವರ ಪೆಟ್ಟಿಗೆಯನ್ನ ತೆಗೆದುಕೊಂಡು ಗಂಗಾತೀರಕ್ಕೆ ಬಂದು ಮುಟ್ಟಿದನು. ಆಜುರನನು ಬಂದೊಡನೆಯೇ ಆಚಾರ್ಯರು:— “ಆಜುರನಾ, ದೇವರ ಪೆಟ್ಟಿಗೆಯನ್ನ ತಂದೆವಾ, ದಾರಿಯಲ್ಲಿ ಯಾಕೋ ತುಸು ಅವಕಾಶವಾದಂತೆ ತೋರುತ್ತದೆ?” ಎಂದರು. ಆಜುರನನು ನಕ್ಕಿ ದಾರಿಯಲ್ಲಿಂದು ಹೊಸ ವಿದ್ಯೇಯನ್ನ ಅಭ್ಯಾಸ ಮಾಡಿಕೊಂಡು ಗುರುಗಳಿಗೆ ತಡವಾಗಿ ತೊಂದರೆಯಾಗಬಾರ ದೆಂದು ಓಡುತ್ತ ಬಂದೆನು. ಅದರೂ ತುಸು ಅವಕಾಶವಾದುದಕ್ಕಾಗಿ ನನ್ನನ್ನ ಕ್ರಿಯೆ ಬೇಕು” ಎಂದು ಬೇಡಿಕೊಂಡನು.

ಆಚಾರ್ಯರು:—ಆಜುರನಾ, ಆದಾವ ವಿದ್ಯೆ? ದಾರಿಯಲ್ಲಿ ಇನ್ನಾರು ಕೂಡಿದರು?

ಆಜುರನನು—“ಆಚಾರ್ಯರೇ, ನನಗೆ ತಮ್ಮ ಹೊರತು ವಿದ್ಯೇಯನ್ನ ಪದೇತಿ ಸುವರು ಇನ್ನಾರಿದ್ದಾರೆ? ಅನಾಯಾಸವಾಗಿ ಲಭ್ಯವಾಗಿರುವ ವಿದ್ಯೇಯನ್ನೂ ತಮ್ಮ ಹಾಸರಿನಿಂದಲೇ ಸಂಗ್ರಹಿಸಿಕೊಂಡು ಬಂದಿರುವೆನು.” ಎಂದು ನುಡಿದು ತನ್ನ ಚಿಲ್ಲಿಗೆ ಬಂದು ಬಾಣವನ್ನ ಹೂಡಿ ಇದಿರಿಗಿರುವ ಗಿಡಕ್ಕೆ ಎಸೆದನು. ಕೂಡಿಲೇ ಆ ಗಿಡದ ಎಲ್ಲ ಎಲೆಗಳಿಗೆ ಒಂದೊಂದು ತೂತು ಬಿಡ್ಡಿತು. ಇದನ್ನ ನೋಡಿ ಆಚಾರ್ಯರು ಬೆರಗಾಗಿ “ಆಜುರನಾ, ನಿನಗೆ ಈ ವಿದ್ಯೇಯನ್ನ ಯೋರು ಕರ್ತಿಸಿದರು” ಎಂದು ಕೇಳಿದರು.

ಆಜುರನನು ನಡೆದ ಸಂಗತಿಯನ್ನೆಲ್ಲ ಈ ರೀತಿ ವಿವರಿಸಿದನು:—

“ನಾನು ತಮ್ಮ ಆಪ್ತಾರ್ಥಿಯ ಮೇರೆಗೆ ತಿರುಗಿ ಹೋಗಿ ದೇವರ ಪೆಟ್ಟಿಗೆಯನ್ನ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಕೆಲವು ಗಿಡಗಳ ಎಲ್ಲ ಎಲೆಗಳಿಗೆ ಒಂದೊಂದು ಎರಡೆರಡು ಲಿದ್ದಗಳಾಗಿರುವದನ್ನ ನೋಡಿದೆನು: ಆಗ ನನಗೆ ಆಶ್ಚರ್ಯವಾಯಿತು. ಈ ವಿದ್ಯೆಯೊಂದು ನನಗೆ ಸಾಧ್ಯವಾಗಿದ್ದರೆ ಒಳೆಯದಾಗುತ್ತಿತ್ತೆಂದು ತೋರಿಸಿ ತಮ್ಮ ಪಾದಗಳನ್ನ ಭಕ್ತಿಪೂರ್ವಕವಾಗಿ ಸ್ವರಿಸುತ್ತ ಮುಂದೆ ಸಾಗುತ್ತಿರಲು ಬಂದು ಕಡೆಗೆ ದುರೋಹಧನನ ಕೈಬರಹದಿಂದ ಸೆಲದ ಮೇಲಿ ಕೆಲವು ಮಂತ್ರಾಷ್ಟರಗಳು ಬರೆದಿರುವದನ್ನ ನೋಡಿದೆನು. ಆಗ ಪುನಃ ತಮ್ಮ ಪಾದಗಳನ್ನ ಸ್ವರಿಸಿ ಆ ಮಂತ್ರಾಷ್ಟರ

ಗಳನ್ನ ಪೂರ್ವಾಡಿಕೊಂಡೆನು. ಆ ಮೇಲೆ ಆ ಮಂತ್ರವನ್ನು ಜಪಿಸಿ ಎದುರಿನ ಗಿಡಕ್ಕಬಾಣ ಪ್ರಯೋಗವಾಡಲು ಆ ಗಿಡದ ಎಲೆಗಳಿಗೆಲ್ಲಾ ಒಂದೊಂದು ತೂತು ಬಿಡ್ಡಿತು.”

ಅಜಾಯರು:—ಅಜುಂನಾ, ನನ್ನ ದೇವರ ಪೆಟ್ಟಿಗೆಯ ಅವಸ್ಥೆಯೊಂದಿಲ್ಲ? ನಾನು ಆದನ್ನು ಸೆಲದ ಮೇಲೆ ಇಡಕೂಡದೆಂದು ಹೇಳಿರಲಿಲ್ಲವೇ?

ಅಜುಂನ:—ಸ್ವಾರ್ಥಿ, ಕ್ಷಮಿಸಬೇಕು. ನಾನು ಎಂದೂ ತಮ್ಮ ಅಪ್ಸಣಿಗೆ ವಿರೋಧವಾಗಿ ನಡೆದವನಲ್ಲ. ಇಂದೂ ನಡೆಯಲಿಲ್ಲ. ಬಾಣ ಪ್ರಯೋಗ ವಾಡುವಾಗ ನಾನು ದೇವರ ಪೆಟ್ಟಿಗೆಯನ್ನು ವೊಣಕಾಲಾಗಳ ಸದುವೆ ಅವಕ ಹಿಡಿದುಕೊಂಡಿದ್ದೇನು.

ಅಜಾಯರಿಗೆ ಒಮ್ಮೆ ದೃವಗತಿಯನ್ನು ರೋಚಿಸಿ ಅಂಶಯವಾಯಿತು. ಮತ್ತೊಮ್ಮೆ ಅಜುಂನನ ಬುದ್ಧಿಕೌಶಲ್ಯವನ್ನು ಗುರುಭಕ್ತಿಯನ್ನು ಸೋರಿ ಅನಂದವಾಯಿತು. ಅವರು ದುರೀಧಿನನ ಮುಖವನ್ನು ಸೋರಿದರು.

ದುರೀಧಿನನು ಆಜಾಯರ ಭಾವನೆಯನ್ನು ಕಂಡುಕೊಂಡನು. ಅವನು ಗುರುಗಳೇ, ಅಜುಂನನೂ ನವ್ಯಾಳಗಿಸವನೇ ಅಲ್ಲವೇ? ಈ ವಿದ್ಯೆಯು ಅಜುಂನನ ವಶವಾದು ಒಂದು ರೀತಿಯಿಂದ ಒಳ್ಳೆಯದೇ ಆಯಿತು. “ಇನ್ನಾರಿಗಾದರೂ ದೊರೆತಿದ್ದರೆ ಮಂತ್ರ ನಾವು ವಿಷಾದವಡಬೇಕಾಗುತ್ತಿತ್ತು. ಎಂದು ತನ್ನ ದೊಷವನ್ನು ಮರೆಪಾಡಿಕೊಂಡು ವಾತಾಡಿದನು.

ಅಜಾಯ:—ಅಜುಂನಾ, ನೀನೂ ದುರೀಧಿನನನಂತೆಯೇ ದುರ್ಲಕ್ಷ್ಯದಿಂದ ಆ ಮಂತ್ರಕ್ಷರಗಳನ್ನು ಅಳಿಸದೆ ಬಿಟ್ಟು ಬಂದಿರುವು೟ಾ?

ಅಜುಂನ:—ಇಲ್ಲ. ಮಂತ್ರಕ್ಷರಗಳನ್ನು ಸೆಲದ ಮೇಲೆ ಬರೆದುದು ಮೊದಲನೇಂದು ತಪ್ಪಿ. ಅನಿವಾರಹಕ್ಕಾಗಿ ಬರೆದು ಕೊಂಡರೂ ಆದನ್ನು ಅಳಿಸದೆ ಬಿಟ್ಟು ಬಂದುದು ಎರಡನೆಯ ದೊಷವು. ಗುರುಕೃಪಾಪ್ರಸಾದದಿಂದ ಆ ಮಂತ್ರವು ಸಿದ್ಧಿಸಿದೊಡನೆ ನಾನು ಆದನ್ನು ಅಳಿಸಿ ಬಂದಿರುವೆನು.

ಅಜಾಯರು ಅನಂದದಿಂದ ಅಜುಂನನ್ನು ತಪ್ಪಿಕೊಂಡು ದುರ್ಬಿಜಾರದ ದೃವಗೇಡಿಗಳನ್ನು ಉದ್ದರಿಸಿದವರಿಲ್ಲ, ಸುವಿಚಾರದ ದೃವಶಾಲಿಗಳನ್ನು ಕೆಡಿಸಿದವರಿಲ್ಲ, ಎಂದು ಸುಡಿದು ತಮ್ಮ ನಿತ್ಯಕರ್ಮಗಳನ್ನು ಆರಂಭಿಸಿದರು.

ಸಾಂ॥ ಸುವಿಚಾರ ಸತ್ಯವುಂನಿರತರಿಗೆ ಕೇಡುಂಟಿ॥

ಭವಭಯರಹಿತನ ದಯದೆ॥

ಅವಿವೇಕ ಮರೆನೋಸ ವಂಚನೆಗೆ ಜಯಪುಂಟಿ॥

ರವಿಯ ಕತ್ತಲೆಯಂಜಿಸುವುದೆ॥ ೧॥



೧೮. ವಿನೇತಿಗಳ ಮನಸ್ಸು.

ಪ್ರಾಚೋಯರ ಅಶ್ರಯವನ್ನ ವಲಂಬಿಸಿ ತನ್ನ ಇಷ್ಟ ಸಾಧನೆಯಲ್ಲಿ ಶೊಡಿಗಿದ ದೈತ್ಯಾಜಾಜಾಯರು ಕೊನೆಗೆ ಕೃತಕಾಯರಾದರು. ಅಜ್ಯಾನನು ದೃಪದನನ್ನ ಸರೆಹಿಡಿದು ಹಿಂಗಟ್ಟುಕಟ್ಟಿ ರಥದ ಮೇಲೆ ಹಾಕಿಕೊಂಡು ಅಜಾಯರ ಒಳಗೆ ತಂದು ತನ್ನ ಗುರುದ್ವಿಷಯನ್ನ ಸಮರ್ಪಿಸಿದನು.

ದೈತ್ಯಾಜಾಜಾಯರಿಗೆ ಅಜ್ಯಾನನು ಪರಾಕ್ರಮವನ್ನ ನೋಡಿ ಸಂತೋಷವಾಲಿತು. ತನ್ನ ಉದ್ದಿಷ್ಟ ಸಾಧನೆಯಾದುದರಿಂದ ಆ ಆನಂದವು ದ್ವಿಗುಣಿತವಾಲಿತು.

ತನ್ನ ಪದತಲದಲ್ಲಿ ಬಿದ್ದಿರುವ ದುರಹಂಕಾರಿಯಾದ ದೃಪದನನ್ನ ನೋಡಿ ದೈತ್ಯಾಜಾಜಾಯರು—“ಬಾಲ್ಯಸ್ವೇಧಿತನೇ, ಅಷ್ಟವ್ಯಯಗಳಿಂದ ಉನ್ನತನಾಗಿ ಅಂಧನಾಗಿದ್ದ ನಿನಗೆ ಈ ದೈತ್ಯಾಜಾನ ಗುರುತು ಹತ್ತಿರಲಿಲ್ಲ. ಅಧರಾಜ್ಯವನ್ನ ಕೊಡು ಪೆನೆಂಬ ಬಾಲ್ಯದ ವಚನವು ಸ್ವರಣಗೆ ಬರಲಿಲ್ಲ. ಬ್ರಾಹ್ಮಣನಾದ ನಾನು ನಿಷ್ಠ ಆ ಅಧರಾಜ್ಯವನ್ನ ತಕೊಂಡು ಹನು ಮಾಡುತ್ತಿದ್ದೇನು? ನನ್ನ ಚೀವನಕ್ಕೆ ಸಾಕಷ್ಟು ವ್ಯಕ್ತಿಯ ನಿಷ್ಟುಕೊಂಡು ನಿಷ್ಟ ರಾಜ್ಯವನ್ನ ನಿನಗೇ ಕೊಟ್ಟು ಹಿಡುತ್ತಿದ್ದೇನು. ನಮ್ಮ ನಿಮ್ಮ ಸ್ವೀಹವು ಉಳಿಯುತ್ತಿತ್ತು. ನಿನಗೆ ವಚನವಾಲನದ ಶ್ರೀಯಸ್ಸ ದೂರೆಯುತ್ತಿತ್ತು; ಅಂತಹ ವಿಪತ್ತು ಬಂದಾಗ ನಾನು ನಿಷ್ಟನ್ನ ಉದ್ಧರಿಸುತ್ತಿದ್ದೇನು. ಇವನ್ನೆಲ್ಲ ಯೋಚಿಸದೆ ಬಡಹಾರುವನ ಮಗನಿಗೂ ರಾಜಕುಮಾರನಾದ ನನಗೂ ಎಲ್ಲಿಯ ಗೆಳಿತನ? ಎಲ್ಲಿಯ ಅಧರಾಜ್ಯ? ಎಲ್ಲಿಯ ವಚನ? ಎಂದು ರಾಜಸಭೀಯಲ್ಲಿ ತಿರಸ್ಕರಿಸಿ ನುಡಿದ ಆ ನಿಷ್ಟ ಗರ್ವದ ವಚನಗಳನ್ನ ಈಗ ಇನ್ನೊಮ್ಮೆ ಆಡಿಸಿಡು ನೋಡೋಣ ” ಎಂದರು.

ದೃಪದರಾಜನು ಚೀವದಿಂದಿದ್ದರೂ ಸತ್ತವನೇಸರಿ. ಮೂಖವೇತ್ತಿ ದೈತ್ಯಾಜಾಜಾಯರನ್ನ ನೋಡಲಾರದೆ ಹಿದ್ದು ಕೊಂಡಿದ್ದನು. ಆಗ ಅಜಾಯರು ದೃಪದರಾಜನ ತಲೆಯ ಮೇಲೆ ಎಡಗಾಲನಿಷ್ಟುಕಟ್ಟಿ ತಮ್ಮ ಪ್ರತಿಜ್ಞೆಯನ್ನ ಪೂರ್ವವಾಡಿ—“ಆರಸನೇ, ಅಹಂಕಾರವು ಯಾರಿಗೂ ತಕ್ಕುದಲ್ಲ. ಯಾವ ಕಾಲಕ್ಕೂ ಒಳ್ಳಿಯದಲ್ಲ. ಈಗ ನಿಷ್ಟ ರಾಜ್ಯವೂ ನಿಷ್ಟ ಚೀವನವೂ ನಿಷ್ಟ ಕೈಯಲ್ಲಿವೆ. ಹೀಗಿದ್ದರೂ ನಾನು ನಿಷ್ಟಂತೆ ಅವಿವೇಕವನ್ನ ತೀಕೋರಿಸಲಾರೆನು. ನಿಂನು ಮೊದಲಿನಂತೆ ಪ್ರಮತ್ತನಾಗಕೊಡದೆಂದೂ ನನ್ನ ಪ್ರತಿಜ್ಞೆಯನ್ನ ಪೂರ್ವವಾಡಿಕೊಳ್ಳುವದಕ್ಕಾಗಿಯೂ ನಿಷ್ಟ ಅಧರಾಜ್ಯವನ್ನ ಮಾತ್ರ ನಾನು ಬಿಡಲಾರೆನು. ನಿಕ್ಕಣಿಂದ ಅಧರಾಜ್ಯವನ್ನ ತಕೊಂಡು ಇನ್ನಾದರೂ ವಿವೇಕಶಾಲಿಯಾಗಿ ಬಾಳು” ಎಂದು ನುಡಿದ ಅವನ ಬಂಧನವನ್ನ ಬಿಡಿಸಿದರು.

ದೃಪದರಾಜನ ಅಹಂಕಾರದಿಂದ ಮಲಿನವಾದ ಕಣ್ಣಗಳಿಗೆ ಅಂಜನ ಹಾಸಿದಂತಾಗಲು ಅವನು ಅಜಾಯರನ್ನ ಹಂಡಿಸಿ ತನ್ನ ಅವಿವೇಕವನ್ನ ಬಿಟ್ಟುಕೊಂಡನು.

ಅಚಾರ್ಯರೂ ಅವರ ಶಿಷ್ಯರೂ ದೃಪದನನ್ನ ಸೈಹದಿಂದ ಸೋಡಿ ಕಳುಹಿಸಿ ಕೊಟ್ಟರು.

ದೃಪದರಾಜನು ತಿರುಗಿ ಬಂದು ತನ್ನ ಇಧರ ರಾಜ್ಯವನ್ನ ಆಳಿಕೊಂಡು ಸುಖ ದಿಂದ ಇರತ್ತೆಡಗಿದನು. ಆದರೆ ಅವನ ಅಂತರಂಗದೊಳಗಿನ ಕುಸಸು ವಾತ್ರ ಆಡಗ ಲಿಲ್ಲ. ಅವನು ಬಂದು ಮಹಾಯಜ್ಞವನ್ನ ಹಿನ್ನಿದನು. ಯಜ್ಞದಲ್ಲಿ ಅವನು ಇಷ್ಟ ದೇವತೀಯಂದ ಎರಡು ವರಗಳನ್ನ ಪಡೆದನು. ಆಪ್ರತಿಮವೀರನಾದ ಅಜ್ಞನನ್ನ ತನ್ನ ವನನಾಥಿಗಿ ಮಾಡಿಕೊಳ್ಳುವದೂ ದ್ವೋಜಾಜಾಚಾರ್ಯರ ಸೇಡು ತೀರಿಸಿಕೊಳ್ಳುವದೂ ಅವನ ಎರಡು ಉದ್ದೇಶಗಳಾಗಿದ್ದವು. ಅವನು ತನಗೆ ಅಜ್ಞನನಿಗೆ ಸಲ್ಲಿವಂಧ ಬಂದು ಮಗಳನ್ನೂ ದ್ವೋಜಾಜಾಚಾರ್ಯರನ್ನ ಕೊಲ್ಲಲುಸಮರ್ಥನಾದ ಒಬ್ಬ ಮಗನನ್ನೂ ಕೊಡೆಂದು ತನ್ನ ಇಷ್ಟದೇವತೀಯನ್ನ ಬೇಡಿಕೊಂಡನು. ಆದರಂತೆ ಕೆಲವು ದಿನ ಗಳಲ್ಲಿಯೇ ಅವನಿಗೆ ಇಬ್ಬರು ಮಕ್ಕಳಾದರು. ಮಗಳಿಗೆ ಕೃಷ್ಣಾಯೆಂದೂ ಮಗನಿಗೆ ಧೃಷ್ಟಿದ್ವಾಮ್ಮನೆಂದೂ ಹೆಸರಿಟ್ಟರು. ಈ ರೀತಿ ದೃಪದನು ತನ್ನ ಇಷ್ಟಸಾಧನೆಯಾಯಿ ತೆಂದು ಅನಂದದಿಂದ ಇರುತ್ತಿದ್ದನು.

ಇತ್ತೆ ದ್ವೋಜಾಜಾಚಾರ್ಯರು ಯಜ್ಞಸಂಭಾತನಾದ ತನ್ನ ಪೈರಿಯು ದೃಪದರಾಜನ ಮನೆಯಲ್ಲಿ ಬೆಳೆಯುತ್ತಿರುವುದನ್ನ ಕೇಳಿದರೂ ಮನಸ್ಸಿನಲ್ಲಿ ಮತ್ತು ರವನ್ನ ತಾಳಲಿಲ್ಲ. ದ್ವೇಪಾಸಾಹಿಗಳನ್ನ ಹೊಂದಲಿಲ್ಲ. ನಡುವೆ ದೃಪದನ ಆವೇಚಕಾಕ್ರಾಗಿ ಸಂಭವಿಸಿದ ಕಾರ್ಯವನ್ನ ಅವರು ಮರೆತುಬಿಟ್ಟರು. ದೃಪದನಿಗೂ ತನಗೂ ಇರುವ ಬಾಲ್ಯಸೈಹವನ್ನ ಸ್ವಾರಿಸಿ ಧೃಷ್ಟಿದ್ವಾಮ್ಮನೆನ್ನ ಕರೆಯಿಸಿಕೊಂಡು ಅವನಿಗೆ ಸಕಲ ಶಸ್ತ್ರಾಸ್ತಿ ವಿದ್ಯೆಗಳನ್ನ ಕಲಿಸಿದರು. ಧೃಷ್ಟಿದ್ವಾಮ್ಮನು ತನ್ನ ಪೈರಿಯೆಂಬದೂ ಅವನು ತನ್ನನ್ನ ಕೊಲ್ಲಲುವದಕ್ಕಾಗಿಯೇ ಹುಟ್ಟಿರುವನೆಂಬದೂ ಬಂದು ದಿನವೂ ಕೂಡ ಅಚಾರ್ಯರ ಮನಸ್ಸಿನಲ್ಲಿ ಬರಲಿಲ್ಲ. ಮಿಕ್ಕ ಶಿಷ್ಯರಂತೇಯೇ ಆವಿಚಲವಾದ ಅಂತಿಕರಣದಿಂದ ಅವನಿಗೂ ವಿದ್ಯಾಭ್ಯಾಸ ಮಾಡಿಸಿದರು.

ಇದೀಗ ವಿವೇಕಿಗಳ ಮನಸ್ಸಿನ ಸ್ಥಿತಿ. ಅವಿವೇಕಿಗಳನ್ನ ಹಾದಿಗೆ ತರುವ ದಕ್ಷಾಗಿ ಅವರು ಕೆಲವೊಂದು ಕೃತ್ಯವನ್ನ ಮಾಡಲೇಬೇಕಾಗುವದರಿಂದ ವಾತಾಡಿದರೂ ಅದನ್ನ ಅವರು ಕೊನೆಯವರೆಗೆ ವಾಸಸ್ಸಿನಲ್ಲಿಟ್ಟುಕೊಳ್ಳಿರು. ‘ಇವನು ತನಗೆ ಪೈರಿ, ಇವನು ಹಿತಚಿಂತಕನು’ ಎಂಬ ಭೇದಬ್ಯಾದಿಯು ಅವರಲ್ಲಿ ಉದಯಿಸದು.

ಸಾಂ|| ಪೈರಿಗಳರುವರ ಜಯಿಸಿದ ಮಹಿಮರಿಗೆ ।

ಪೈರಿಗಳಿರುವರೆ ಜಗದೆ ॥

ನೈರವನೆ ಸಾಧಿಸಲು ಜನಸಿದಗೆ ದ್ವೋಜನು ।

ತೋರಿದನೆ ಪೈರಮತ್ತರವ ॥ ೧ ॥

೧೯. ಮೀನು ಮಾರುವ ಬೆಸ್ತ್ರರವಳು.

ಈ ದೇರಿದ್ದಿಯಾದ ಅಂಬಿಗಿತ್ತಿಯೊಬ್ಬಳು ನೇರೆಯಾರಿಗೆ ಸಂತೆಗೆ ಹೋಗಿದ್ದಳು. ಹೋಗುವಾಗ ಬುಟ್ಟಿತುಂಬ ವೀರನವನ್ನು ಒಯ್ದು ಆದನ್ನು ಸಂತೆಯಲ್ಲಿ ಮಾರಿಕೊಂಡು ಬಂದ ಹಣಕಾಸುಗಳಿಂದ ತುಸು ಆಕ್ಷ್ಯ, ತುಸು ಚೀಳೆ, ಮತ್ತೆ ಕೆಲಕೆಲವು ಕಾಳುಕಡಿಗಳು ಮುಂತಾದ ಮುಂದಿನವಾರದ ಚೀವನ ಸಾಮಗ್ರಿಗಳನ್ನೆಲ್ಲ ಕೊಂಡುಕೊಂಡು ಬುಟ್ಟಿಯ ಶ್ಲಿಟ್ಟೆ ತಮ್ಮುಣಿರಿಗೆ ಮರಳಿ ಹೋರಟಳು. ನಡುದಾರಿಯಲ್ಲಿಯೇ ಕತ್ತಲೆಯಾದುದರಿಂದ ಒಬ್ಬಳೇ ಮುಂದೆ ಸಾಗಲಾರದೆ ದಾರಿಯ ಅಂಚಿನಲ್ಲಿರುವ ಬಂದು ಉಪವನವನ್ನು ಸೇರಿದಳು. ತೋರ್ಬದ ಕಾವಲುಗಾರರು ಅವಳ ಆಡಚಣೆಯನ್ನು ಕೇಳಿಕೊಂಡು ತಮ್ಮ ಗುಡಿ ಸಲದಲ್ಲಿ ಮಲಗಿಕೊಂಡು ಬೆಳಗುಮುಂಜಾನೆ ಎದ್ದು ಮುಂದೆ ಸಾಗಬಹುದೆಂದು ಹೇಳಿದರು. ಬೆಸ್ತ್ರರವಳು, ಅಡ್ಡಾ, ಉಪಕಾರವಾಯಿತು. ಎಂದು ತನ್ನ ವೀರನದ ಬುಟ್ಟಿ ಅರವೆಗಳನ್ನು ಹೊರಗೊಂದು ಗಿಡದ ಟೊಂಗೆಗೆ ತೂಗಿಬೆಟ್ಟು ಒಳಗೆ ಹೋದಳು. ತೋರ್ಬದವನ ಯಜಮಾನತಿಯು ಅವಳಿಗೆ ಆ ರಾತ್ರಿ ಉಂಟಾಗಿದೆ ಮನೆಯೋಳಗಿನದೊಂದು ಕಂಬಳಿಯಾನ್ನು ಕೊಟ್ಟು ಮಲಗಿಸಿದಳು.

ತೋರ್ಬದ ಕಾವಲುಗಾರನ ಮನೆಯು ಹಿಂಗಡೆಯಲ್ಲಿ ಬಂದು ನಾಗಸಂಪಿಗೆಯ ಗಿಡವೂ ಎಡಗಡೆಗೆ ಎರಡು ಕೆಂಡಸಂಪಿಗೆಯು ಗಿಡಗಳೂ ಇದ್ದವು. ಬಳಿಯಲ್ಲಿಯೇ ಬಂದು ರಾತ್ರಿಮಲ್ಲಿಗೆಯ ಗಿಡವೂ ಇತ್ತು. ವಸಂತಮಾಸವಾಗಿದ್ದದರಿಂದ ಆ ಗಿಡಗಳ ತುಂಬಾ ಹೂವಾಗಿ ತೋರ್ಬದವನ್ನೆಲ್ಲ ಸುವಾಸನೆಯಿಂದ ಗಮಗೀಸಿ ತುಂಬಿಬಿಟ್ಟಿದ್ದವು. ತೋರ್ಬದವನ ಗುಡಿಸಲಿಕ್ಕೆ ಗೋಡೆಯಿಲ್ಲ, ಬಾಗಿಲುಗಳಿಲ್ಲ. ಆದುದರಿಂದ ಒಳಗೆ ಮಲಗಿದವರಿಗೆ ಆ ಹೂವುಗಳ ಸುವಾಸನೆಯು ತುಂಬಾ ಅನಂದವನ್ನು ಕೊಡುತ್ತಿದ್ದಿತು. ಮನೆಯವರು ದಿನಾಲು ಅನಂದದಿಂದ ಆ ಗಿಡಗಳನ್ನು ಬಣ್ಣಿಸಿ ಆ ಸುವಾಸನೆಯಿಂದ ಅನಂದಿತರಾಗಿ ಮಲಗಿಕೊಳ್ಳುವರು. ಆದರೆ ಇಂದು ಆ ಗುಡಿಸಲಕ್ಕೆ ಬಂದಿರುವ ಬೆಸ್ತ್ರರವಳಿಗೆ ಆ ಹೂವುಗಳ ಸುವಾಸನೆಯು ಸಹನವಾಗಲಿಲ್ಲ. ಮಧ್ಯರಾತ್ರಿಯು ವೀರಿದರೂ ಅವಳಿಗೆ ನಿದ್ದೆಯೇ ಬರಲಿಲ್ಲ. ಆಗ ಅವಳು ಎದ್ದುಹೋಗಿ ತನ್ನ ಬುಟ್ಟಿಯೋಳಗಿನ ವೀರನದ ಅರಿವೆಯನ್ನು ತಂದು ಮುಖಕ್ಕೆ ಮುಚ್ಚಿಕೊಂಡು ಅದರ ವಾಸನೆಯಲ್ಲಿ ಹೂವುಗಳ ಸುಗಂಧವನ್ನು ಅಡಗಿಸಿಕೊಂಡು ಸುವಿವಾಗಿ ನಿದ್ದುಹೋದಳು!

ಮೆಚ್ಚಿದವರಿಗೆ ಮನುಷ್ಯ ಸುಖವೆಂಬದು ಸುಳ್ಳಲ್ಲ. ಮತ್ತು ದುರ್ಗಾಣಿಗಳಾದ ವರಿಗೆ ತಮ್ಮಂತೆ ದುರ್ಗಾಣಿಗಳ ಸಹವಾಸವೇ ಸೇರುವದಲ್ಲದೆ ಸುರ್ಗಾಣಿಗಳ ಸತ್ಯಹಾವಾಸವು ಎಷ್ಟುಮಾತ್ರವೂ ಬಗ್ಗೆದು.

ಸಾಂ॥ ಸುಗುಣ ದುರ್ಗಾಣಿಗಳು ಸಂಸರ್ಗ ಮಾಲದೊ।

ಳಿಗೆದು ನೆಲಿಗೊಂಡು ಬೆಳಿಯುವವು ॥

ಮಗಮಗಿಪ ಕುಸುಮಗಂಧವು ಬೆಸ್ತ್ರರವಳಿಗೆ ।

ಸೋಗಸುಪ್ತದ ವೀರವನ್ನು ಜಿಜು ॥ ೧ ॥

೨೦. ಜಾತಿಭೇದದ ಶೋಡಕು.



ಮೈ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರಿಗೆ ಭಗವಂತನು ಸರ್ವ ಪ್ರಾಣಿಗಳಲ್ಲಿಯೂ ವಾಸವಾಗಿರುವನೆಂದೂ ಬ್ರಹ್ಮಣರೂ ಶೂದ್ರರೂ ಅತಿ ಶೂದ್ರರೂ ಎಲ್ಲರೂ ಆತನ ಅಂಶಗಳೇ ಆಗಿರುವದರಿಂದ ಒಬ್ಬರು ಇನ್ನೊಬ್ಬರನ್ನು ಹೇಳುವಾಗೇಣಿ ಸುವದು ಅನ್ಯಾಯವೆಂದೂ ಉಪದೇಶಿಸಿದರು.

ಆಗ ಶಿಷ್ಯನೊಬ್ಬನು:— ‘ಸ್ವಾಮಿ, ಭಗವಂತನು ಸರ್ವರಲ್ಲಿಯೂ ವಾಸವಾಗಿರುವನೆಂದ ಮೇಲೆ ನಾವು ಎಲ್ಲ ಜಾತಿಕುಲಗಳ ಜನರಿಂದ ಆಹಾರವನ್ನು ಸ್ವೀಕರಿಸಲು ಪ್ರತಿಬಂಧವೇನು? ’ ಎಂದು ಪ್ರಶ್ನೆಮಾಡಿದನು.

ಸ್ವಾಮಿ:—ನೀನು ಬ್ರಹ್ಮಣನೇನು? ಶಿಷ್ಯ:—ಹೌದು.

ಸ್ವಾಮಿ:— ಆದುದರಿಂದಲೇ ನೀನು ಹೀಗೆ ಪ್ರಶ್ನೆಮಾಡಿದೆ. ಇರಲಿ. ಒಂದು ದೀಪದ ಕೆಡ್ಡಿಯನ್ನು ಕೇರೆದು ಅದರ ಮೇಲೆ ಒಂದು ಹೊರೆ ಕಟ್ಟಿಗೆಯನ್ನು ಇಟ್ಟರೆ ಏನಾಗುವದು?

ಶಿಷ್ಯ:—ಮೇಲಿನ ಕಟ್ಟಿಗೆಯ ಭಾರದಿಂದ ಉರಿಯು ಆರಿಹೋಗುವದು.

ಸ್ವಾಮಿ:—ಅಡವಿಗೆ ಬೆಂಕಿ ಹತ್ತಿರುವದನ್ನು ನೀನು ಎಂದಾದರೂ ಸೀರ್ಹಿರುವಿರು? ಆಗ ಏನೇನು ಸುಧುತ್ತಿರುವವು?

ಶಿಷ್ಯ:—ಹೌದು. ದೊಡ್ಡ ದೊಡ್ಡ ಹಸಿ ಮರಗಳೂ ಉರಿದು ಹೋಗುತ್ತಿವೆ.

ಸ್ವಾಮಿ:—ತಮ್ಮಾ, ಇದೇ ಮಾತ್ರ ಮನುಷ್ಯನ ಧಾರ್ಮಿಕ ಆಚಾರಗಳಿಗೂ ಸರಿಹೋಂದುವದು. ಮನುಷ್ಯನ ಆತ್ಮಬಲವು ಸಂಪೂರ್ಣವಾಗಿ ವಿಕಾಸವಾಗುವದಕ್ಕಾಗಿ ಮೊದಲೇ ತನ್ನ ತನ್ನ ಕುಲಗೂತ್ರಗಳಿಗೆ ಉಕ್ತವಾಗಿರುವ ಆಚಾರಗಳನ್ನು ತೋರೆದು ನಡೆಯತೋಡಗಿದರೆ ಕೆಡ್ಡಿಯನ್ನು ಕೋರೆದ ಬೆಂಕಿಯ ಮೇಲೆ ಕಟ್ಟಿಗೆಯ ಹೊರೆಯನ್ನು ಎಸೆದಂತಾಗಿ ಆತ್ಮಬಲವು ಕುಂದಿಹೋಗಬಹುದು. ಆದರೆ ಆ ಆತ್ಮಬಲವು ವಿಕಾಸವಾಗಿ ಆತ್ಮಸಾಕ್ಷಾತ್ಕಾರವಾದ ಬಳಿಕ ಆವಸ್ತಿಗೆ ಯಾವ ನಿಶ್ಚಯೇನಿತಿಕ ಆಚಾರಗಳೂ ಬೇಕಾಗುವದಿಲ್ಲ. ಚಾನ್ಯ ಪರಿಪಕ್ವವಾದ ಬಳಿಕ ಆಚಾರವಿಚಾರಗಳೂ ಜಾತಿಭೇದಗಳೂ ತಾವಾಗಿಯೇ ತೆಲೆಗಿಹೋಗುವವು. ಅಜ್ಞಾನಿಗಳು ಅವನ್ನು ಉಲ್ಲಂಘಿಸಿ ನಡೆಯುವದು ಸರಿಯೇನಿಸಿದ್ದು.

ಸಾಂ॥ ಪರಿಪಕ್ವವಾದ ಸುಜ್ಞಾನಿಗೆ ಜಗದೋಳ ।

ಗಿರಾರದಾಚಾರವೆಂದು ॥

ತುರುಕುವರೆ ಕಡುಬ ನೀರಿಳಿಯದ ಗಂಟೆಂಳು ।

ಹರಿದೋಗೆದಾಚಾರವಿಧಿಯು ॥ ೧ ॥

೨೧. ಇಬ್ಬರು ಅಣ್ಣತಮ್ಮಂದಿರು.



೨೧

ಒಂದು ದಿನ ಸಂಜಿಯ ಮುಂದೆ ಇಬ್ಬರು ಅಣ್ಣತಮ್ಮಂದಿರು ತಿರುಗಾಡಲಿಕ್ಕೆ ಹೋರಿಟರು. ಮನೆಲ್ಲಿಂದ ಹೋರಿಟು ತುಸು ದೂರ ಹೊಗುವವ್ಯಾಪ್ತಿ ಒಂದುಕಡೆಯಲ್ಲಿ ರಾಮದೇವರ ಗುಡಿಯೊಳಗೆ ಭಾಗವತ ಪುರಾಣವು ನಡೆದಿತ್ತು. ಅದನ್ನು ಸೋಡಿ ಅಣ್ಣನು—“ತಮ್ಮಾ; ಇಲ್ಲಿ ಭಾಗವತಪುರಾಣವು ನಡೆದಿದೆ. ತುಸು ಹೋತ್ತು ಕುಳಿತು ಕೇಳಿಹೊಗೋಣ. ಭಗವಂತನ ಗುಣಕೀರ್ತನದ ಶ್ರವಣದಿಂದ ಮನುಷ್ಯರು ಪುನಿರ್ತರಾಗುವರಂತೆ” ಎಂದನು.

ಈ ವರ್ಣತು ನಡೆದಿರಲು ಜಾಹಿರಾತುಗಳನ್ನು ಹಂಚುವ ಹುಡುಗನೊಬ್ಬನು ಅವರ ಒಳಗೆ ಒಂದು ಒಂದು ಕಾಗದವನ್ನು ಕೊಟ್ಟು ಮುಂದೆ ನಡೆದನು. ಅದರೊಳಗೆ ಉರೈಳಳಿಗಿನ ನಾಟಕಗೃಹದೊಳಗೆ ಹೊಸದಾಗಿ ಒಂದಿರುವ ‘ಸಿನೇಮಾ’ ಕಂಪನಿಯ ನೂತನ ಚಿತ್ರಗಳ ಸರಸವಾದ ವರ್ಣನೆಯಿದ್ದಿಲ್ಲ.

ತಮ್ಮನು ಆ ಜಾಹಿರಾತನ್ನು ಬುದಿ—“ಅಣ್ಣಾ, ಭಾಗವತ ಪುರಾಣಶ್ರವಣದಿಂದ ಆಗಬೇಕಾದುದೇನು? ಇಲ್ಲಿ ಸೋಡು. ಈ ಉರಿಗೆ ಇಂದೇ ಒಂದಿರುವ ಸಿನೇಮಾ ಕಂಪನಿಯವರು ಬಹು ಸುಂದರವಾದ ಚಿತ್ರಗಳನ್ನು ತೋರಿಸುವರಂತೆ. ಅಲ್ಲಿ ಹೊಗಿ ತಾನೆರಡುತಾಸು ಕುಳಿತು ಆನಂದಪಟ್ಟು ಮನೆಗೆ ಹೊಗೋಣ ” ಎಂದನು.

ಅಣ್ಣನು ಈ ಮಾತಿಗೆ ಸಮ್ಮತಿಸಲಿಲ್ಲ. ಕ್ಷೇತ್ರಹೋತ್ತು ಅಣ್ಣತಮ್ಮಂದಿರೊಳಗೆ ಪಶದವಿವಾದವಾಗಿ ಒಬ್ಬನ ಹೇಳಿಕೆಯನ್ನು ಇನ್ನೊಬ್ಬನು ಸಮ್ಮತಿಸದೆ ಅಣ್ಣನು ಭಾಗವತಪುರಾಣ ಕೇಳಲಿಕ್ಕೂ ತಮ್ಮನು ಸಿನೇಮಾ ಧಿಯೇಟರಕ್ಕೂ ನಡೆದರು.

ತಮ್ಮನು ಸಿನೇಮಾ ಧಿಯೇಟರಕ್ಕೆ ಹೊಗಿ ನಾಲ್ಕುಷಣೆ ಕೊಟ್ಟು ಟಿಕೆಟು ತಕ್ಕೊಂಡು ಬಳಗೆ ಹೊಗಿ ಕುಳಿತನು. ತುಸು ಹೊತ್ತಿನಲ್ಲಿಯೇ ಆಟಕ್ಕೆ ಆರಂಭವಾಯಿತು. ಒಂದೆರಡು ಸೋರ್ಟಗಳನ್ನು ಸೋಡಿದ ಒಳಕ ತಮ್ಮನ ಮನಸ್ಸು ಇತ್ತು ಭಾಗವತ ಪುರಾಣದ ಕಡೆಗೆ ಹೋರಿಳತು. ಭಗವಂತನ ಕಥಾಶ್ರವಣದಿಂದ ಮನುಷ್ಯನು ಪುನಿರ್ಜನಾಗುವನೆಂಬ ಮಾತು ಮನಸ್ಸಿಗೆ ಹೊಳೆಯಲು ಅವನಿಗೆ ತಾನು ಅಲ್ಲಿಗೆ ಹೊಗಿದೆ ಧಿಯೇಟರಕ್ಕೆ ಒಂದುದಕ್ಕಾಗಿ ಪಶ್ಚಾತ್ತಾಪವಾಯಿತು. ಅವನು ಅಲ್ಲಿಯೇ ಕುಳಿತುತ್ತನ್ನು ತಪ್ಪಿಗಾಗಿ ಪಶ್ಚಾತ್ತಾಪವಟ್ಟು “ಹೋ! ಭಗವಂತನೇ, ನನ್ನ ಆಪರಾಧವನ್ನು ಕ್ಷಮಿಸು! ಅನಾಯಾಸವಾಗಿ ಒದಗಿದ ಪುಣ್ಯಪ್ರಸಂಗವನ್ನು ಕಳೆದುಕೊಂಡು ಅಣ್ಣನು ಹೇಳಿದ ಮಾತನ್ನೂ ಕೇಳಿದೆ ವಿಲಾಸಕ್ಕೆ ಮನಸೋತು ಇಲ್ಲಿಗೆ ಒಂದುದು ನನ್ನ ಸವಾರ ದರಾಧಿವಾಯಿತು.” ಎಂದು ಮುಂತೋಗಿ ಪ್ರಾರ್ಥಿಸಿದನು.

ಅತ್ಯ ಅಣ್ಣನು ಗುಡಿಯೋಳಗೆ ಹೋಗಿ ಪುರಾಣ ಶ್ರವಣಕ್ಕೆ ಕುಳಿತನು. ತಮ್ಮನು ಕೊಟ್ಟ ಸಿನೇಮಾದ ಜಾಹಿರಾತು ಅವನ ಕೈಯೋಳಗೇ ಇದ್ದಿತು. ಅಚಾರ್ಯರು ಹೋಳು ತೀದ್ದು ಭಾಗವತಪುರಾಣವು ಅವನ ಒಂದು ಕೆವಿಯೋಳಗಿಂದ ಒಳಗೇರಿ ಮತ್ತೊಂದು ಶಿವಿಯಿಂದ ಹೋರಟುಹೋಗುವ ಕಾರ್ಯವು ನಡೆಯತೋಡಿತು. ಅವನ ಲಕ್ಷ್ಯವೆಲ್ಲ ಕೈಯೋಳಗಿನ ಸಿನೇಮಾದ ಜಾಹಿರಾತಿನ ಕಡೆಗೇ ಇದ್ದಿತು. ತಮ್ಮನು ಧಿಯೇಟರಕ್ಕೆ ಹೋಗಿ ಎಲ್ಲಿ ಕುಳಿತಿದ್ದಾನು? ಆಟವು ಈಗ ಯಾವ ಮೆಟ್ಟಿಗೆ ಬಂದಿದ್ದೀತು? ಎಂಥ ಚಿತ್ರಗಳು ಹೋಗಿ ಹೋಗೆ ಚಲಿಸುತ್ತಿರಬಹುದು? ಇವೇ ಮುಂತಾದ ವಿಚಾರಗಳಲ್ಲಿ ತನ್ನ ಯನಾಗಿ ತಾನು ‘ಸಿನೇಮಾ’ ನೋಡಲಿಕ್ಕೆ ಹೋಗದೆ ಇಲ್ಲಿ ಪುರಾಣ ಕೇಳಲಿಕ್ಕೆ ಬಂದುದು ತಪ್ಪಾಯಿತೆಂದು ನೋಂದುಕೊಂಡನು.

ರಾತ್ರಿ ರಿಂಜಿಗೆ ಇಬ್ಬರೂ ಮನೆಗೆ ಬಂದು ಉಂಟವಾಡಿ ಮಲಗಿಕೊಂಡರು. ಮುಂದೆ ಕೆಲವು ದಿನಗಳಲ್ಲಿಯೇ ಆವೃದ್ಧೋ ಒಂದು ಮಾತಾವಾಪ್ಯಾಧಿಯಿಂದ ಅವರಿಬ್ಬರೂ ಒಂದೇ ದಿವಸ ಮರಣಹೊಂದಿದರು. ಭಾಗವತಪುರಾಣವನ್ನು ಕೇಳಲಿಕ್ಕೆ ಹೋದ ಅಣ್ಣನನ್ನು ಯಮದೂತರು ಬಂದು ಸೇಳಿದೊಯ್ದಾರು. ಸಿನೇಮಾ ನೋಡಲಿಕ್ಕೆ ಹೋದ ತಮ್ಮನನ್ನು ವಿಷ್ಣುದೂತರು ವ್ಯೇಕುಂರಕ್ಕೆ ಕರೆದೊಯ್ದಾರು.

ಭಗವಂತನ ರಾಜ್ಯದಲ್ಲಿ ಬಾಹ್ಯಕೃತಿಗಳಿಗೆ ಮಹತ್ವವಿಲ್ಲ. ಅವನ ನ್ಯಾಯವಿಚಾರಣೆಗೆ ಸಾಕ್ಷಿ ಪಟ್ಟಿಗಳ ಅವಶ್ಯಕತೆಯಿಲ್ಲ. ವಕೀಲರೂ ಬ್ರಾಹ್ಮಣರೂ ಬೀರುಗುವದಿಲ್ಲ. ಆತನ ನಿಷ್ಪತ್ತಪಾತ ನ್ಯಾಯನಿಷಾಯದಲ್ಲಿ ಮನಸ್ಸಿನ ವಿಚಾರಗಳಿಗೇ ಮಹತ್ವವಿದೆ. ಕೇವಲ ಪುರಾಣಶ್ರವಣಕ್ಕೆ ಹೋಗಿ ಕುಳಿತ ಮಾತ್ರದಿಂದ ಅವರಿಗೆ ಪುಣ್ಯವು ಲಭಿಸಲಾರದು. ಅದಕ್ಕೆ ತಕ್ಕೆ ಅಂತರಂಗಶುದ್ಧಿಯು ಬೀರು.

ಸಾಂ॥ ಹದಿನಾಲ್ಕು ಲೋಕಗಳನಾಳುವಾ ಸರ್ವಜ್ಞಾ ।

ಸದಯ ಶ್ರೀಹರಿಗಗೋಜರವೆ ॥

ಇದು ಧರ್ಮವಿದಧರ್ಮವೆಂಬುದು ಮೂಡನೆ ।

ಸದವುಲ ಜಿತ್ತುವನೆ ಪಡೆಯ್ದು ॥ ೧ ॥

೨೭. ಶ್ರೀರಾಮಚಂದ್ರನ ವೈರಾಗ್ಯ.



ವ ಶಿವ್ ಮಹಿಂಗಳ ಬಳಿಯಲ್ಲಿ ತತ್ತ್ವೋಪದೇಶಹೊಂದಿದ ಶ್ರೀರಾಮ ಚಂದ್ರನು ಅಸಾರವಾದ ಸಂಸಾರದಲ್ಲಿ ತೊಳಳಾಡಲು ಸಮ್ಮತಿಸದೆ ಸರ್ವ ಸಂಗ ಪರಿತ್ಯಾಗವಾಡಬೀಕೆಂದು ನಿಶ್ಚಯಿಸಿದನು.

ದಶರಥ ಮಹಾರಾಜನಿಗೂ ಮಂತ್ರ ಪರಿಜನರಿಗೂ ರಾಮಚಂದ್ರನ ಈ ವಿಚಾರವು ತಿಳಿಯಲು ಅವರೆಲ್ಲರೂ ಬಹು ಚೆಂತಾಕ್ರೂಂತರಾದರು. ಅವರು ರಾಮಚಂದ್ರನ ಮನಸ್ಸನ್ನ ತಿರುಗಿಸಲು ಹಲವು ವಿಧದಿಂದ ಯತ್ತಿಸಿದರು. ಆದರೂ ಸ್ಥಿರಚಿತ್ತನಾದ ರಾಮಚಂದ್ರನ ಮನಸ್ಸಿನೊಳಗಿನ ವೈರಾಗ್ಯ ಭಾವನೆಯು ಕಡಿಮೆಯಾಗಲಿಲ್ಲ. ಕೊನೆಗೆ ದಶರಥ ಮಹಾರಾಜನು ವತಿಷ್ಟರನ್ನೇ ಕರಿಸಿ ರಾಮಚಂದ್ರನ ಮನಸ್ಸನ್ನ ತಿರುಗಿಸಿ ಸರಿಯಾದ ವಾಗ್ರಕ್ಕೆ ಹಳ್ಳಬೀಕೆಂದು ಕೇಳಿಕೊಂಡನು.

ವತಿಷ್ಟರು ತಮ್ಮ ಶಿವ್ಯನನ್ನ ಕರೆದು ಕೂಡಿಸಿಕೊಂಡು ವೇದಲು ಆತನ ವಿಚಾರಗಳನ್ನೆಲ್ಲ ಸರ್ವಾಧಾನದಿಂದ ಕೇಳಿಕೊಂಡರು. ಬಳಿಕ “ರಾಮಚಂದ್ರಾ, ನಿನ್ನ ವಿಚಾರವೆಲ್ಲ ತಿಳಿದ ಹಾಗಾಯಿತು. ಭಗವತ್ ಸಾಕ್ಷಾತ್ಯಾರಕ್ಕೆ, ಪ್ರಪಂಚವು ಪ್ರತಿಬಂಧಕವಾಗಿದೆಯೆಂದೂ ಪ್ರಾಪಂಚಿಕ ಕವಣ್ಣತಾಪತ್ರಯಗಳು ಸಹನಾತೀತವೆಂದೂ ನಿನ್ನ ವಿಚಾರವಿದ್ದು ತಿಳಿಯಿತು. ಆದರೆ ನನ್ನ ದೊಂದು ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಹೇಳಿ ಬಳಿಕ ನೀನು ಸರ್ವಸಂಗಪರಿತ್ಯಾಗವನ್ನಾದರೂ ವಾಡು; ಸನ್ಯಾಸಿಯಾಗುವದಾದರೂ ಆಗು. ನಿನಗೆ ಯಾವದು ಸರಿಯೆನಿಸುವದೋ ಅದನ್ನೇ ಆನಂದದಿಂದ ವಾಡಬಹುದು.” ಎಂದರು.

ವತಿಷ್ಟ:—ಭಗವಂತನು ಪ್ರಪಂಚದ ಹೊರಗೆ ಇರುವನೇರೇ ಪ್ರಪಂಚದಲ್ಲಿಯೇ ಇರುವನೇರೋ? ಆತನು ಪ್ರಪಂಚಕ್ಕೆ ಏರೋಧಿಯಾಗಿ, ಪ್ರಪಂಚದಿಂದ ಭಿನ್ನನಾಗಿದ್ದರೆ ಈ ವಿಶ್ವಸಂಸಾರವನ್ನೆಲ್ಲ ಯಾರು ಸೃಷ್ಟಿಸಿದರು? ಯಾಕೆ ಸೃಷ್ಟಿಸಿದರು?

ರಾಮಚಂದ್ರನು ಗುರುಗಳ ಪ್ರಶ್ನೆಯನ್ನ ಕುರಿತು ವಿಚಾರವಾಡತೊಡಗಿದನು. ಭಗವಂತನು ಪ್ರಪಂಚದಿಂದ ಭಿನ್ನನಾಗಿ ಪ್ರಪಂಚಕ್ಕೆ ಏರೋಧಿಯಾಗಿದ್ದರೆ ಈ ಕೊರ್ಟ್ಯಾ ವಧಿ ಮನುಷ್ಯ ಪಶುಪಣಿ ಶ್ರೀಮಿಕೀರ್ಟಕ ವನಸ್ಪತಿಗಳೇ ವೇದಲಾದವುಗಳ ಸೃಷ್ಟಿ ಸ್ಥಿತಿ ಲಯಗಳು ದ್ವಾರಾದ್ವಾರಾ ಬಂದೊಂದು ವಿಧವಾಗಿ ನಡೆಯಲು ಕಾರಣವೇನಿದೆ? ಆತನು ಈ ಪ್ರಪಂಚದಲ್ಲಿರದೆ ಇದ್ದರೆ ಇನ್ನೆಲ್ಲಿ ಇರಬೇಕು? ಇವೇ ಮುಂತಾದ

ಹಲವು ವಿಚಾರಗಳಿಂದ ಅವನ ಮನಸ್ಸು ಯಥಾವ ನಿರ್ಣಯಕ್ಕೂ ಮುಟ್ಟಿದೆ ಚಂಚಲ ವಾಗತೀಡಿತು.

ವರ್ತಿಷ್ಠಿ:—ತವನ್ನ, ರಾಮಚಂದ್ರ, ನಾನು ನಿನಗೆ ಉಪದೇಶಿಸಿದ ತತ್ವಜ್ಞಾನದ ರಹಸ್ಯವನನ್ನು ಪಾರಮಾರ್ಥ ಬೋಧಿಯನನ್ನು ನೀನು ಸರಿಯಾಗಿ ತೀಳುಕೊಂಡಿಲ್ಲ. ಪ್ರಪಂಚವು ತಾಪತ್ಯಕಾರಕವಾಗಿ ಮನುಷ್ಯನ ಆಧ್ಯಾತ್ಮಿಕ ಜ್ಞಾನಕ್ಕೆ ಪ್ರತಿಬಂಧಕ ವಾಗಿರುವದು ಒಂದು ರೀತಿಯಿಂದ ನಿಜವಾಗಿದ್ದರೂ ಮತ್ತೊಂದು ದೃಷ್ಟಿಯಿಂದ ಆ ಭಗವಂತನ ಪ್ರೇಮಸಂಪಾದನೆಗೂ ಆತನ ಸಾಕ್ಷಾತ್ಕಾರವಾಗಿ ಆತ್ಮಜ್ಞಾನವನ್ನು ಹೊಂದುವದಕ್ಕೂ ಆ ಪ್ರಪಂಚವೇ ಕಾರಣವಾಗುವದು. ಪ್ರಪಂಚಕನಾದ ಮನುಷ್ಯನು ಅದರೊಳಗಿನ ಕಷ್ಟ ತಾಪತ್ಯಗಳಿಂದ ಬೆಂದು ಬೆಂಡಾಗಿ ಭಗವಂತನ ಸಾನ್ಯಾಸಧ್ಯಾನನ್ನು ಹೊಂದಲು ತಕ್ಕ ಸ್ಥಿತಿಯನ್ನು ತಾನಾಗಿ ಪಡೆಯುವನು. ಪ್ರಪಂಚದಲ್ಲಿ ಕೇವಲ ಕಷ್ಟವೇ ಇರುವದಿಲ್ಲ. ಕಷ್ಟ ಸುಖಗಳು ಅದರಲ್ಲಿ ಸಮ್ಮಿಶ್ರವಾಗಿರುವವು. ಪ್ರಪಂಚದ ಸುಖಸೇವನೆಯಿಂದ ಮನುಷ್ಯನ ಮನಸ್ಸಿಗೆ ಭುಕ್ತಭೋಗಾವಸ್ಥೆಯು ಪ್ರಾಪ್ತವಾಗಿ ಅದರೊಳಗಿನ ಸುಖವು ಎಂಥಿದು ಅದು ಎಷ್ಟುಮಟ್ಟಿಗೆ ಸುಖಕರವಾಗಿದೆ ಎಂಬದರ ಜ್ಞಾನವಾಗುವದು. ಹೀಗೆ ವಿವೇಕಿಗಳಾದವರಿಗೆ ಪಾರಪಂಚಿಕ ಕಷ್ಟಗಳಿಂದ ನಿರಕ್ತಿಯೂ ಸುಖಾನುಭವಗಳಿಂದ ಭುಕ್ತಭೋಗಾವಸ್ಥೆಯೂ ಪ್ರಾಪ್ತವಾಗಿ ಅವರು ನಿಜವಾದ ವೈರಾಗ್ಯವನ್ನು ಪಡೆಯುವರು. ಈಗ ನಿನಗುಂಟಾಗಿರುವ ವೈರಾಗ್ಯವು ಕೇವಲ ಉಪದೇಶ ಮಾಡಿಕೊಂಡುದು. ಇಂತಹ ವೈರಾಗ್ಯಕ್ಕೆಂತಲೂ ಪಾರಪಂಚಿಕ ಅನುಭವ ಸ್ಥಳಿಂದ ಉಂಟಾದ ವೈರಾಗ್ಯವು ಉಚ್ಛರಿತರದ್ದೂ ಸ್ಥಿರವಾದುದ್ದಿ ಅಗುವದು. ಭಗವಂತನು ಈ ಪ್ರಪಂಚದಿಂದ ಭಿನ್ನನಾಗಿಲ್ಲ. ಈ ಪ್ರಪಂಚವೆಲ್ಲಾ ಆ ಪರಮಾತ್ಮನ ಲೀಲೆಯೇ ಸರಿ. ಸೃಷ್ಟಿಯೊಳಗಿನ ಸರ್ವವಸ್ತುಗಳಲ್ಲಿಯೂ ಆತನು ಇದ್ದೇ ಇರುವನು.

ಗುರುಗಳ ಉಪದೇಶದಿಂದ ರಾಮಚಂದ್ರನ ವೈರಾಗ್ಯ ವಾಗಿವು ಬದಲಾಯಿತು.


ಸಂಸಾರ ತಾಪತ್ಯಂಗಳಿಗಂಜುತ್ |

ಸಂಸಾರ ತಾಗಿಯಾಗುವಗೆ ||

ಸಂಸಾರ ಬಂಧನವು ಬಿಡಲಾರದದರೊಳಿ |

ಕಂಸಾರಿಯನು ಕಾಣಬಹದು || ೮ ||

೨೧. ಭಗವಂತನ ರೂಪಗುಣಗಳು.



ಳೀಯ ಮರದ ಹೆಡೆಗಳ ಸಂದಿನಲ್ಲಿ ಒಂದು ವಿಚಿತ್ರವಾದ ಕೀಟಕವು ಮನೆ ಮಾಡಿಕೊಂಡಿರುವದು. ಅದರ ಬಣ್ಣವು ಮೇಲಿಂದ ಮೇಲೆ ಬದಲಾಗುತ್ತಿರುವದು. ಕೆಲವು ದಿನ ಕೆಂಪು ಬಣ್ಣದಿಂದ ದ್ವಾರೆ ಮತ್ತೆ ಕೆಲವು ದಿನ ಹಳದಿಯಾಗುವದು. ಆ ಮೇಲೆ ಕೆಲವು ದಿನಗಳವರೆಗೆ ಹಸುರು ಬಣ್ಣದ್ವಾಗುವದು.

ಒಮ್ಮೆ ಒಬ್ಬ ಹಳ್ಳಿವಾಡದವನು ತಮ್ಮ ಶೋಷಿತ ಅಂಚಿನಲ್ಲಿರುವ ತಾಳೀಯ ಮರದ ಮೇಲೆ ಇರುವ ಆ ವಿಚಿತ್ರ ಕೀಟಕವು ಹಳದಿ ಬಣ್ಣದಲ್ಲಿರುವದನ್ನು ನೋಡಿ ತಮ್ಮ ಸೆರೆಮನೆಯವನ ಸಂಗಡ ಮಾತಾಡುವಾಗ ಆ ಕೀಟಕದ ವಿಷಯಕವಾಗಿ ಮಾತು ತೆಗೆದು ಅದು ಹಳದಿಯ ಬಣ್ಣದ್ವೆಂದು ಹೇಳಿದನು. ಅದನ್ನು ಕೇಳಿ ಸೆರೆಮನೆಯವನು “ಫೇ! ಅದರ ಬಣ್ಣವು ಎಂದೂ ಹಳದಿಯಾಗಲಾರದು. ನಾಲ್ಕು ದಿನಗಳ ಹಿಂದೆ ನಾನು ಕಣ್ಣಾರೆ ಕಂಡಿರುವೆನು. ಅದರ ಬಣ್ಣ ಅಜ್ಞ ಕೆಂಪು.” ಎಂದು ಇದಿರುವಾದಿಸಿದನು. ಮಾತಿಗೆ ಮಾತು ಚೆಳೆದು ದೊಡ್ಡ ಕೆಲಹವೇ ಹುಟ್ಟಿತು. ಇಬ್ಬರೂ ಕೂಗಾಡುತ್ತ ಆ ತಾಳೀಯ ಮರಕ್ಕೆ ಹೋಗಿ ನೋಡಬೇಕೆಂದು ಹೊರಟರು. ದಾರಿಯಲ್ಲಿ ಇಬ್ಬರಿಗೂ ಪರಿಚಯದವನಾದ ಒಬ್ಬ ಸದ್ಗುಹಣ್ಣನು ಕೂಡಿದನು. ಅವನನ್ನು ಕುರಿತು ಮೊದಲನೆಯವನು:— ಅಣ್ಣಾ, ನಿಮಗೆ ನಮ್ಮ ಶೋಷಿತ ತಾಳೀಯ ಮರದ ಮೇಲಿರುವ ವಿಚಿತ್ರವಾದ ಕೀಟಕದ ಮಾತು ಗೊತ್ತಿದೆಯಲ್ಲವೇ? ಅದು ಹಳದಿಯ ಬಣ್ಣದ್ವೆಂದರೆ ಈತನು ನನ್ನೊಡನೆ ಇದಿರುವಾದಿಸಿ ಅದು ಕೆಂಪು ಬಣ್ಣದ್ವೆಂದು ಹೇಳುತ್ತಿದ್ದಾನೆ. ನೀವೇ ಹೇಳಿರಿ. ಅದು ಹಳದಿಯ ಬಣ್ಣದಲ್ಲವೇ?

ಗೃಹಸ್ಥ:—ಹೌದು.

ಎರಡನೆಯವ:—ಫೇ! ಸುಳ್ಳ ಮಾತು. ಆ ದಿವಸ ನಾನು ನಿಮಗೆ ಪ್ರತ್ಯೇಕವಾಗಿ ಶೋರಿಸಿದ್ದೇನೆ. ಆ ಕೀಟಕವು ಅಜ್ಞ ಕೆಂಪು ಬಣ್ಣದಲ್ಲಿರುವದನ್ನು ನೀವು ನೋಡಿಲ್ಲವೇ?

ಗೃಹಸ್ಥ:—ಹೌದು.

ನಾದಿ ಪ್ರತಿವಾದಿಗಳಿಬ್ಬರಿಗೂ ಆಶ್ಚರ್ಯವಾಯಿತು. ಗೃಹಸ್ಥನು ಅವರ ಆಶ್ಚರ್ಯಚಕ್ಕಿತ ಮುಖಲಕ್ಷ್ಯಾವನನ್ನು ನೋಡಿ ನಕ್ಕೆ ಬಿಟ್ಟನು. ಮತ್ತು:—ನೀವು ನನ್ನ ಮಾತಿನಿಂದ ಆಶ್ಚರ್ಯಪಡುವ ಕಾರಣವಿಲ್ಲ. ನೀವಿಬಿಬಿರೂ ಹೇಳಿದ ಮಾತು ನಿಜವೇ ಸಾರಿ. ನೀವು ಹೇಳಿನ ಕೀಟಕವು ಕೆಲವು ದಿವಸ ಕೆಂಪು ಬಣ್ಣದ್ವಾರೆ ಬಳಿಕ ಹಳಡಿ

బ్రాదాగువదు. ఇన్ని కెలవు దివసగళ తరువాయ నోఎడిదరే అదు హసురు బ్రాదాగువదు. ఆదుదరిందలే నాను నిఱిబ్బరూ హేళువ వశతు నిజవేందు ఒప్పబీళాతితు. ” ఎందు సవాధానపడిసిదను.

సళ్ళిదానంద స్వరూపనాద భగవంతన విషయదల్లియూ జనరోళగే ఇదే తరద వాదవివాదగాళు పునః పునః ఉంటాగుత్తివే. ఆతన ఒందు స్వరూపవన్న నోఎడిదవను ఇన్నొందు స్వరూపవన్న నంబిదవన సంగడ విరుద్ధ వాదిసి ఏరోధ బేళిసువదు ఎష్టువశత్తువూ సరియల్ల. తాళేయ మరద మేలిన విచిత్ర శీటికపు తన్న బ్రావన్న ఆగాగ బదలువశదుత్తిరువంతే భగవంతను ఒకురూపి యాగిరువను. ఆవను ఇంధుదే రూపదల్లి ఇంధుదే స్థాంధల్లి ఇరువనేందు సేళు వదు సాధ్యవాద వశతల్ల. ఆదుదరింద భగవంతన రూపగుణగళ విషయవాగి ఒబ్బను ఇన్నొఒట్టన సంగడ వాదిసువదరల్లి ఏనూ తథ్యవిల్ల. ఆతను సవితో ముఖను. సవిత్తక్తను. ఆతను సాకారనూ ఆహుదు. నిరాకారనూ ఆహుదు. నిరిగే యావ ఆకారవూ ఇల్లదిద్దరూ అదు తుంబిద పొత్తెయ ఆకారవ్యాఘ్రద్వాగు వదరింద ఆదర ఆకారద విషయవాగి భూతియుంటాగలు కారణవాగువంతే యే భగవంతన విషయదల్లియూ ఆగువదు. ఎల్ల కడెయల్లియూ తుంబిరువ నిరు ఒఫ్ఫద రూపక్కె ఒందరే ఆగ ఆదక్కె వితిష్టవాద ఆకారవ్యంటాగువదు. అదరంతే సవివ్యాపియూ నిరాకారనూ ఆద భగవంతను తన్న శక్తిస్థూతియింద నమ్మ ఇంద్రియగోళచరనాగుత్తిరువను. ఒఫ్ఫవు (నిర్గట్లఁ) నిరినిందలే ఉంటాగి నిరినల్లిద్దు కొండు పునః నిరినల్లియే లీనవాగి హోగువ హాగే భగవంతను సాకారనాగి నిరాకారదల్లియే ఇద్ద పునః నిరాకారదల్లియే లీననాగబల్లను. ఆదరింద ఆవను సాకారనూ ఆహుదు నిరాకారనూ ఆహుదు. ఆవన భక్తురు నంబువ ఎల్ల రూపగుణగాలూ ఆతనల్లి ఇద్దే ఇరువపు.

సాం॥ బహురూప బహుగుణయుతనాగి గుణరూప |

రహితనేందేనిపస్యై ధరియు ||

అహితవన్నే జీసి వాదిసదిరు గుణరూప |

తహితన భక్తవగ్గదోళు || १ ||

೭೧. ಅನುಕರಣ.



೨೬

ಒಂದು ಉರಳಿ ಒಬ್ಬ ಸಾವುಕಾರಣಿದ್ದನು. ಮೂರು ನೊಲ್ಳು ಉರುಗಳಲ್ಲಿ ಅವನ ಮಳಗೆಗಳಿದ್ದವು. ವ್ಯಾಪಾರದಲ್ಲಿಯೂ ಅವನಿಗೆ ಸಾಕಷ್ಟು ಕುಶಲ ತೆಯಿದ್ದಿತು. ಕೊಡಕೊಳ್ಳುವ ವ್ಯವಹಾರದಲ್ಲಿ ತಕ್ಕುಮಟ್ಟಿಗೆ ಒಳ್ಳೆಯವ ನೆಂದೇ ಪ್ರಚಾರಣಿದ್ದ ದರಿಂದ ಕೆಲವು ವರುಷಗಳಲ್ಲಿಯೇ ಸಾವುಕಾರನು ಉಕ್ಕಾವಧಿ ರೂಪಾಯಿಗಳನ್ನು ಗಳಿಸಿದನು.

ಮನುಷ್ಯನ ಪರಿಸ್ಥಿತಿಯು ಕೊನೆಯವರೆಗೂ ಒಂದೇ ಸವನೆ ಇರುತ್ತಿರುವದಿಲ್ಲ. ಸಾವುಕಾರನ ವ್ಯಾಪಾರ-ಸ್ಥಿತಿಯು ಬದಲಾಯಿತು. ಈ ವರುವ ಹತ್ತು ಸಾವಿರ ಮರು ವರುವ ಇಷ್ಟತ್ತು ಸಾವಿರ ಹೀಗೆ ಹಾನಿಯಾಗುತ್ತ ಕೊನೆಗೆ ೩೦-೫೦ ಸಾವಿರ ರೂಪಾಯಿಗಳ ಸಾಲವಾಯಿತು. ಜನರಲ್ಲಿ ಶ್ರೀಮಂತನೆನಿಸಿಕೊಂಡು ವಾನಮಯಾರ್ಥದೇಗಳನ್ನು ಹೊಂದುತ್ತಿದ್ದ ಸಾವುಕಾರನ ಶ್ರೀಮಂತಿಕೆಯು ಹೋಯಿತು ಇಷ್ಟೇ ಆಲ್; ತಾನೇ ಸಾಲಗಾರನಾಗಿ ಹಣಕೊಟ್ಟುವರಲ್ಲಿ ದಿನಕೊಳ್ಳಬಿಂದು ಬಂದು ಕೇಳತೊಡಿದರು. ಸಾವು ಕಾರನು ಬೀರೆ ಉಪಾಯ ತೋರಿದೆ ಹುಟ್ಟನ ಸೋಗು ಹಾಕಿ ಬಾಯಿಗೆ ಬಂದಂತೆ ಬಡಿ ಬಡಿಸತೊಡಗಲು ಸಾಲಕೊಟ್ಟುವರೆಲ್ಲರೂ ಗಂಟು ಕಳಕೊಂಡಿವೆಂದು ಜಿಂತಿಸಿದರು.

ಸಾವುಕಾರ ಹಿತಚಂತಕರು ಆವನಿಗೆ ಅನೇಕ ವಿಧಿ ಬೈಷಧೀಪಚಾರ ವಾಡಿಸಿದರು. ಆದರಿಂದ ಅವನ ಹುಟ್ಟು ಕಡಿಮೆಯಾಗಲಿಲ್ಲ.

ಸಾವುಕಾರನ ಹುಟ್ಟನ ಗುಟ್ಟನ್ನಿರತ ಅವನ ಸ್ವೇಹಿತನೊಬ್ಬನು ಬಂದುದಿನ ಅವನ ಬಳಿಗೆ ಬಂದು—“ಅಜ್ಞಾ, ನಿನ್ನ ಹುಟ್ಟನ ಲಕ್ಷ್ಯಾಂವೇನೋ ಒಳ್ಳೆಯಾಗಿ ತೋರುವದಿಲ್ಲ. ಇನ್ನಿ ಕೆಲವು ದಿವಸ ನೀನು ಹೀಗೆಯೇ ಹುಟ್ಟನಂತೆ ನಟಿಸಿದರೆ ಕೊನೆಗೆ ನಿಜವಾಗಿಯೂ ಹುಟ್ಟನಾಗಿ ಬಿಡುವಂತೆ ತೋರುವದು. ಈಗಾಗಲೇ ನಿನ್ನಲ್ಲಿ ಹುಟ್ಟರ ಹಲವು ಲಕ್ಷ್ಯಗಳು ಸೇರಿ ಹೋಗಿವೆ” ಎಂದನು.

ಸಾವುಕಾರನು ಅಂಜಿದನು. ಅಂದಿನಿಂದ ಅವನ ಹುಟ್ಟ ದಿನದಿನಕ್ಕೆ ಕಡಿಮೆಯಾ ಗುತ್ತ ನಡೆಯಿತು.

ಒಳ್ಳೆಯ ಆಥವಾ ಕೆಟ್ಟಗುಣಗಳ ಅನುಕರಣಾದಿಂದ ಮನುಷ್ಯನಲ್ಲಿ ಆ ಗುಣಗಳು ತಾವಾಗಿ ಸೇರಿ ಬಿಡುವವು.


ಸಾಂ॥ ಗುಣಗಳನುಕರಿಸ ಗುಣವಂತರಾಗುವರು।

ಗುಣಹೀನರನುಕರಣದಿಂದ ॥

ಗುಣಹೀನರನಿಸುವರದರಿಂದ ಶುಗುಣಗಳ ।

ನನುಕರಿಸಿ ನಡೆಯುವದು ನಿರುತ ॥ ೧ ॥

అః. పూజారియు భక్తిప్రాణే.



యపురద రాజవాడెయల్లి ఒందు తివాలుయనిరువదు. అరసనూ ఆతన పరివారదవరూ ఆ తివాలుయద వేళ్ళవన్న నడిసువరు. ఆ తివాలుయదల్లి ఒందు వితిష్టుతరద పరివార విద్దితు. దేవరిగే పూజియు కాలదల్లి అలంకార మాడిద హంచిన మాలీయస్తు మారసేయు దిన బేళిగే పూజారియు ఆరమసిగే ఒచ్చు ముట్టిసచేయుకు; ఆ మాలీయస్తు ఆరసను తన్న కొరళిగే హాశి కొండు రాజసభిగే హేఎగబేయు. ఒకు దినగోందలూ ఇదే పరివారవు నడేదుబందిద్దితు.

పూజారియు ముదుకసాగిద్దను. ఆతన కూడలీల్లి బెళ్లగాగిర్దను. అవసిగే ఒందు దిన మనస్సినల్లి విచిత్రవాంధేందు ఆలీయంటాయితు. ఇష్టు దినగోందలూ నాను దేవర ప్రసాద రూపద హంచిన మాలీయస్తు ఆరమసిగే ఒచ్చు కొడుత్తులిడ్డేని. అరసను ఆదన్న ధరిసికొళ్ళువను. ఆదరే ఆ హంచిన మాలీయస్తు నాను ఒందు దినవాదరూ ధరిసికొళ్లు కూడదేకే? అరమసి ల్యందలే ఆ మాలీయస్తు ఒరుతెరువదాదరూ దేవర ప్రసాదవన్న ఆజ్ఞక సాద నాను ధరిసికేందరే దోషనేను? ఎందు మంతోగి యోఽచిసి ఒందు దిన రాత్రి ఆ హంచిన మాలీయు తాను హాశికేండను. మారసేయు దిన బేళిగే నిక్షదంతే మాలీయస్తు ఆరమసిగే ఒచ్చు ముట్టిసి ఒందను.

ఆరసను దరబారక్కే హోరడువ హోత్తిగే రాజదాకసోబు తివాలయద పూజారియు మసిగే ఒందు—“ మహారాజర ఆప్సంశ్యాగిదే, ఈగలే హోరడబేయేందు ” ఆవసరదింద కరేదను. పూజారియు గాబరియాగి “ ఏనప్పు ఇదు? ఆకాలదల్లి మహారాజరు నన్నస్సేఇకి కరేదిరువరు? రాజరు దరబారక్కే హోగిల్లవే? ఎందను. *

రాజదాతను “ అదేల్లా ననగే గోత్తుల్లి; ఆరమసిగే ఒందరే ఎల్లవూ తానే తిళియువదు. ఇల్లి నింతు మాతు బేళిసి తడనాడిదరే నానూ నీవూ కూడియే తప్పగారరాగబేయాదితు. బేగనే హోరడిరి. ” ఎందను.

పూజారియు మనస్సినల్లి మహారాజరు నన్నస్తు యాకి కరేదిద్వారు? నాను ఏను తప్ప మాడిద్దేని. నాను నిస్సే దేవర మాలీయస్తు కూరళిగే హాశి కొండద్దన్న యారాదరూ మహారాజరిగే తిళిసిరటహుదే? టే! ఎందిగూ ఆగద మాతు. నాను మాలీయస్తు కూడళుళగే హాకికొండద్దన్న యారు

ನೋಡಿದ್ದಾರೆ? ಮಹಾರಾಜರಿಗೆ ಇದು ಗೊತ್ತಾಗುವ ಒಗೆ ಹೇಗೆ? ಇತ್ಯಾದಿ ವಿಚಾರ ಮಾಡುತ್ತಿರುವವ್ಯಾರಲ್ಲಿ ಅರಮನೆಗೆ ಮಂಟ್ಟಿದನು. ಅರಸನು ದರಬಾರಿನ ವಸ್ತುಲಂಕಾ ರಗಳನ್ನೇಲ್ಲ ಧರಿಸಿಕೊಂಡಿದ್ದನು. ಆವನ ಮುಂದಿರುವ ಬಂಗಾರದ ಬಟ್ಟಲದಲ್ಲ ಹಾವಿನ ಮಾಲೆಲ್ಲಿದ್ದಿತು. ಪೂಜಾರಿಯಾನ್ನು ಸೋಡಿದುಡಂಡನೆಯೇ ಸಿಟ್ಟಿನಿಂದ “ ಏನು ಹೋಯಿ ಸರೇ! ಮನುಷ್ಯನು ಮುದುಕನಾದ ಒಳಕ ಉವನ ಬಿಂದ್ರಿಯು ಮನುಳಿಸುವಂತೆ ತೋರುವದು. ರಾಜವಾಡೆಯ ನೀರುಮಗಳನ್ನು ಮುರಿದು ಮನಬಂದಂತೆ ಸಡೆದರೆ ಎಂಥ ಶಿಕ್ಷೆಗೆ ಗುರಿಯಾಗಬೇಕಾಗುವದೆಂಬದು ಸಿವಿಗೆ ಗೊತ್ತಿಲ್ಲವೇ? ಗೊತ್ತಿದ್ದರೂ ಮನುಷ್ಯನಿಂದ ಮರೆತು ಹೋದಂತೆ ತೋರುತ್ತಿದೆ.” ಎಂದನು.

ಪೂಜಾರಿ:— ಮಹಾರಾಜರವರಿಗೆ ದೇವರು ಕಲಾಳಿವಾಡಲ್? ರಾಜವಾಡೆಯ ಸ್ಯಾಮಗಳನ್ನು ಮೀರಿ ನಡೆದವರಿಗೆ ದೇಯಾಂತ ಶಿಕ್ಷೆಯೇ ಯೋಗ್ಯವಾದುದು. ನನ್ನ ತಿಳುವಳಿಕೆಯ ಪೇರಿಗೆ ನಾನು ಅಂತಹ ಆಪರಾಧವಸ್ತೇನೂ ಪಾಡಿಲ್ಲವೆಂದು ಸನ್ನಿಧಿ ಯಾಲ್ಲಿ ಆರಿಕೆ ಮಾಡಿಕೊಳ್ಳಿ ವೆನು.

ಮಹಾರಾಜನು ತಣ್ಣ ಸಂಗಡ ಮಾತಾಡತ್ತಿರುವಾಗ ಮುಂದಿರುವ ಹಾವಿನ ಮಾಲೆಯಾನ್ನೇ ದಿಟ್ಟಿಸಿ ಸೋಡತ್ತಿದ್ದುದನ್ನು ಸೋಡಿ ಪೂಜಾರಿಯ ಎದೆಯು ಬಹು ಪೇಗದಿಂದ ಪಾರತೊಡಗಿತು. ತನ್ನ ಆಪರಾಧವು ಹೇಗೆಯೇ ಒಬ್ಬಲ್ಲಗೆ ಬಂದಿರುವ ದೆಂಡಳ ತನಗೆ ಕರಿಣವಾದ ಶಿಕ್ಷೆಯು ತಪ್ಪಿದ್ದಲ್ಲವೆಂದೂ ಆತನು ತಿಳಿದನು.

ಪೂಜಾರಿಯ ಮಾತುಗಳನ್ನು ಕೇಳಿ ಆರಸನು ಸಂತಾಪಗೊಂಡು “ ಇಲ್ಲಿ ಸೋಡಿರಿ.” ಎಂದು ಹೂವಿನ ಮಾಲೆಯನ್ನು ತೋರಿಸಿ ಸೀವು ಈ ಹೂವಿನ ಮಾಲೆಯನ್ನು ಧರಿಸಿಕೊಂಡಿದ್ದಿಲ್ಲವೇ? ಎಂದು ತಪ್ಪು ಮುಚ್ಚಿ ಕೊಳ್ಳಲು ಯತ್ನಿಸಿ ಇಸ್ತೊಂದು ತಪ್ಪು ಮಾಡುತ್ತಿರುವೆನೆಂಬದನ್ನು ಇನರು ಮರೆತುಬಿಡುವರು.” ಎಂದನು.

ಈಗ ಪೂಜಾರಿಯ ವೋರು ಕಳುತ್ತಿರುತ್ತಿದ್ದು ಕೈಕಾಲು ನಡುಗಿಹತ್ತಿದವು. ಆದರೂ ಧ್ಯೇಯವನ್ನವಲಂಬಿಸಿ ದೇವರು ಮಾಡಿದಂತಾಗಲ್ ಎಂದಂದುಕೊಂಡು—“ ಮಹಾರಾಜರೇ ನಾನು ಸುಳ್ಳ ಹೇಳಲಾರೆನು. ಈ ಮಾಲೆಯನ್ನು ನಾನು ಧರಿಸಿಕೊಂಡಿಲ್ಲ.”

ಆರಸನು:— ಸರಿ. ಸರಿ. ಹುಡ್ಡಿ ಮುಕ್ಕಿ ಕೂಡಿದಂತಾಲ್ಲಿತು. ಕಾಣಿವ ಕಣಿಗೆ ಕನ್ನಡಿಯೇಕೆಬೇಕು? ಈ ಮಾಲೆಯೊಳಗಿನ ಬಳಿಯ ಕೂಡಲು ಯಾರದು ಸೋಡಿರಿ. ನಿನ್ನ ಸೀವು ಮಾಲೆಯನ್ನು ಧರಿಸಿಕೊಂಡಿದ್ದ ಆದನ್ನು ತೆಗೆಯುವಾಗ ಸಿಮ್ಮೆ ಬಳಿಯ ಕೂಡಲು ಆದರಲ್ಲ ತೊಡಕಿಕೊಂಡದ್ದು ಸಿಮ್ಮೆ ಮನುಷ್ಯನ ಕಣಿಗೆ ಕಾಣಿಸಿರಲಿಲ್ಲ. ಮನುಷ್ಯನಿಂದ ಇಣಿ ಮಂದವಾದಂತೆ ಸಿಮ್ಮೆ ಬುದ್ಧಿಯೂ ಮಂದವಾಗಿ ಹೇಳಿಗೆದ. ಪೂಜಾರಿಯ ಪುನಃ ಧ್ಯೇಯದಿಂದ ಇಂದನ ಸಾವು ನಾಳಗೆ ಬೀಳಲ್. ಎಂದು ಯೋಚಿಸಿ “ ಮಹಾರಾಜರೇ, ಇದಕ್ಕೂಗಿಯೇ ತಾವು ನಾನು ಮಾಲೆಯನ್ನು ಖಾಕಿಕೊಂಡಿದ್ದೆನುದು ತರ್ಕಿಸೋಣವಾಲಿಯೇ? ಇದು ನನ್ನ ಕೂಡಲಿಲ್ಲ. ನಮ್ಮ ತಿವಾ

ಲಯದೊಳಗಿನ ಕಂಕರನ ಕೂಡಲಿದು! ಈಗ ಕೆಲವು ದಿನಗಳಿಂದಲೂ ಅತನ ಕೂಡಲು ಒಂದೊಂದಾಗಿ ಬೆಳ್ಳಾಗಾಗುತ್ತೆಬಂದಿದೆ. ಪ್ರಸಾದದ ಮಾಲೀಯಾನ್ನ ತೆಗೆಯುವಾಗ ಅದಕ್ಕೆ ಈ ಕೂಡಲು ತೊಡಕಿಕೊಂಡಿರುವದು. ನಾನು ನಿರಪರಾಧಿಯು! ” ಎಂದನು.

ಅರಸನು ಆಶ್ಚರ್ಯದಿಂದ ವಿಸ್ತಿತನಾದನು. “ ಜೋಕೆ! ಸೃಜನೆ ಸುಖವಿಲ್ಲ ವೆಂಬದನ್ನ ಮರೆತು ಮಾತಾಡಿದರೆ ಇಂದಿಲ್ಲ ನಾಳೆಯಾದರು ನಿಜವಾದ ಸಂಗತಿಯು ಹೊರಗೆ ಬಾರದಿರದು ” ಎಂದನು.

ಪೂಜಾರಿ:—ಮಹಾರಾಜ. ಸೃಜನೆ ಸುಖವಿಲ್ಲದಂತೆಯೇ ಸತ್ಯಕ್ಕೆ ನಾಂವಿಲ್ಲವೆಂಬ ದನ್ನಾ ತಿಳಿದಿದ್ದೇನೆ. ತಾವು ನಾಳೆ ಮುಂಜಾನೆ ಶಿವಾಲಯಕ್ಕೆ ಬಂದು, ನನ್ನ ಹೇಳಿಕೆ ಯಾನ್ನ ಮನಗಂಡು ಮುಂದೆ ನನಗೆ ಎಂಥ ಶಿಕ್ಷೆಯಾನ್ನ ವಿಧಿಸಿದರೂ ಅನಂದದಿಂದ ಆನುಭವಿಸುವೇನು.

ಅರಸು:—ಆಗಲಿ, ನಾನು ನಾಳೆ ಮುಂಜಾನೆ ಪರಿವಾರದೊಂದಿಗೆ ಶಿವಾಲಯಕ್ಕೆ ಒರುವೇನು. ಎಂದು ಸುಡಿದು ದಬಾರಕ್ಕೆ ಸಡೆದನು.

ಪೂಜಾರಿಯು ಅರವಾಸೆಗ್ಗಿಂದ ಹೊರಟವನು ಮನಗೆ ಹೋಗಲಿಲ್ಲ. ಶಿವಾಲಯಕ್ಕೆ ಹೋಗಿ ದೇವರ ಪ್ರತಿಕ್ರಿಯ ಮುಂದೆ ಕುಳಿತು ಹೋಹಮಾಲಕವಾಗಿ ಫುಟ್ಟಿ ಸಿದ ತನ್ನ ತಪ್ಪಿಗಾಗಿ ಪಶ್ಚಾತ್ತಾಪವಟ್ಟು ತನ್ನನ್ನ ರಣಿಸಬೇಕೆಂದು ಭಕ್ತಿಪೂರ್ವಕವಾಗಿ ಬೇಡಿಕೊಂಡನು. ಅರಸನು ಬಂದು ತನಗೆ ವಿಧಿಸುವ ಶಿಕ್ಷೆಯಾನ್ನ ನಿನ್ನ ಇದಿರಿನಲ್ಲಿಯೇ ಆನುಭವಿಸುವೇನೆಂದೂ ನನ್ನ ಬೀಬನಮರಣಗಳರಡೂ ನಿನ್ನನ್ನೇ ಆವಲಂಬಿಸಿರುವವೆಂದೂ ಏಶುದ್ದ ಹೃದಯದಿಂದ ಪ್ರಾಧಿಸಿ ಅಲ್ಲಿಯೇ ಕ್ಷಣಿಕೆಬಿಟ್ಟನು. ಅತನು ಮನಸ್ಸು ಮಾಡಿ ದ್ವರೆ ಆ ರಾತ್ರಿ ಜಯಪುರದಿಂದ ಶಿಂಡಿಹೋಗಿ ಬೀಬವನ್ನ ಉಳಿಸಿಕೊಳ್ಳಲು ಯಶ್ವಿನ ಬಹುದಾಗಿತ್ತು. ಆದರೆ ಈಶ್ವರನ ಶಕ್ತಿಯಲ್ಲಿ ಸಂಪೂರ್ಣ ವಿಶ್ವಾಸಪೂರ್ಣ ಅತನು ತನ್ನ ತಪ್ಪಿಗಾಗಿ ಪಶ್ಚಾತ್ತಾಪವಟ್ಟು ಆ ದಯಾವಿಧಿಯಾನ್ನೇ ಮರೆಹೊಕ್ಕು ತನಗೊದಗಿದ ಸಂಕಷಿತದಿಂದ ಪಾರಾಗಲು ಯಶ್ವಿಸಿದನು.

ಪೂಜಾರಿಯ ಪ್ರಯತ್ನವ ಫಲಿಸಿತು. ಮಾರಸೆಯ ದಿನ ಮುಂಜಾನೆ ಅರಸನು ಶಿವಾಲಯಕ್ಕೆ ಬಂದು ನೋಡುವವ್ಯವರ್ತಲ್ಲಿ ಶಿವನ ಪ್ರತಿಮೆಯ ತಲೆತಂಬ ಬೆಳ್ಳಿಯಂಥ ವಿಳಿಯ ಕೂಡಲು ಒಮ್ಮೆತ್ತಿದ್ದಿತು. ಅರಸನು ತನ್ನ ತಮ್ಮತಿಳಿವಳಕೆಯೋ ಪೂಜಾರಿಯ ಭಕ್ತಿಯ ಮಹಿಮೆಯೋ ಎಂದು ಯೋಜಿಸುತ್ತ ಈಶ್ವರಪ್ರತಿಮೆಯಾನ್ನ ವಂದಿಸಿ ಪ್ರಸಾದವನ್ನ ಸ್ವೀಕರಿಸಿ ಮನಗೆ ತರುಗಿದನು.

ಸಾಂ॥ ತಪ್ಪತಡಿಗಳನ್ನೆಲ್ಲ ಒಪ್ಪಿಕೊಳ್ಳುವ ಜಗದ್ |

ಬೋಪ್ಪ ಶ್ರೀಹರಿಯೋಳು ತನ್ನ ||

ತಪ್ಪಿಪೂರ್ವಗಳನ್ನೆಲ್ಲ ಭಕ್ತಯೋಳಪಿಂ ||

ತಪ್ಪದಲೆ ಹೈಮಿಸಿ ರಹಿಷನು || ೮ ||

೭೬. ಅಹಂ ಕಾರಿಯಾದ ಸಾವುಕಾರೆನು.



ವೈ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಶಿಷ್ಯರೊಡನೆ ಸಂಚಾರಕಾಗಿ ಹೊರಟಿದ್ದರು. ಉರೋಳಿಗಿನ ಸಾವುಕಾರನ ಮನೆಯ ಮುಂಗಡೆಯಿಂದ ಹಾಯ್ದುಹೊಗುತ್ತಿರುವಾಗ ಅವರ ಪ್ರಯ ಶಿಷ್ಯನೇಬ್ಬನು ಹತ್ತಿರ ಒಂದು ಸ್ವಾಮಿ, ಈ ಎದುರಿಗಿರುವ ಮನೆಯ ಅಷ್ಟುಹಾಸವನ್ನ ನೋಡಿದಿರು, ಇದರ ಯಜಮಾನನು ಕೋಟಿಧ್ವಿಧೀಶನು. ಆದರೆ ಆವನಲ್ಲಿಂದು ದುರ್ಗಾಘಾವ ವಾಸವಾಗಿದೆ. ಲೋಕದಲ್ಲಿ ತನ್ನನ್ನ ಸಂಪತ್ತಿಳಿ ಜನರೇ ಇಲ್ಲವೆಂದು ಆತನು ತಿಳಿದಿರುವನು. ಆವನ ಅಹಂಕಾರದ ನಡತೆಯಿಂದ ಜನರಿಗೆ ಪರಿಪರಿಯ ಐದೆಯು ಪ್ರತಿನಿಷ್ಠೆ ಸಂಭವಿಸುತ್ತಿದೆ. ತಮ್ಮಂಥ ಮಹಾವುರುಷರ ಸಂಸರ್ಗದಿಂದ ಆತನ ದುರಭಿಮಾನವು ಕಡಿಮೆಯಾದರೂ ಆಗಬಹುದು. ಅನಾಯಾಸವಾಗಿ ಇದ್ದೋಂದು ಪರೋಪಕಾರದ ಕೆಲಸವು ಫಟಿಸುವಂತಿದ್ದರೆ ತಾವು ಆದನ್ನ ಏಕೆ ಮಾಡಕೂಡದು? ಎಂದನು.

ಸ್ವಾಮಿಯವರು ಶಿಷ್ಯನೆ ಮಾತ್ರ ಕೇಳಿ ನಕ್ಕು, “ತಮ್ಮಾ. ನೀನನ್ನ ವದು ನಿಜವೇ ಸರಿ. ಆದರೆ ನಾನು ಈಗಲೇ ಆತನ ಒಳಗೆ ಬರಲಾರೆನು. ಅಹಂಕಾರದಿಂದ ಅಂಥರಾದ ವರಿಗೆ ಬರೇ “ಕಣ ಕನ್ನಡಿ”ಲ್ಲಿಂದ ಪ್ರಯೋಜನವಾಗಲಾರದು. ಅವರ ಕಣಿಗೆ ಆಪತ್ತಿನ ಅಂಜನವನ್ನ ಹಾಕಿದರೆ ಆಹಂಕಾರಜನ್ಮವಾದ ಮುಲವೆಲ್ಲವೂ ತೊಳೆದು ಹೋಗಿ ಮೇಲಿನ ಪರೆ ಕರಗಿ ನಿತ್ಯಾಳವಾದ ಒಳಕ ಆ ಕಣಿಗೆ ದೃಷ್ಟಿಶಕ್ತಿಯು ಬರುವದು. ಆ ಅಂಜನಹಾಕುವ ಕಾರ್ಯವನ್ನ ದೇವರೇ ವಣಡುತ್ತಿರುವನು. ಅಧ್ಯಾತ್ಮಾಗೆ ಹೆಚ್ಚಿನ ವದರ ಒದಲು ಅವನ ದೃವಪ್ಯ-ಎಂದರೆ ಆಹಂಕಾರ ಮೂಲಕವಾಗಿ ಫಟಿಸುವ ದುಷ್ಪತ್ಯಗಳ ಫಲವು-ಈ ಕೆಲಸವನ್ನ ಮಾಡುವದು. ಅದಕ್ಕೆ ತಕ್ಕು ಸಮಯವು ಬಿಂದಿಗೆ. ಮಗೂ ನೀನಿನ್ನ ಚಿಕ್ಕವನು. ಪ್ರಪಂಚದೊಳಿಗಿನ ಹಲವು ಗೂಡೆಗಳನ್ನು ನಿರ್ಮಿಸಿದ್ದಾರಿಗಳನ್ನು ಆಭ್ಯಾಸಮಾಡಿಲ್ಲ. ಸಕ್ಕರುಷರು ಯಾಕ್ಕಿಮಾಡಿದರೆ ಅಸಾಧ್ಯವಾದುದು ಯಾವುದಿದೆ? ಆದರೆ ಲೋಕದಲ್ಲಿ ಕತ್ತಲೆಯಿರುವ ಕಾರಣದಿಂದಲೇ ಬೀಳಕಿಗೆ ಮಹತ್ವವಂಟಾಗಿದೆ. ದುಃಖಿರುವದರಿಂದಲೇ ಶಿವ್ಯರಿಗೆ ಮಾನ್ಯತೆಯಂಟಾಗಿರುವದು. ನೀನು ಈ ಸಾವುಕಾರನ ವಿಷಯದಲ್ಲಿ ಇಷ್ಟ ಕನಿಕರವ್ಯಾಖಾನಾಗಿದ್ದರೆ ನಾಳೆ ನೀನೇ ಹೋಗಿ ಯತ್ನಮಾಡಿ ನೋಡು.

ಸ್ವಾಮಿಯವರು ಶಿಷ್ಯನಿಗೆ ಮತ್ತೆ ಕೆಲವು ಸಂಗತಿಗಳನ್ನು ಉಪದೇಶಿಸುತ್ತು ಮುಂದನಡಿದರು. ಮಾರನೆಯ ದಿನ ಮುಂಜಾನೆ ಶಿಷ್ಯನು ಸ್ವಾನಸಂಧಾರಿ ನಿತ್ಯ

చమంగళన్న ముగిసిశోండు సావుకారన మనిగే బందను. సావుకారనూ తన్న నిక్షిణియమగళన్న ముగిసి శాచదిగే బందు కుళతిద్దను. ఉజ్జులవాద తేజస్సు నింద ఒష్టుతిరువ బృహ్యణ ఆగమనదింద సావుకారన మనస్సినల్లి వినయచ్చ ఒడెదుముఛిదంతాయితు. అవను బృహ్యణనన్న కుద్దిసిశోండు కేలవు క్షేమసవాజారద వాతుగళన్న కేళిద బళిక—

బృహ్యణ:— సావుకారరే, తావు బేసిగేయ రాత్రియల్లి ఆడవియ గడ గళ మేలి హారాదుత్తిరువ వించు హుళగళన్న నోర్దిరువిరా? నశ్చత్రగళ బెళకు ఈ వించు హుళగళ బెళకెన్న వీరువదల్లవే?

సావుకార:— నోర్దిద్దేనే. నశ్చత్రగళ బెళకెల్లి? ఈ శ్చుద్ర వించు హుళద బెళకెల్లి?

బృహ్యణ:— చందోర్దయవాయితెందరే నశ్చత్రగళ బెళకు వినాగువదు.

సావుకార:— లోకవన్నే బెళగువ చంద్రన ముందే నశ్చత్రగళ పాడేనో?

బృహ్యణ:— ముంజావినల్లి చంద్రన ఆవస్థయేనాగువదు?

సావుకార:— పూవదల్లి అరుణోదయవాయోదనేయే చంద్రన కళీయి ఇదు హోగువదు.

బృహ్యణ:— స్వామీ, ఈ ఆక్షరన సృష్టియోళగిన ప్రమోయవన్న మను శ్వరు తమ్మ స్థితిగతిగలిగించే నోర్దుత్తిరబీకు. నాల్కు దుడ్డు కైయల్లి శీడాదుత్తిరువ సావుకారరు తమ్మష్ట ధనికరే ఇల్లవెందు అహంకార పదు వదు వించుహుళు తన్నిందలే లోకశ్చేల్ల బెళకెందు హేళికొఱ్ఱువంతాగు వదు. అఖిల జగత్తిన సృష్టిస్థితిగలిగి కారణానాద భగవంతనన్న వారికు నడే యువదు సరియల్ల.

సత్కరవాసదింద నవ్యవాద సావుకారన మనస్సినల్లి సదుపదేత బీజవే మోళీకు ఘలఘలిసితు. ఆందినింద ఆవను తన్న సంపత్తిన గవమన్న బిట్టు బిట్టును. దేవరు తనగే దయవాలిసిదువ సంపత్తు దినానాథర రక్షణగాగియే సరి ఎందు తిళిదు సదా వినయదింద నడెదు ఆదర సద్గునియోగ మాడతో డగిదను.

సాం॥ వినుగువ వింబుళపు తన్నల్ప గుణమండదే।

ఆనుపమద రవియ మరేవంతే॥

ధనవంతరాదవరు తమ్మల్ప ధనమదదే।

ఘనమంచననే మరేవరల్తే॥ ८॥

೭೧. ಬ್ರಹ್ಮಣಾನೂ ಅವನ ಶಿಷ್ಯನೂ.



ಬ್ರಹ್ಮಣನು ತನ್ನ ಶಿಷ್ಯನಿರುವ ಸೇರಿಯಾರಿಗೆ ಹೊರಟಿರಲು ದಾರಿ ಯಾಲ್ಲಿ ದಣಿದು ತನ್ನ ಗಂಟನ್ನು ಹೊರುವದಕ್ಕೆ ಒಬ್ಬ ಅಳು ಸಿಕ್ಕಿರೆ ಒಳ್ಳೆ ಯಾಗಂತ್ತಿತ್ತೆಂದು ಯೋಚಿಸುತ್ತಿರುವವು ರಲ್ಲಿ ಒಬ್ಬ ದಾರಿಹೊರಿಸು ಇದಿರಿಗೆ ಬಂದನು. ಆಗ ಬ್ರಹ್ಮಣನು ಅವನನ್ನು ಸೋಡಿ “ಅಣ್ಣಾ ಈ ಗಂಟನ್ನು ತೆಗೆದಕೊಂಡು ಸೇರಿಯ ಉರಿನವರಿಗೆ ಬರುವೆಯಾ? ನಿನಗೆ ಚನ್ನಾಗಿ ಉಟ್ಟವಾಡಿಸುವೆನು ನನ್ನ ಶಿಷ್ಯರಿಗೆ ಹೇಳಿ ನಾಲ್ಕು ದುಡ್ಡಗಳನ್ನು ಕೊಡಿಸುವೆನು.” ಎಂದನು. ಆಗ ಆ ದಾರಿಹೊರಿಸು:—“ಸ್ವಾಮಿ, ತಮ್ಮ ಮಾತು ವಿಲಂಬಾರೆನು. ಅದರೆ ನಾನು ಅಸ್ವಾಕ್ಷರಿಸುತ್ತಿರುವುದು ಹೇಗೆ? ನಾನು ಬಡವನು. ಇಂದಿನ ದಿನ ಕಳಿದರೆ ಅಷ್ಟೋ ಸಾಕೆನು ವಪ್ಪು ನನ್ನ ಮನೆಕನದ ಸ್ಥಿರಾಗಿದೆ. ಆದರೂ ಸತ್ಯವನ್ನು ಮುಚ್ಚಿಟ್ಟು ಧರ್ಮ ಮಾರ್ಗವನ್ನು ನೀರಿ ನಡೆದು ತಮ್ಮ ಕಾಲಾಚಾರಕ್ಕೆ ಕಲಂಕ ತರುವದು ಸಾಧ್ಯಲ್ಲ.” ಎಂದನು.

ಬ್ರಹ್ಮಣನಿಗೆ ಬೇರೆ ದಾರಿ ತೋರಲಿಲ್ಲ. ಗಂಟು ಭಾರವಾಗಿ ಮುಂದೆ ಸಾಗುವದು ಅಸಾಧ್ಯವಾಗಿತ್ತು. ಅವನು ಒಂದು ಯಾಕ್ರಿಯನ್ನು ಹೇಳಿದನು. “ತಮ್ಮಾ, ನೀನು ಹೇಳುವ ಮಾತು ಸರಿ. ಆದರೂ ನನಗೆ ಬೇರೆ ದಾರಿ ತೋರಿದಾಗಿದೆ. ನೀನು ಅಸ್ವಾಕ್ಷರಿಸಿದ್ದ ಯಾರಿಗೂ ಹೇಳಬೇಡ. ರಾತ್ರಿ ಆ ಉರಿಗೆ ಮುಟ್ಟಿದ ಬಳಿಕ ನೀನು ಯಾರ ಸಂಗಡಲೂ ಮಾತನ್ನೇ ಆಡಬೇಡ. ನಮ್ಮ ಶಿಷ್ಯನ ಮನೆಯ ಹೊರಗಿನ ಪಡಸಾಲೆ ಯಾಲ್ಲಿ ಮಲಗಿಕೊಂಡಿರು. ಎಲ್ಲರಿಗೂ ಉಟ್ಟವಾದ ಬಳಿಕ ನಿನ್ನನ್ನು ಉಟ್ಟಿಕ್ಕೆ ಎಬಿಸುವೆನು. ನೀನು ಉಟ್ಟವಾಡಿ ಅಲ್ಲಿಯೇ ಮಲಗಿರು. ಮುಂಜಾನೆ ನಾವಿಬ್ಬರೂ ತಿರುಗಿ ಬಂದುಬಿಡೋಣ ಎಂದನು. ದಾರಿಕಾರನು ಬ್ರಹ್ಮಣನ ಹೇಳಿಕೆಯನ್ನು ಒಪ್ಪಿಕೊಂಡನು. ಇಬ್ಬರೂ ಮುಂದೆ ಸಾಗಿದರು.

ಬ್ರಹ್ಮಣನು ಶಿಷ್ಯನ ಮನಗೆ ಮುಟ್ಟಿದನು. ಅಳು ಹೊರಗಿನ ಪಡಸಾಲೆಯಲ್ಲಿ ಗಂಟು ಇಟ್ಟು ಅಲ್ಲಿಯೇ ಕುಳಿತನು. ಬ್ರಹ್ಮಣನು ಒಳಗೆ ಹೊರಿದನು.

ತನು ಹೊತ್ತಿನ ತರುವಾಯ ಪರಸ್ಥಾದಿಂದ ಬೇರೊಬ್ಬ ಬ್ರಹ್ಮಣನು ಅಲ್ಲಿಗೆ ಬಂದನು. ಅವನು ಪಡಸಾಲೆಯಲ್ಲಿ ಕುಳಿತಿರುವ ಅಳುಮಗನನ್ನು ಸೋಡಿ, “ಏನಪ್ಪಾ ಯಜಮಾನರು ಏನು ಮಾಡುತ್ತಿದ್ದಾರೆ?” ಎಂದನು.

ಅಳುಮಗನು ತನ್ನ ಯಜಮಾನನ ಮಾತು ಮರೆತಿರಲಿಲ್ಲ. ಬ್ರಹ್ಮಣನಿಗೆ ಅವನು ಉತ್ತರ ಹೇಳಿದೆ ಸುಮ್ಮನೆ ಕುಳಿತನು. ಬ್ರಹ್ಮಣನು ಪುನಃ ಆದೇ ಮಾತು ಕೇಳಿ ಅಗಲೂ ಉತ್ತರ ಕೊಡದಿರಲು ಕೋಪಗೊಂಡು—“ಏನಯ್ಯಾ ನೀನೇನು ಪಂಚಮ

ನೋ ವೃದ್ಧಭ್ರಾಹ್ಮಣನು ಬಂದು ಯಜಮಾನರನ್ನ ಕೇಳಿದರೆ ಕಲ್ಲಿ ಕೂಡ ಹಾಗೆ ಕುಟಿದ್ದಿರ್ಯೇ? ” ಎಂದು ಗದ್ದರಿಸಿದನು.

ಆಳುಮಗನು ಅಂಚಿದನು. ಇವರಿಗೆ ತನ್ನ ಗುರುತು ಹತ್ತಿತೆಂದು ಅವನು ತಿಳಿದು ಗಾಬರಿಯಾಗಿ ತಪ್ಪಾಯಿತು, ಸ್ವಾಮೀ, ತಪ್ಪಾಯಿತು. ನಾನು ಇನ್ನ ಹೀಗೆ ಮಾಡುವ ದಿಲ್ಲ. ಎಂದು ನಡುಗುತ್ತ ನಿಂತನು.

ಪಡಸಾಲೆಯಲ್ಲಿ ಸದೆದಿರುವ ಗದ್ದಲವನ್ನ ನೋಡಿ ಮನೆಯವರೂ ಭ್ರಾಹ್ಮಣನೂ ಹೊರಗೆ ಬಂದರು. ಆಳು ಇವರೆಲ್ಲರೂ ಕೂಡಿ ತನ್ನನ್ನ ಹೊಡೆಯುವರೇನೋ ಎಂದು ಅಂಚಿ ಶೈಂಡಿಹೋಗಿಬಿಟ್ಟೇನು.

ಭ್ರಾಹ್ಮಣನು ನಡೆದ ವೃತ್ತಾಂತವನ್ನ ಕೇಳಿ ಮನಸ್ಸಿನಲ್ಲಿ ದೀವರೇ ಪಾರುಮಾಡಿ ದನು. ಎಂದು ಲೋಚಿಸಿ, ಒಮ್ಮಿರಂಗವಾಗಿ—ಮರಣಕದವನು. ನಿಮ್ಮ ಮಾತು ಸರಿ ಯಾಗಿ ತಿಳಿದಿರಲಿಕ್ಕಿಲ್ಲ. ಆದಕ್ಕಾಗಿ ನೀನು ಇಷ್ಟು ಕೋಪಿಸಿಕೊಳ್ಳಬೇಕೇ ಎಂದು ನನೇನೋ ಸಮಾಧಾನ ಹೇಳಿ ಒಳಗೆ ಕರೆದುಕೊಂಡು ಹೊದನು.

ಪ್ರಪಂಚದಲ್ಲಿಯೂ ಇದೇ ಸ್ಥಿತಿಯಿರುವದು. ಈಶ್ವರ ಪ್ರಸಾದವನ್ನ ಬಯಸುವ ಪಾರಮಾಧ್ಯಾಸಾಧಕನು ಆತ್ಮಜ್ಞಾನಸಾಧನೆಯ ಮಾರ್ಗದಲ್ಲಿ ಪ್ರಪಂಚದ ಮಾಯೆಯ ಸ್ವರೂಪವನ್ನ ತಿಳಿದಕೂಡಲೇ ಮಾಯೆಯು ತನ್ನ ಗುಟ್ಟು ಹೊರಬಿದ್ದಿತೆಂದು ಭಾವಿಸಿತನಗೇ ಇನ್ನ ಇಲ್ಲಿ ರೂಳವಿಲ್ಲವೆಂದು ತಿಳಿದು ಓಡಿಹೋಗಿ ಬಿಡುವದು. ಸಾಧಕನಿಗೆ ಎಲ್ಲಿಯ ವರಿಗೆ ಮಾಯೆಯ ಸ್ವರೂಪಜ್ಞಾನವುಂಟಾಗುವದಿಲ್ಲವೋ ಅಲ್ಲಿಯವರಿಗೆ ಆದು ತನ್ನ ಸಾಧನಮಾನಗಳ ಆಳತೆಯನ್ನ ಅರಿತಿದ್ದರೂ ಪೂರ್ವಸಂಸ್ಕಾರ ನಂಜಿತಗಳ ಸಂಚಿನಿಂದ ಒಳನೇರಿ ತನ್ನ ಹೀನಸ್ಥಿತಿಯನ್ನ ಮರೆಯಿಸಿಕೊಂಡಿರುವದು. ಆದರ ಸ್ವರೂಪಜ್ಞಾನ ವುಂಟಾದೆನೆಯೇ ತನ್ನ ಹೀನ ಕುಲವನ್ನ ತನ್ನ ಅಪ್ಯಕ್ಷತೆಯನ್ನು ಅರಿತಿರುವ ಮಾದಿಗೆ ಆಳಿನಂತೆ ಮಾಯೆಯು ತಾನಾಗಿ ಒಡಿಹೋಗಿಬಿಡುವದು. ಪ್ರೀತಾಜಗ್ರಹಣ ನಾದವನಿಗೆ ತನ್ನ ಸ್ಥಿತಿಯ ತಿಳಿವು ಬಂದೊಡನೆಯೇ ಆದರ ಪ್ರಾಬಲ್ಯವು ಕುಂದಿಹೋಗಿ ಪಿಶಾಚಿಯು ತೊಲಗಿಹೋಗುವದು. ಇದೇರೀತಿಯಾಗಿ ಪೂರ್ವಾಷಾಷಾಂಗ್ರಹಣಾದ ಜೀವಸಿಗೆ ತಾನು ಮಾರ್ಪಾವೋಹಿತನೆಂಬ ತಿಳಿವು ಬಂದೊಡನೆಯೇ ಆ ಮಾರ್ಪಾಂಥ ನದಿಂದ ಬಿಡುಗಡೆಹೋಂದುವನು. ಕಳ್ಳನನ್ನ ಕಂಡುಒಡಿಯಲು ಯಾತ್ರಿಸಿದರೆ ಅವನು ಹೇಗೆ ಒಡಿಹೋಗುವನೋ ಹಾಗೆ ಮಾರ್ಪಾಯು ಅದನ್ನ ಶೋಧಿಸಿದ್ದಿಗಿದವರಿಂದ ತೊಲಗಿ ಹೋಗಿಬಿಡುವದು.

ಸಾಂ॥ ಮನವನಾವರಿಸಿರುವ ಮಾಯೆಯ ರೂಪವ ।

ಫುನಸಾಧನೆಯೋಳಿಯಲ್ಲೇ ॥

ಮನವ ಬಿಂಬಿನ್ನೀಡುವದದು ಕಳ್ಳಕಳ್ಳನು ।

ಮನೆಯ ವರ ಕಂಡೋಡುವಂತೆ ॥ ೧ ॥

೭೮. ಮಾರ್ಯಿಯ ಸ್ವರೂಪ.



೨

ಎಂದು ದಿನ ನಾಲ್ಕು ದು ವರ್ಷದ ಮಗುವೇಂದು ಪಡಸಾಲೆಯಲ್ಲಿ ಆಡುತ್ತಿದ್ದಾಗ ದೂರದಲ್ಲಿ ಹುಲಿಯ ಮುಖವನ್ನು ಯಾಕಿಕೊಂಡ ಆಳುಮಗನು ಮನೆಯ ಕಡೆಗೆ ಬರುವುದನ್ನು ನೋಡಿ ಅಂಜಿ ಚಿಟ್ಟನೆ ಚೀರಿ ತಾಯಿಯ ಬಳಿಗೆ ಹೋಗಿ “ಆಮ್ಮಾ ಹುಲಿ-ಹುಲಿ” ಎಂದು ಆಳತೊಡಗಿತು.

ತಾಯಿಯು ಮಗುವನ್ನು ಎತ್ತಿಕೊಂಡು “ಮಗೂ ಎಲ್ಲಿಯೋ ಹುಲಿ” ಎನ್ನತ್ತು ಹೊರಗೆ ಬಂದಳು. ಮಗುವು ಆಳುಮಗನ ಕಡೆಗೆ ಕೈಮಾಡಿ ಅಮ್ಮಾನನ್ನು ಅವ ಚಿಕೊಂಡು ಆಳತೊಡಗಿತು. ತಾಯಿಯು ನಕ್ಕು ಅಲ್ಲೆಲ್ಲ ಹುಚ್ಚೆಪ್ಪಾ ಹುಲಿ ಎಲ್ಲಿದೆ? ಆವನು ನವ್ಯ ಆಳುಮಗ ಹರಿ. ಇಂದು ಮೊಹರಮ್ಮೆದ ಹಬ್ಬ ಹುಲಿಯ ಮುಖವಾಡ ವನ್ನು ಯಾಕಿಕೊಂಡು ಕುಳಿದು ನಾಲ್ಕು ದುಡ್ಡ ತಕ್ಕೊಂಡು ಹೋಗೇಗೆಲು ಬಂದಿದ್ದಾನೆ.” ಎಂದು ಪರಿಪರಿಯಿಂದ ಸವಾಧಾನವಡಿಸಿದಳು. ಆದರೂ ಮಗುವು ಆಳುವುದನ್ನು ಬಿಡಲಿಲ್ಲ. ಆದಕ್ಕೆ ತಾಯಿಯಾ ಮಾತಿನಲ್ಲಿ ವಿಶ್ವಾಸವುಂಟಾಗಲಿಲ್ಲ. ಕೊನೆಗೆ ತಾಯಿಯು “ಹರಿ, ನಿನ್ನ ಆ ಮುಖವಾಡವನ್ನು ತೆಗೆಯಬ್ಬಾ, ಕೊನು ನೋಡಿ ಮನಗಾಣಲಿ. ಅದಕ್ಕೆ ನನ್ನ ಮಾತು ನಿಜವೆನ್ನಿ ಸುವದಿಲ್ಲ” ಎಂದಳು.

ಹರಿಯು ಮುಖವಾಡವನ್ನು ತೆಗೆದು ನಗುತ್ತ ಸಣ್ಣ ರಾಯರು ಈ ಸಾರೆ ಎರಡು ರೂಪಾಯಿ ಇನಾಮು ಕೊಡಬೇಕು ಎಂದನು.

ಮಗುವು ತಮ್ಮ ಆಳುಮಗ ಹರಿಯನ್ನೂ ಆತನ ಕೈಯೊಳಗಿನ ಮುಖವಾಡವನ್ನು ನೋಡಿತು. ಆಗ ಆದಕ್ಕೆ ತಾಯಿಯಾ ಮಾತಿನಲ್ಲಿ ವಿಶ್ವಾಸವುಂಟಾಯಿತು. ಆ ಬಳಿಕ ಹರಿಯು ಮುಖವಾಡವನ್ನು ಹಾಕಿಕೊಂಡನು. ಆದರೂ ಆದಕ್ಕೆ ಅಂಜಿಕೆಯೆನಿಸಲಿಲ್ಲ. ಹರಿಯಂಥ ಹಲವು ಹುಲಿಗಳನ್ನು ನೋಡಿದರೂ ಆದಕ್ಕೆ ಆನಂದವೆನಿಸಿತೇ ಹೊರತು ಅಂಜಿಕೆಬರಲಿಲ್ಲ.

ಸಚ್ಚಿದಾನಂದಸ್ವರೂಪನಾದ ನಿತ್ಯಾನಂದ ಬ್ರಹ್ಮನು ಮಾರ್ಯಿಯಂಬ ಮುಖವಾಡದ ಮರೆಯಲ್ಲಿ ಆಡಗಿ ಇರುವನು. ಆ ಮಾರ್ಯಿಯ ಶಕ್ತಿಗೆ ಮರುಳಾಗಿ ಆಂಜುವ ಪ್ರಾಪಂಚ ಕರುತಮ್ಮ ಆಳುಮಗನ ಹುಲಿಯ ಮುಖವನ್ನು ನೋಡಿ ಆಳುವ ಮಗುವಿನಂತಿರುವರು. ಒಮ್ಮೆ ಮುಖವಾಡವನ್ನು ಸರಿಸಿ ಮುಂದೆ ಹೋಗಿ ಆ ಬ್ರಹ್ಮಸ್ವರೂಪವನ್ನು ನೋಡಿದ ಬಳಿಕ ಮಾರ್ಯಿಯ ಭಯವು ಆಡಗಿಹೋಗುವದು.

ಸಾಂ|| ಹುಲಿಯ ಮುಖದವರ ಕಂಡಂಜುವ ಮಗುವಿಗೆ ||

ಹುಲಿಯಲ್ಲವೆಂಬುದು ತಿಳಿಯೆ ||

ಹುಲಿಯ ಭೀತಿಯು ಹತಿವಂತೆ ಮಾರ್ಯಿಯ ಭೀತಿ ||

ಕಳಿಯುವದದನು ನೀಂ ತಿಳಿಯೆ || ೮ ||

೨೮ ಸಣ್ಣ ಮನಸ್ಸು.



ಂದು ಹೂರಲ್ಲಿ ಒಬ್ಬ ರಾಜನಿದ್ದನು. ಅವನಿಗೊಬ್ಬಳು ಮಗಳಿದ್ದಳು. ಸುಂದರವಾದ ಆವಯವನ್ನಿಲ್ಲಿವೇತ್ತ, ಸುಷ್ಟುರೂಪ, ಮನೋಹರವಾದ ಗುಣಗಳು ಇವೆಲ್ಲಾ ಅವಳಿವ್ಯಾದಿವು. ಆದರೆ ಅಹಂಕಾರ ವಿಶ್ವವಾದ ಹಟಪ್ರೋಂದು ಅವಳ ಸದ್ಗುಣಸುರೂಪಗಳ ಹಿಂಡೆ ಬೀಳಕಿನ ಹಿಂದಿನ ಕತ್ತಲೆಯಂತೆ ವಾಸವಾಗಿದ್ದಿತು. ತಾನೇ ಸುಂದರಿ, ತನ್ನ ತಂಡವೇ ಶ್ರೀಮಂತನು. ತಮಗೆ ಸರಿಯೊಡ ಸಂಬಂಧವು ಜಗತ್ತಿನಲ್ಲಿ ಇರಲಾರದು ಎಂಬ ಕ್ಷುಸೆಯೊಂದು ಅವಳ ಮನಸ್ಸಿನಲ್ಲಿ ಬಾಲ್ಯದಲ್ಲಿಯೇ ಹುಟ್ಟಿಬಿಟ್ಟಿತು. ಅವಳು ತಾನು ಯಾರನ್ನಿಂದ ಮದುವೆಮಾಡಿಕೊಳ್ಳುತ್ತಿರುತ್ತಾನೆಂದೂ ತನ್ನ ಸುಂದರವಾದ ಮುಖವನ್ನು ನೋಡಲು ಆಹಾರಾದ ಪುರುಷರೇ ಇಲ್ಲಿಸೆಂದೂ ನಿಷಾಯಿಸಿಕೊಂಡೆಳು: ಅವಳು ಅರಮನೆಯು ಅಂತಿಃಪುರವನ್ನು ಬಿಟ್ಟು ಹೊರಗೆ ಬರಲಿಲ್ಲ.

ಮಗಳು ವಿವಾಹಕ್ಕೆ ತಕ್ಕುವಳಾದುದನ್ನು ನೋಡಿ ಆರಂಭ ವರಾನ್ನೇಷಣಕ್ಕೆ ಯತ್ತಿಸಿದನು. ತನ್ನ ಯೋಗ್ಯತೆಗೆ ಅನುಭಾವರಾದ ಹಲವರೊಡನೆ ಪತ್ರವ್ಯವಹಾರಪ್ರಕ್ರಿಯೆ ಮಾತುಕಥೆಗಳಿಂದ ವಿವಾಹನನ್ನು ಹೊಂದಿಸಿಕೊಳ್ಳಲು ಯತ್ತಿಸಿದನು. ಈ ಸಂಗತಿಯು ಅಂತಿಃಪುರದ ದಾಸಿಯರ ಮುಖದಿಂದ ಆತನ ಮಗಳಿಗೆ ತಿಳಿಯಿತು ಅವಳು ಒಂದು ದಿನ ತನ್ನ ತಂಡವನ್ನು ಕರೆದು ತನ್ನ ಮನಸ್ಸಿನಲ್ಲಿ ಈ ಜನ್ಮದಲ್ಲಿ ಮದುವೆ ಮಾಡಿಕೊಳ್ಳುವ ವಿಚಾರವಿಲ್ಲಿಸೆಂದೂ ತನ್ನ ಸೌಂದರ್ಯದ ಸುಖವನ್ನು ಅನುಭವಿಸಲು ಆಹಾರಾದ ಪುರುಷನೇ ಈ ಜಗತ್ತಿನಲ್ಲಿಲ್ಲವೆಂದೂ ದರ್ಶಿಸಿದೆ ನುಡಿದು ನೀನು ನನ್ನ ಸಮ್ಮತಿಯಿಲ್ಲದೆ ಮದುವೆಯ ಸಿದ್ಧತ್ವವನ್ನು ಮಾಡಿದರೆ ತಾನು ಇಂದೇ ಪ್ರಾಣಬಿಡುವೆಸೆಂದೂ ನುಡಿದುಬಿಟ್ಟುಳು.

ಆರಂಭ ನಿರುವಾಯಾದನು. ಒಬ್ಬ ಶ್ರೀತಿಯ ಮಗಳ ಮನಸ್ಸಿನ ವಿರುದ್ಧವಾಗಿ ಸಡೆಯುವದು ಅವನಿಗೆ ಬಹು ಕಷ್ಟವನ್ನಿಸಿತು. ಮೇರಾಗಿ ಮಗಳಿಗೆ ಮದುವೆಯನ್ನು ಮಾಡಬೇಕೆಂಬ ಆತನ ವಿಚಾರದಲ್ಲಿ ತನ್ನ ಸ್ವಂತಸುಖದ ವಿಚಾರಕ್ಕೆಂತಲೂ ಮಗಳ ಭವಿಷ್ಯದ ಸುಖದ ಭಾವನೆಯೇ ಪ್ರಮುಖವಾಗಿದ್ದದರಿಂದ ಮಗಳಿಗೆ ಬೇಡಾಗಿರುವ ಮದುವೆಯನ್ನು ಬಲಾತ್ಮಾರದಿಂದ ಮಾಡಲು ಯತ್ತಿಸಿ ಅವಳನ್ನೇಕೆ ಕಷ್ಟದಲ್ಲಿ ಶಾಕಬೇಕೆಂದು ಅವನು ಯೋಚಿಸಿದನು. ಮತ್ತು ಪನಾದರೊಂದು ಉಪಾಖಿದಿಂದ ಅವಳ ಮನಸ್ಸನ್ನು ತಿರುಗಿಸಬೇಕೆಂದು ಅವನು ನಿಶ್ಚಯಿಸಿದನು, ಆದರೆ ಆದು ಸುಲಭವಾಗಿರಲಿಲ್ಲ. ಯಾಕಂದರೆ ವ.ಗಳು ಪುರುಷರ ಮುಖವನ್ನೇ ನೋಡುತ್ತಿರಲಿಲ್ಲ; ಅಂತಿಃಪುರದಿಂದ ಹೊರಗೆ ಒರುತ್ತಿರಲಿಲ್ಲ.

ಮೂಲದ ಕೆಲವು ದಿನಗಳ ತರುವಾಯ ಅರಮನೆಗೆ ಒಬ್ಬ ವೃದ್ಧನಾದ ಸನ್ಯಾಸಿಯು ಒಂದನು. ಅರಸನು ಆಕನಸ್ಸು ಸತ್ಯರಿಸಿ ಆಗ್ರಹದಿಂದ ನಾಲ್ಕು ದಿನ ತನ್ನ ಅರಮನೆಯಲ್ಲಿ ಇಳಿಸಿಕೊಂಡನು. ಒಂದು ದಿನ ಅರಸನು ಆ ಸನ್ಯಾಸಿಯು ಒಳಿಗೆ ಹೋಗಿ ತನ್ನ ಮಗಳ ಮದುವೆಯ ವಿಚಾರಗಳಷ್ಟು ತಿಳಿಸಿ ಉನಾದರೆಹಂದು ಉಪಾಯದಿಂದ ಅವಳ ಮನಸ್ಸನ್ನು ತಿರುಗಿಸಬೇಕೆಂದು ಬೇಡಿಕೊಂಡನು. ಸನ್ಯಾಸಿಯು ಅರಸನ ಅಭಿಪ್ರಾಯವನ್ನು ಒಪ್ಪಿಕೊಂಡನು.

ಸನ್ಯಾಸಿಯ ಮನಸ್ಸನ್ನು ಒಲ್ಲಗುವದು ಹೆಚ್ಚು ಕಷ್ಟವಾಗಿರದಿದ್ದರೂ ತನ್ನ ಮಗಳನ್ನು ಅತನ ಒಳಿಗೆ ಕಳುಹಿಸುವದು ಅವು ಸುಲಭವಾಗಿರಲಿಲ್ಲ. ಅವಳು ಮರುಷರ ಮುಖವನ್ನೇ ಸೋಡೆಸೆಂಬ ರಚನನ್ನು ಅಕ್ಷರಶಃ ಅನುಸರಿಸತಕ್ಕವಳು. ತಂದೆಯು ಮೇಲೆಯೂ ಅವಕಿಗೆ ವಿಶ್ವಾಸ ಕಡಿಮೆ. ಅವನು ಈನು ಮೋಸವಾಡಿರುವನೋ ಸನ್ಯಾಸಿಯ ಹೆಸರು ಹೋಕೆ ತನ್ನ ಸುಂದರವಾದ ಮುಖವನ್ನು ಅಂತಃಪುರದಿಂದ ಹೊರಗೆ ತರಲು ಯತ್ತಿಸುವನೇನೋ ಎಂದು ಅವಳು ಭಾವಿಸಿದಳು. ತಾಲ್ಲಿಯು ಮಗಳಿಗೆ ಪರಿಪರಿಯಿಂದ ಉಪದೇಶಮಾಡಿ ಸೋಡಿದಳು. ತಂದೆತಾಲ್ಲಿಗಳೂ ದಾಸಿಯಾರೂ ಒಂದಾಗಿ ಒಹು ಪರಿಯಿಂದ ಪ್ರಯತ್ನ ಮಾಡಿದ ತರುವಾಯು ಪ್ರಾರಂಭವಾದಿಂದಲೇ ಅವಳು ಸನ್ಯಾಸಿಯು ಒಳಿಗೆ ಬರಲು ಸಮ್ಮತಿಸಿದಳು.

ಅರಸನ ಮಗಳಿಗೂ ಸನ್ಯಾಸಿಗೂ ಈ ರೀತಿ ಸಂಭಾಷಣೆ ನಡೆಯಿತು.

ಸನ್ಯಾಸಿ:—ತಂಗೀ, ಸಿನಗೆ ವಯಸ್ಸು ಎಷ್ಟು. *

ಅರಸನ ಮಗಳು:—ಇಷ್ಟತ್ತು ವರುವಗಳಾಗಿರಬಹುದು.

ಸನ್ಯಾಸಿ:—ನಿನಗೆ ಮದುವೆಯಾಗಿದೆಯೇ?

ಅರಸನ ಮಗಳು ಎದ್ದು ಸಂತಕು. ಒಳಿತ್ತಲ್ಲಿರುವ ತಂದೆತಾಲ್ಲಿಗಳ ಮುಖವನ್ನು ಬಿರುಗಳಿನಿಂದ ಸೋಡುತ್ತು “ಇದಕ್ಕಾಗಿಯೇ ಸಂಸಾರ ಇವ್ವು ಆಗ್ರಹಪಡಿಸಿ ಇಲ್ಲಿಗೆ ಕರೆದುತ್ತಂದಿರಾ?” ಎನ್ನತ್ತೆ ಹೊರಟೆಳು.

ಅರಸನು ತಂಗೀ, ಕೋಪಮಾಡಬೇಡ. ಮಹಾತ್ಮರು ಹೇಳುವದನ್ನೇಲ್ಲ ಕೇಳಿ ತಳಿದುಕೊಂಡು. ಆಮ್ರಲೆ ಸಿನ್ನ ಮನಸ್ಸಿನಲ್ಲಿದ್ದಂತೆ ಮಾಡು. ತಿಳಿದವರು ಹೇಳುವ ಮಾತನ್ನು ಹೀಗೆ ಅಲಕ್ಷ ಮಾಡಬಾರದು. ಅವರೇನು ನಿನಗೆ ಹೂಮಾಲೆಯನ್ನು ಹಾಕಲು ಬಂದರೇನು? ಅವರು ನಿನ್ನನ್ನು ಬಲಾತ್ಮುರಿಸುವರೇನು? ಅಂದಬಳಿಕ ನಿನಗೆ ಕೋಪ ವೇತಕ್ಕೆ? ದುಃಖವೇತಕ್ಕೆ? ಸಿನ್ನ ಹಂತವಾದರೂ ಯಾಕೆ ಬೇಕು? ನಿನ್ನ ಹಿತಚಂತಕ ರಾದ ನಾವು ಹೇಳುವದನ್ನು ಶಾಂತಮನಸ್ಸಿನಿಂದ ವಿಚಾರಮಾಡು. ನಾವು ಕೇಳುವ ಪ್ರಶ್ನೆಗಳಿಗೆ ಸಮರ್ಪಿಸಿ ಉತ್ತರವನ್ನು ಕೊಡು.

ಅರಸನ ಮಗಳು ಕುಳಿತುಕೊಂಡಳು.

ಸನ್ಯಾಸಿ:—ತಂಗೀ, ಕೊರ್ಪಸಬೀಡ. ನಾನು ನಿನಗೆ ಪರಮರುಷನಾದರೂ ನಿನ್ನ ಶತ್ರುವಲ್ಲ. ಅಕಲ್ಯಾಣವನ್ನು ಜಿಂತಿಸಿಲ್ಲ. ನಿನಗೆ ಮದುವೆ ಬೇಡನಿಸುವದೇಕೆ?

ಅರಸನ ಮಗಳು:—ನ್ನೊಮೀ, ತಾವು ಸನ್ಯಾಸಿಗಳು ತಮಗೆ ನಾನೇನು ಹೇಳಬೇಕಾಗಿದೆ? ಈ ಕವ್ಯ ಮಂಬಾದ ಸಂಸಾರದ ಹೂಲೆಯು ನನಗೆ ಬೇಡವಾಗಿದೆ. ಮತ್ತು ನನ್ನ ಸಾಂದರ್ಭಕ್ಕೂ ಲೋಗ್ಗತೆಗೂ ಅನುರೂಪನಾದ ಪುರಾಣ ದುರ್ಬಳನು. ಆದುದರಿಂದ ಇಷ್ಟುಲ್ಲಿ ಗೊಂದಲವು ಯಾಕೆಬೀಕೆಂದು ನಾನು ಮದುವೆಯ ವಿಚಾರವನ್ನೇ ಬಿಟ್ಟುಬಿಟ್ಟಿರುವೆನು.

ಸನ್ಯಾಸಿಯು ಕೊಳ್ಳಿಂದು ನಕ್ಕಿಬೆಟ್ಟನು. ಅವನು ಆವಳ ಅಂತರಂಗದ ಅಹಂಕಾರ ಮೂಲಕವಾದ ಹುಣ್ಣ ಹಟೆದ ಭಾವನೆಯನ್ನು ಗುರುತಿಸಿದನು. ಒಳಕೆ “ತಂಗೀ, ನೀನು ಮಲ್ಲಿಗೆಯ ಹೂವನ್ನು ಸೊಂಡಿರುವೆಯಾ?”

ಅ. ಮ.:—ನೊಂಡಿದ್ದೇನೆ.

ಸನ್ಯಾಸಿ:—ಅದು ಅರಳಿದ ಒಳಕೆ ನಾಲ್ಕು ಕಡೆಗೆ ಪಸರಿಸುತ್ತಿರುವ ಸುವಾಸನೆಯು ಎಲ್ಲಿಂದ ಬರುವದು?

ಅ. ಮ.:—ಆ ಸುವಾಸನೆಯು ವೊದಲೇ ಅದರಲ್ಲಿ ತುಂಬಿಕೊಂಡಿರುವದು. ಹೂವು ಅರಳಿತೆಂದರೆ ಒಳಗೆ ಗುಪ್ತವಾಗಿದ್ದ ವಾಸನೆಯು ಹೊರಗೆ ಹಬ್ಬಿವದು.

ಸನ್ಯಾಸಿ:—ಮಲ್ಲಿಗೆಯ ಹೂವು ತನ್ನ ಸುವಾಸನೆಯನ್ನು ಪರರ ಸಂತೋಷಕ್ಕಾಗಿ ಹೊರಗೆ ಬೀರುತ್ತಿರುವದೆಂದ ಹಾಗಾಯಿತು. ಇನ್ನೊಂದು ಮಾತ್ರ ಹೇಳು. ಮಲ್ಲಿಗೆಯ ಮೋಗ್ಗೆಯು ತಾನು ವಿಕಾಸವಾಗಿ ತನ್ನ ಸುವಾಸನೆಯನ್ನು ಹೊರಗೆ ಹೀರುವದಿಲ್ಲವೆಂದು ಕ್ಷೇಣಹೊತ್ತು ತಿಳಿ. ಅಡರಿಂದ ಈನು ಪರಿಣಾಮವಾಗುತ್ತಿತ್ತು?

ಅ. ಮ.:—ಮಲ್ಲಿಗೆಗೆ ಸುವಾಸನೆಯಿರುವದೆಂಬದು ಜಗತ್ತಿನ ನಿದರ್ಶನಕ್ಕೇ ಬರುತ್ತಿರಲಿಲ್ಲ.

ಸನ್ಯಾಸಿ:—ಬಹಳ ಜನ್ಯಾಗಿ ಹೇಳಿದೆಯಂತ್ಯಾ! ಮಲ್ಲಿಗೆಯ ಸುವಾಸನೆಯು ಪರರ ಸುಖಕ್ಕಾಗಿಯೇ ಇರುವದೆಂದ್ರಾಹಾರಾಯಿತು. ದೇವರು ಆದಕ್ಕೆ ಆ ಸುವಾಸನೆಯನ್ನು ಸ್ವಂತ ಅನುಭವಕ್ಕಾಗಿ ಕೊಟ್ಟಿಲ್ಲ. ಮಲ್ಲಿಗೆಯು ತನ್ನ ಸುವಾಸನೆಯಿಂದ ಜನರನ್ನು ಸಂತೋಷಪಡಿಸಿದೆ ಇದ್ದರೆ ಅದರ ಜನ್ಯದಿಂದ ಫಲವೇನು? ದೇವರು ಆದಕ್ಕೆ ದಯವಾಲಿಸಿದ ಸುವಾಸನೆಯ ಪ್ರಯೋಜನವೇನಾದ ಹಾಗಾಯಿತು? ಜಗತ್ತಿನಲ್ಲಿ ತ್ವಾಗದಲ್ಲಿ ಸುಖವಿರುವದೇ ಹೊರತು ಸ್ತುಧರಲ್ಲಿ ಸುಖವಿಲ್ಲ. ಪರರನ್ನ ಸಂತೋಷವಾಗಿ ನಾವು ತೊಂದರೆಯನ್ನು ಅನುಭವಿಸಬೀಕಾಗುವದು. ಮಲ್ಲಿಗೆಯು

ಸುವಾಸನೆಯಂತೆ ನೀನು ಬಹು ಸುಂದರಿಯೊಂಬದನ್ನು ನಾನು ಸೋಡುತ್ತೇನೆ. ಅದರೆ ಆ ನಿನ್ನ ಸೌಂದರ್ಯದಿಂದ ನಿನಗೆ ಏನು ಸುಖವಿದೆ? ಕನ್ನಡಿಯ ಮುಂದೆ ನೀಂತು ನಿನ್ನ ಮುಖವನ್ನು ಸೀನೇ ಸೋಡಿಕೊಂಡು “ನಾನು ಸುಂದರಿ” ಯೇಂದು ಹೇಳಿಕೊಂಡರೆ ಅದರಿಂದ ನಿನಗೆ ಏನು ಪ್ರಯೋಜನವಾದ ಹಾಗಾಲಿತು. ಆ ನಿನ್ನ ಸೌಂದರ್ಯದಿಂದ ನಿಜವಾಗಿ ಎರಡನೆಯವರಿಗೆ ಸುಖವಾಗುವದು. ಶ್ರೀರೂಪ ಸೌಂದರ್ಯವೂ ತಾರು ಇವೂ ಅವರ ಸ್ವಂತ ಸುಖಕ್ಕಾಗಿ ದೇವರಿಂದ ಕೊಡಲಬೇಕ್ಕಿಲ್ಲ. ನಿನ್ನ ಮೂಗು ಹೊಂಕಾಗಿ ದ್ವರೆ ಅದರಿಂದ ನಿನಗೆ ಎಷ್ಟು ಸುಖವಾಗುವದೂ ಅಷ್ಟೇ ಸುಖವು ಮುಖದ ಸೌಂದರ್ಯವನ್ನು ಹೆಚ್ಚಿಸುವಂತೆ ಮನೋಹರವಾಗಿದ್ದಾಗಲೂ ಆಗುವದು. ನೀನು ಕರಿಯ ಕುರೂಪಿಯಾದರೂ ಬಂಗಾರದ ವರ್ಣದ ಸುಂದರಿಯಾದರೂ ಅದರಿಂದ ನಿನಗೆ ಸುಖವೂ ಇಲ್ಲ; ದುಃಖವೂ ಇಲ್ಲ. ನೀನು ಕುರೂಪಿಯಾಗಿದ್ದರೆ ಅದರಿಂದ ಜನರಿಗೆ ಆಧ್ಯಾತ್ಮಿಕವು ವದು. ಸುರೂಪಿಯಾಗಿದ್ದರೆ ಪರರಿಗೆ ನಿನ್ನನ್ನು ಸೋಡಿ ಸಂತೋಷವಾಗುವದು. ಇಷ್ಟೇ ನಿನ್ನ ರೂಪದಿಂದ ನಿನಗೆ ದೇರೆಯುವ ಪ್ರತಿ ಫಲಗಳು. ನಿನ್ನ ಸುಂದರವಾದ ರೂಪ, ನಿನ್ನ ಮನೋಹರವಾದ ಗಳಿಗೆ ನಿನ್ನ ಸಿರಿಸಂಪತ್ತು ಇವುಗಳಿಂದ ನೀನು ಎರಡನೆಯುವ ರನ್ನ ಸಂತೋಷಪಡಿಸಿದರೆ, ಸಂಕಟದಲ್ಲಿರುವವರಿಗೆ ಸಹಾಯವಾಡಿದರೆ, ಮಾತ್ರ ದೇವರು ನಿನಗೆ ದಯವಾಲಿಸಿರುವ ಆ ಅವ್ಯಾಲ್ಯ ವಸ್ತುಗಳ ಸದುಪರೋಗವಾದ ಹಾಗಾಗುವದು. ಮಲ್ಲಿಗೆಯ ಮೊಗ್ಗೆಯು ಇಂದು ಅರಳಿ ನಾಳೆಬಿದ್ದು ಹೊಗುವಂತೆ ನಿನ್ನ ಸೌಂದರ್ಯವೂ ತಾರುಇವೂ ಇಂದಿನಂತೆ ನಾಳೆ ಉಳಿಯವು. ದಿನಕ್ಕೊಂಡು ರೀತಿ ಕುಂಡತ್ತ ಹೊಗಿ ಕೆಳಿನಗೆ ಒಂದು ದಿನ ಶರೀರವೇ ಬಿದ್ದ ಹೊಗುವದು. ದೇವರು ನಿನಗೆ ದಯವಾಲಿಸಿರುವ ಈ ಸುಂದರವಾದ ಶರೀರವನ್ನು ಅಂತಃಪುರದಲ್ಲಿ ಬೈತಿಪ್ಪ ಒಂದುದಿನ ಸತ್ತುಹೊದರೆ ಸೀನು ಹುಟ್ಟಿದ್ದರ ಪ್ರಯೋಜನವು ಪರಿಗಿಲ್ಲದಿದ್ದರೆ ನಿನ್ನ ಮಟ್ಟಿಗೇ ಅದರೂ ಪ್ರಾಣದ ಹಾಗಾಲಿತು?

ಅರಸನ ಮಗಳು ಸನ್ಯಾಸಿಯು ಮಾತ್ರಾಗಳನ್ನು ಶಾಂತಚಿತ್ತದಿಂದ ಕೇಳಿದಳು. ಅವಳ ಮನಸ್ಸಿನ ಭಾಗಂತಿಯು ಮಲ್ಲಿಗೆ ಒಬ್ಬಾಲಿತಿತು.

ಸನ್ಯಾಸಿ:—ಜಗತ್ತಿನಲ್ಲಿ ನಿನ್ನಂತೆಯೇ ಸಣ್ಣ ಮನಸ್ಸಿನ ಜನರು ಬಹು ಸಂಖ್ಯಾಕ ರಾಗಿದ್ದಾರೆ. ಅವರಿಗೆ ತಮ್ಮ ಜನ್ಮಸಾಫಲ್ಯವಾಗಿದ ಕಲ್ಪನೆಯೇ ಇರುವದಿಲ್ಲ. ನಾಲ್ಕು ದಿನ ಉಂಡುತ್ತಿಂದು ಕಾಲಕಳಿದರ ತೀರಿತೆಂದು ಅವರು ಭಾವಿಸುವರು. ಸಿರಂತರಲ್ಲಿ ಈ ತರದ ಕಲ್ಪನೆ ಬಹಳ. ಅವರಿಗೆ ತಮ್ಮ ಸಂಪತ್ತಿನ ಉಪಯೋಗವೇನೇಂಬದು ತಿಳಿದಿರುವದೇ ಇಲ್ಲ. ಹೊಟ್ಟೆಬಟ್ಟೆಗಳನ್ನು ನಾಕಷ್ಟು ಉಪಭೋಗಿಸಬೇಕು ಹಣಕಾಡಿಸುವ ಕೃಪಣರೂ ಜಗತ್ತಿನಲ್ಲಿ ಹಲವರಿದ್ದಾರೆ. ತಂಗೀ, ನೀನು ಇಂದಿನವರಿಗೆ ವಿಚಾರವಿಲ್ಲದೆ ಅಹಂಕಾರಮೂಲಕವಾಗಿ ಹಟವಾಡಿದಂತೆ ಇನ್ನು ಮುಂದೆ ಮಾಡಿಬಂದೀಂದು ನಾನು

ನಿಶ್ಚಯವಾಗಿ ಹೇಳುತ್ತೇನೆ. ದೇವರು ನಮಗೆ ದಯಾಪಾಲಿಸಿರುವ ರಾಹ, ಗುಣ, ಸಂಪತ್ತು, ಬುದ್ಧಿ, ವಿದ್ಯೆ ಮುಂತಾದ ನಮ್ಮ ಸರ್ವಸ್ವವನ್ನೂ ಪರರ ಸುಖದ ಸಲುವಾಗಿ ಯೇ ದಯವಾಲಿಸಿರುವನೆಂದು; ತಳಿಯಾಬೀಕಲ್ಲದೆ ಅವುಗಳನ್ನ ಮುಚ್ಚಿಟ್ಟು ಹಣದ ರಾತ್ರಿಯನ್ನ ಕಾಯಲು ಕುಳಿತ ಸರ್ವದಂತೆ ದುಗುಂಣವನ್ನ ವ್ಯಕ್ತಪಡಿಸಕೂಡದು. ನಮಗೆ ದೇವರು ಕೊಟ್ಟಿರುವ ಸಕಲ ಐಶ್ವರ್ಯಗಳನ್ನೂ ಸ್ಥಾನ ಕಾಲ ಪಾತ್ರಗಳನ್ನ ಆನುಲಭಿಸಿ ಪರರಲ್ಲಿ ಅರ್ಷಿಸಿ ಅವರನ್ನ ಆನಂದಪಡಿಸಿ ಅವರು ಆನಾಭವಿಸುತ್ತಿರುವ ಆನಂದ ದಿಂದಲೇ ನಾವು ಸುಖಿಗಳಾಗಬೇಕು. ಒಬ್ಬ ಪಂಡಿತನು ಸಕಲ ಶಾಸ್ತ್ರಗಳನ್ನೂ ಅಭ್ಯಾಸ ಮಾಡಿ ಜಗನ್ನಾನ್ಯನಾಗಿದ್ದನೆಂದು ತಿಳಿ. ಅವನು ಆ ತನ್ನ ವಿದ್ಯೆಯನ್ನ ಎರಡನೆಯವರಿಗೆ ಉಪದೇಶದ ಹಾಗೆಯೇ ಸತ್ಯಹೋದರೆ ಅವನಿಗೆ ಆ ವಿದ್ಯೆಯಿಂದ ಏನು ಪ್ರಯೋಜನವಾದ ಹಾಗಾಗುವದು? ಒಬ್ಬನಲ್ಲಿ ಸತ್ಯವರನ್ನ ಬದುಕಿಸುವಷ್ಟು ಅವೂಲ್ಯವಾದ ಹೈಷಧರಿದೆಯೆಂದು ತಿಳಿ. ಆದನ್ನ ಅವನು ಯಾರಿಗೂ ಕೊಡದೆ ಇದ್ದರೆ ಆ ಹೈಷಧರಿಯು ಇದ್ದರೇನು? ಇಲ್ಲದಿದ್ದರೇನು? ಆದರ ಗುಟ್ಟನ್ನ ಯಾರಿಗೂ ಹೇಳಿದೆ ಇರುವದರಿಂದ ತಾನೇ ಸತ್ಯರೂ ಆ ಹೈಷಧವನ್ನ ಇನ್ನೊಬ್ಬನು ಉಪಯೋಗಿಸಲು ಬಾರದಂತಿರುವ ದರಿಂದ ಆದರಿಂದ ಪ್ರಯೋಜವೇನಾಗುವದು?

ತಂಗಿ, ಜಗತ್ತಿನಲ್ಲಿ ಇನ್ನೂ ಇಂಥ ಆಸೇಕ ಸಂಗತಿಗಳಿರುವವು. ಅವುಗಳನ್ನ ಸಕಾಲದಲ್ಲಿ ಸತ್ಯವ್ಯತ್ರಿದಲ್ಲಿ ಅರ್ಷಿಸದೆ ಇದ್ದರೆ ಅವುಗಳ ಅಸ್ತಿತ್ವವೇ ನಿದರ್ಶನಕ್ಕೆ ಬರುತ್ತಿರುವದಿಲ್ಲ. ಸ್ವಾಹಿತವೂ ಪರಹಿತವೂ ಸಾಧಿಸದೆ ಇರುವಂಥ ಪ್ರಾಣಿಯ ಜನ್ಮವು ಭೂಮಿಗೆ ಭೂರವಶ್ವದ ಮತ್ತೇನು? ಆದುದರಿಂದ ತಂಗಿ, ನೀನು ಯೋಗ್ಯನಾದ ವರಸನ್ನ ವರಿಸಿ ಸಂಸಾರದಲ್ಲಿ ಸುಖಿಯಾಗಿ ಬಾಳಿ, ನಿನ್ನ ಸದ್ಗುಣಾಸ್ತರಾವರ್ಗಳಿಂದ ಪತಿಯನ್ನ ಆನಂದಪಡಿಸುವದು ಅವಶ್ಯಕ.

ಸನ್ಯಾಸಿಯ ಉಪದೇಶದಿಂದ ತಿಳಿನಳಿಕೆಯಂಟಾದ ಆರಸನ ಮಗಳು ತನ್ನತಪ್ಪನ್ನ ಒಮ್ಮಿಕೊಂಡಳು. ಅರಸನು ಯೋಗ್ಯವರನಿಗೆ ಕೊಟ್ಟ ವ.ಗಳ ಮದುವೆ ಮಾಡಿದನು. ಸರ್ವರೂ ಸುಖಿಗಳಾದರು.

ಸಾಂ॥ ತಾನೆ ಸುಂದರಿ ತಾನೆ ಸಂಪನ್ಮೂಲನೆಂದೆಂಬ ।

ತಾನೆ ಸರ್ವರೀಳಧಿಕನೆಂಬ ॥

ಜಾಣಿನಹಿನರ ಹಿನಭಾವನೆಯನೊಪ್ಪವರೆ ।

ಜಾಣಿಗಳಾದ ಸಜ್ಜನರು ॥ ೧ ॥

೫೦. ಹಳು ಕೊಪ್ಪರಿಗೆಗಳು.



ದಲ ರಿಯ ಮಗ್ಗಲಲ್ಲಿರುವ ಒಂದು ವರದ ಶಿಂಬಿಲ್ಲಿ ಒಬ್ಬ ಯಜ್ಞನು ವಾಸವಾಗಿದ್ದನು. ಒಂದು ದಿನ ಸೇರಿಯೂರಿಗೆ ಹೋಗಿ ಬರುತ್ತಿದ್ದ ನಾವಲಿಗನೊಬ್ಬನು ಆತನ ಬಳಿಗೆ ಹೋಗಿ ನಮಸ್ಕಾರ ಮಾಡಿ ಕೂಡಿ ತುಕೊಂಡನು. ಮಧ್ಯಾಹ್ನದ ಬಿಸಲಿನಿಂದ ಬೆಂದು ಬೆಂಡಾಗಿ ಬಳಲು ಶ್ರೀದ್ದ ನಾವಲಿಗನು ಯಜ್ಞನನ್ನು ಕುರಿತು, “ಮಹಾರಾಜಾ, ಈ ಸಂಸಾರವು ಸಾಕಾಗಿದೆ. ಬಿಸಿಲು ಬೆಂಕಿಗಳನ್ನು ಲಟ್ಟಿಸದೆ, ಹಸಿವೆನೀರಡಿಕೆಗಳನ್ನು ಗಣಿಸದೆ ಹಳ್ಳಿ ಹಳ್ಳಿ ಮನೆಮನೆಗಳನ್ನು ತಿರುತ್ತಿರುಗಿ ಬೇಸತ್ತೆನು. ಇಷ್ಟ ಕೆಷ್ಟ ಪಟ್ಟರೂ ಆರನನು ಕೊಡುತ್ತಿರುವ ವರಾರ್ಥನದಿಂದಲೂ ಹೊಷ್ಟಿತುಂಬ ರೊಷ್ಟಿ, ಮೈತುಂಬ ಬಷ್ಟಿ ದೊರೆಯಾದಾಗಿದೆ ದಯಾಮಾಡಿ ಈ ದಾರಿದ್ರ್ಯತಾಪವನ್ನು ಕರ್ತೃತ್ವಾರದೇ” ಎಂದು ಬೇಡಿಕೊಂಡನು. ಅಗ ಯಜ್ಞನು—“ತವನ್ನ, ದೇವರು ನಿನ್ನನ್ನು ದುರುದ್ದಿಷ್ಟಿಲ್ಲಿಂದ ಸೋಧಿರುವನು. ನಾನು ಈ ಹೊತ್ತು ಮುಂಜಾನೆ ಎದ್ದುಕೂಡಲೇ—ಈ ಹೊತ್ತು ಉಟ್ಟ ಮಾಡುವ ಹೊತ್ತಿಗೆ ಸರಿಯಾಗಿ ನನ್ನ ಬಳಿಗೆ ಬಂದವನಿಗೆ ಹಳು ಕೊಪ್ಪರಿಗೆ ದ್ರವ್ಯವನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಂಡಿದೆನು. ಆ ನನ್ನ ಸಂಕಲ್ಪಿತ ಸಮಯಕ್ಕೆ ಸರಿಯಾಗಿ ನೀನು ಬಂದು ನನ್ನನ್ನು ಕೇಳಿಕೊಂಡೆ. ನಡೆ. ಇನ್ನು ಬೆಂತೆಯನ್ನು ಬೇಡು. ಇಂದಿಗೆ ನಿನ್ನ ದಾರಿದ್ರ್ಯಾಂಧಿಷ್ಟನ್ನು ವಾಯಿತೆಂದು ತಿಳಿ. ಈಗಾಗಲೇ ನಿನ್ನ ಮನೆಗೆ ಹಳು ಕೊಪ್ಪರಿಗೆ ದ್ರವ್ಯವು ಹೋಗಿರುವದು.” ಎಂದನು.

ಯಜ್ಞನ ಮಾತುಗಳನ್ನು ಕೇಳಿ ನಾವಲಿಗನು ಅನಂದಭರಿತನಾಗಿ ಮನೆಗೆ ನಡೆದನು. ಮನೆಗೆ ಬಂದು ನೋಡುವಷ್ಟು ರಲ್ಲಿ ನಡುಮನೆಯಲ್ಲಿ ಹಳು ಕೊಪ್ಪರಿಗೆಗಳು ಸಾಳಾಗಿ ಇಡಲ್ಪಟ್ಟಿದ್ದವು. ನಾವಲಿಗನು ಹಸಿವೆ ನೀರಡಿಕೆಗಳನ್ನು ಮರೆತುಬಿಟ್ಟು ಬಂದೊಂದಾಗಿ ಕೊಪ್ಪರಿಗೆಗಳನ್ನು ತೆರೆದುಸೋಧಿದನು. ವೊದಲಿನ ಆರೂ ಕೊಪ್ಪರಿಗೆಗಳು ಬಂಗಾರದ ನಾಣ್ಯಗಳಿಂದ ಪೂರಾ ತುಂಬಿದ್ದವು. ಹಳಸೆಯಾದೊಂದು ಮಾತ್ರ ಮುಕ್ಕೆಲು ಪಾಲು ತುಂಬಿದ್ದತು. ಅಗ ನಾವಲಿಗನು ಮನಸ್ಸಿನಲ್ಲಿ—ಆಹಾ! ಇಂದು ನಾನು ಎಷ್ಟು ಶ್ರೀಮಂತನಾದನು. ಮುಂಜಾನೆ ನಾನು ಯಾರ ಮುಟಿವನ್ನು ಸೋಧಿ ಎದ್ದಿದೇನು? ಹಳ್ಳಿಗೆ ಹೊಡಡುವಾಗ ಯಾರು ಇದಿರು ಬಂದಿದ್ದಾರು? ತನು ದಿನಗಳ ಲ್ಲಿಯೇ ಈ ಮುಕ್ಕೆಲು ತುಂಬಿದ ಕೊಪ್ಪರಿಗೆಯನ್ನೂ ಪೂರಾ ತುಂಬಿಬಿಡುವೆನು; ಆ ಮೇಲೆ ಯಾರಾದರೂ ನನ್ನನ್ನು—ನೀನು ಎಷ್ಟು ಶ್ರೀಮಂತನೆಂದು ಕೇಳಿದರೆ, ನಾನು ಹಳು ಕೊಪ್ಪರಿಗೆಗಳ ಒಡೆಯನೆಂದು ಹೇಳಿಕೊಳ್ಳಬಹುದಲ್ಲವೇ? ಎಂದು ಆಲೋಚಿಸುತ್ತಿರುವಾಗ ಹೆಂಡತಿ ಬಂದು ಉಟ್ಟಕ್ಕೆ ಕರೆದಳು. ನಾಗಲಿಗನು ಮಾರನೆಯ ದಿನವೇ ತನ್ನ ಮನಯೋಳಿಗಿನ ಬೆಳ್ಳಿಬಂಗಾರದ ಸಾವಾನುಗಳನ್ನೂ ನೀಕ್ಕು ಬೆಲೆಬಾಳುವ ಬಡವೆ

ಗಳನ್ನು ಮಾರಿ ಬಂಗಾರದ ನಾಣ್ಯಗಳನ್ನು ಕೊಂಡುಕೊಂಡು ಬಂದು ಏಳನೇಯ ಕೊಪ್ಪಿಗೆಯಲ್ಲಿ ಹಾಕಿದನು. ತುಂಬಲಿಲ್ಲ. ಮತ್ತೆ ಕೆಲವು ದಿನಗಳಲ್ಲಿಯೇ ತನ್ನವೆರಡು ಹೊಲಿಗಳನ್ನು ಮಾರಿ ಬಂದ ಹಣದಿಂದ ನಾಣ್ಯಗಳನ್ನು ತಂಡು ಕೊಪ್ಪಿರಿಗೆಯಲ್ಲಿ ಹಾಕಿದನು. ಆದರೂ ಆದು ತುಂಬಲಿಲ್ಲ. ನಾವಲಿಗನು ಜಿಂತೆಗೊಳಿಗಾಡನು ಆದು ತುಂಬಿದ ಹೊರತು ಯಾವ ರೀತಿಯಿಂದಲೂ ಆವನಿಗೆ ಸಮಾಧಾನವಾಗುವಂತಿರಲಿಲ್ಲ. ಅವನು ದಿನಾಲು ಗಳಿಸಿದ್ದನ್ನೇಲ್ಲ ಹೊಟ್ಟೆಬಟ್ಟೆಗಳಿಗೂ ಸರಿಯಾಗಿ ವೆಚ್ಚ ಮಾಡದೆ ಆ ಕೊಪ್ಪಿರಿಗೆಯಲ್ಲಿ ಹಾಕತೊಡಗಿದನು. ಆದರೂ ಕೊಪ್ಪಿರಿಗೆಯು ತುಂಬಾವ ಲಕ್ಷಣವೇನೂ ತೋರಲಿಲ್ಲ.

ಹೀಗಿರಲು ಬಂದು ದಿನ ಆತನು ಆರಸನ ಒಳಿಗೆ ಹೋಗಿ—ಮಹಾರಾಜನೇ, ನೀನು ಕೊಡುತ್ತಿರುವ ವರರ್ಥನದಿಂದ ನನ್ನ ಸಂಸಾರಪ್ರಸರಿಯಾಗಿ ನಡೆಯುದಾಗಿದೆ. ದಯವಾಡಿ ಆದನ್ನು ಹೆಚ್ಚಿಸಬೇಕೆಂದು ಬೇಡಿಕೊಂಡನು. ನಾವಲಿಗನು ಆರಸನ ವಿಶ್ವಾಸಕ್ಕೆ ಪಾತ್ರನಾದವನಾದುದರಿಂದ ಆರಸನು ಆತನ ಪ್ರಾಧ್ಯಾಸೆಯನ್ನು ಸೆರವೇರಿಸಿದನು. ನಾವಲಿಗನು ಇನ್ನು ನೇರ ವಿಧದಿಂದ ದುಡಿದು ಹಣ ಗಳಿಸಿ ಬಂಗಾರದ ನಾಣ್ಯಗಳನ್ನು ತಂಡು ಆ ಏಳನೇಯ ಕೊಪ್ಪಿರಿಗೆಯನ್ನು ತುಂಬಲು ಯಾತ್ರಿಸಿದನು. ಆದರೂ ಆದೇನು ತುಂಬಲಿಲ್ಲ; ನಾವಲಿಗನ ಜಿಂತೆಯು ಹಿಂಗಲಿಲ್ಲ. ಅವನು ದಿನದಿನಕ್ಕೆ ಹೆಚ್ಚು ಹೆಚ್ಚಾಗಿ ಕೊರಗಿ ಸೂರಗಿ ಕೃತನಾದನು.

ಒಂದು ದಿನ ನಾವಲಿಗನು ಆರಮನೆಗೆ ಹೋಗಿರುವಾಗ ಆರಸನು ಆವನನ್ನು ಸೋರಿ—“ಈನರ್ನಾ, ಈಗ ಕೆಲವು ದಿನಗಳಿಂದಲೂ ನೀನು ದಿನದಿನಕ್ಕೆ ಸೂರಗಿ ಕೃತನಾಗುತ್ತ ನಡೆದಿರುವೆ. ನೀನಾವುದೋ ಜಿಂತೆಯಿಂದ ಬಳಲುವಂತೆ ತೋರುತ್ತಿದೆ. ನೀನೆಲ್ಲಿಯೋ ಈ ಕೊಪ್ಪಿರಿಗೆ ದ್ರವ್ಯವನ್ನು ದೊರಕಿಸಿದಂತೆ ತೋರುತ್ತಿದೆ.” ಎಂದನು.

ನಾವಲಿಗನು ಆರಸನ ಮಾತುಗಳನ್ನು ಕೇಳಿ ಮೆಟ್ಟಿ ಬಿದ್ದು, “ಕೃಗಳನ್ನು ಜೋಡಿಸಿ ನನ್ನ ಪಳು ಕೊಪ್ಪಿರಿಗೆಯ ಸಮಾಚಾರವನ್ನು ತಮಗಾರು ತಿಳಿಸಿದರು?” ಎಂದನು.

ಆರಸನು ನಕ್ಕನು. ತಮ್ಮಾ, ನನಗೆ ಇನ್ನಾರು ಹೇಳಬೇಕು? ನಿನ್ನ ದುರವಸ್ಥಿಯೇ ಎಲ್ಲವನ್ನೂ ಹೇಳಬೇಕಿದೆ. ಯಕ್ಕನು ಕೊಡುವ ಧನವನ್ನು ಸ್ವೀಕರಿಸುವವರಿಗೆ ನಿನ್ನಂಥ ದುರವಸ್ಥೆಯು ಬೇಡವೆಂದರೂ ಬರುವದು. ಆ ಧನವನ್ನು ತಿರುಗಿ ಕೊಟ್ಟಿಬಿಟ್ಟೇರಿ ನೀನು ನಿಜವಾಗಿಯಾಗಿ ಸುಖಿಯಾಗುವೆ. ಎನ್ನಲು ಮಾರನೆಯ ದಿನವೇ ನಾವಲಿಗನು ಯಕ್ಕನ ಬಳಿಗೆ ಹೋಗಿ ಆವನ ದ್ರವ್ಯವನ್ನು ತಿರುಗಿ ಮುಟ್ಟಿಸಿ ತಾನು ಸುಖಿಯಾಗಿದ್ದನು. ಮನುಷ್ಯನ ಮನಸ್ಸಿನೊಳಗಿನ ಆಶಯೇ ಆವನ ದುಃಖಕ್ಕೆ ಮೂಲ ಕಾರಣವು.

ಸಾಂ॥ ಏಳು ಕೊಪ್ಪಿರಿಗೆ ದ್ರವ್ಯವ ಹಡೆದ ನಾವಲಿಗ ।

ನೆಳ್ಳಷ್ಟ್ವಾ ಸುಖಿವ ಹೊಂದಿದನೆ ॥

ಕಳ್ಳಂದದ ಮನದ ಸೇರಿರುವ ತೋಭವ ।

ಗಳ್ಳಿವುದೆ ಸುಖಕೆ ಸಾಧನವೈ ॥ ೧ ॥

ಇಗ ಮಾರವಾಡಿಯ ಮನಸ್ಸು.

 -

ಒಂದು ದಿನ ಒಬ್ಬ ಮಾರವಾಡಿಯು ಶ್ರೀರಾಮಕೃಷ್ಣ ಪರಮಹಂಸರೆ
ಒಳಗೆ ಬಂದು ತಾನು ತಂದಿರುವ ಹಣ್ಣ ಹೊವುಗಳನ್ನು ಸಮರ್ಪಿಸಿ

ಸಾಷ್ಟ್ರಂಗ ಸಮಸ್ವಾರವಾಡಿ ಡೂರ ಸರಿದು ಕುಳಿತುಕೊಂಡನು. ಸ್ವಾಮಿ
ಯವರು ಅತನ ಮುಖಲಕ್ಷ್ಯಾಂಗಗಳನ್ನು ನೋಡಿ ಇವನು ಯಾವದೋ ವಿಚಾರಕ್ಕಾಗಿ ತನ್ನ
ಒಳಗೆ ಬಂದಿರುವನೆಂಬದನ್ನು ತಿಳಿದುಕೊಂಡು—“ ಪನಯಾಗ್ಯ, ಇವ್ಯಾ ದೂರ ಬರುವು
ದಕ್ಕೆ ಕಾರಣವೇನು? ” ಎಂದು ಕೇಳಿದರು.

ಮಾರವಾಡಿ:—ಸ್ವಾಮೀ ನಾನು ಮೊದಲು ತುಂಬಾ ಐಶ್ವರ್ಯವಂತನಾಗಿದ್ದೆನು
ಆಗ ಸರ್ವಸಂಗ ಪರಿತ್ಯಾಗಮಾಡಿ ನನ್ನ ಸಂಪತ್ತಸ್ವೀಲಾ ಧಾನಧರ್ಮಗಳಾಗಿ ವೆಚ್ಚ
ಮಾಡಿರುವೆನು. ಆದರೂ ನಾನು ಭಗವಂತನನ್ನು ಕಾರಣದಿರಲು ಕಾರಣವೇನು?

ಸ್ವಾಮಿ:—ತಮಾಗ್ಯ, ಬಂದು ಏಕೈಯ ಪಾತ್ರೀಯಿದೆಯೆಂದು ತಿಳಿ. ಆದರೊಳಗಿನ
ಎಣ್ಣಯೆಲ್ಲಾ ತೀರಿದರೂ ಆ ವಾಸಸೆಯು ಹಾಗೆಯೇ ಉಳಿದಿರುವದು ಸಿನಗೆ ಗೊತ್ತಿರುವ
ದಲ್ಲಿವೇ? ಆದರಂತೆ ನಿನ್ನ ಮನಸ್ಸಿನ ಸ್ಥಿತಿಯಾಗಿದೆ. ಆ ನಿನ್ನ ವಿನಸ್ಸು ಪ್ರಪಂಚವನ್ನು
ಬಿಟ್ಟಿದ್ದರೂ ಪ್ರಾಪಂಚಿಕ ಆಭಿವಾನಗಳ ವಾಸಸೆಯು ನಿನ್ನ ಮನಸ್ಸನ್ನು ಬಿಟ್ಟಿಲ್ಲ ಇದಕ್ಕೆ
ಇನ್ನಿಲ್ಲ ಬಂದು ಉದಾಹರಣೆಯನ್ನು ಹೇಳಬಹುದು. ಮಜ್ಜಿಗೆಯ ಪಾತ್ರೀಯೋಳಗಿನ
ಮಜ್ಜಿಗೆಯೆಲ್ಲ ತೀರಿತೆಂದು ಆದರೊಳಗೆ ಹಾಲನ್ನು ಹಾಕಿದರೆ ಏನಾಗುವದು? ಭಗವದ್ದ
ರ್ಥನಕ್ಕೆ ಅವಕ್ಷಾವಾಗಿರುವ ಏಕಾಗ್ರಚಿತ್ತವೂ ನಿಮ್ಮಲವಾದ ಭಕ್ತಿಯಾಗೂ ಕೇವಲ ಹಾಲಿ
ಸಂತಿರುವವು. ಹಾಲಿಗೆ ಮಜ್ಜಿಗೆಯ ಸಂಸಗ್ರಹ ಎಷ್ಟುಮಾತ್ರವೂ ಸೇರಿದಂತೆ ಇನ್ನ
ಗಳಿಗೆ ಪ್ರಾಪಂಚಿಕ ಮಾಯಾ ಮೋಹಗಳ ವಾಸಸೆಯು ಎಳ್ಳಷ್ಟು ಬಗ್ಗೆದು. ಆದು
ದರಿಂದ ನೀನು ನಿನ್ನ ಮನಸ್ಸನ್ನು ನಿಮ್ಮಲವಾಗಿಡುವದಕ್ಕೆ ಯಾತ್ರೆ ಸು. ಭಿಕುರಂದದ ಶಾಂತಿಗ್ಯ
ದಿಂದ ಮನಸ್ಸು ನಿಮ್ಮಲವಾಗಲಾರದು. ಹಸಿಯ ಕಟ್ಟಿಗೆಗೆ ಸಮಾನವಾದ ಮನಸ್ಸನ್ನು
ಸತ್ಸಂಗವೆಂಬ ಒಲೆಯೋಳಗಿಟ್ಟು ಆ ಕಟ್ಟಿಗೆಯಲ್ಲಿರುವ ಲೋಭಮೋಹಗಳಂಬ ತೇವ
ವನ್ನು ಮೊದಲು ಆರಿಸಿಕೊ; ಆಮೇಲೆ ವಿವೇಕವೆಂಬ ಅಗ್ನಿಯು ಪ್ರಜ್ಞಲಿಸುವಂತೆ ಮಾಡಿ
ದರೆ ಆ ಬೆಂಕಿಯ ಬೆಳಕಿನಲ್ಲಿ ಭಗವಂತನ ಸ್ವರೂಪಜ್ಞಾನವು ಸಹಜವಾಗಿ ಆಗುವದು.

ಮಾರವಾಡಿಯು ಸ್ವಾಮಿಯವರನ್ನು ವಂದಿಸಿ ತನ್ನ ಸ್ಥಳಕ್ಕೆ ತಿರುಗಿದನು.

ಸಾಂ॥ ಹೊರಗಿಸಾಚಾರದೆ ಸನ್ಯಾಸಿಯಾದವಗೆ ।

ಪರಮ ಪುರುಷನೊಲಿದಪನೆ ॥

ನಿರಭಿವಾನದೆ ಸರ್ವಸಂಗವ ತೊರೆದು ನೀ ।

ಗುರುಪುಂಗವನ ಸಾರ್ಥೆ ಮರುಳಿ ॥ ೧ ॥

೨೭ ಪ್ರಾಪಂಚಿಕ ಸಂಬಂಧಗಳು.



— ಶಾಸಕರ್ತೃರ್ಥ —

ಭಕ್ತಿ ಸಂಪನ್ಮೂಲ ಹಿಂದೂಗಳ ಅಂತರಂಗದ ಭಕ್ತಿಗೆ ಸಂಪೂರ್ಣ ಅಶ್ವಯ ಲಾರ್ಡ್ ವೆಸೆಸಿರುವ ಭಾಗವತ ಮರಾಠಾದಲ್ಲಿ ಮನುಷ್ಯನ ಪ್ರಾಪಂಚಿಕ ಸಂಬಂಧಿ ಕರ ವಿಷಯವಾಗಿ ಒಂದು ಕಥೆಯಿರುವದು. ಪೂರ್ವಜನ್ಮದ ಯಾತಾನುಭಂಧಗಳಿಗೆ ಅನುಗ್ರಾವಾಗಿ ಪಶು, ಪತ್ರಿ, ಸುತರು, ಮನೆಮಾರು ಮುಂತಾದವುಗಳೆಲ್ಲ ಮನುಷ್ಯ ಸಿಗೆ ದೊರೆಯುವವೆಂಬದೇ ಈ ಕಥೆಯ ತಾತ್ಪರ್ಯವು.

ಒಂದು ದೇಶದಲ್ಲಿ ಭಕ್ತಿಜ್ಞನ ಸಂಪನ್ಮೂಲ ಸಾದ ಬಿಬ್ರಿ ಆರಸನಿದ್ದನು. ಸಕೆಲ್ಲೆಶಯ ಗಳಿಂದಲೂ ವಿರಾಜಮಾನನಾಗಿರುವ ಆ ರಾಜನು ಪ್ರಾಪಂಚಿಕ ಸಂಪತ್ತಿಗಳಲ್ಲಿ ಸಂಪೂರ್ಣ ನಾಗಿದ್ದಂತೆಯೇ ಬ್ರಹ್ಮಜ್ಞನಾದಿ ಅಂತರಿಕ ಐಶ್ವರ್ಯಗಳಿಂದಲೂ ಪರಿಪೂರ್ಣ ನಾಗಿದ್ದನು. ತನ್ನ ಜನ್ಮಜನ್ಮಾಂತರಗಳ ಕರ್ಮಗಳ ಹಾಗು ಅವಶ್ಯಂಭಾವಿಯಾಗಿರುವ ಆ ಕರ್ಮಗಳ ಫಲಭೋಗಗಳ ರಹಸ್ಯವನ್ನ ತಿಳಿದಿರುವ ಆ ರಾಜನು ವಿಕ್ರಾವರಂತೆಯೇ ಪ್ರಾಪಂಚಿಕ ಸುಖವಿಲಾಸಗಳಲ್ಲಿಯೂ ದಿನದ ಕೆಲವೊಂದು ಭಾಗವನ್ನ ಕಳೆಯುತ್ತಿದ್ದನು. ಆದರೆ ತನ್ನ ಆತ್ಮವಿಕಾಸದ ಹಾಗು ಭಾವಿಷ್ಯದ ಸತ್ಯಮಸಾಧನೆಯ ವಾಗ್ರವನ್ನ ಮಾತ್ರ ಮರೆತಿರಲಿಲ್ಲ.

ಇಂತಹ ಜ್ಞಾನಸಂಪನ್ಮೂಲಾಗಿ ಪ್ರಾಪಂಚಿಕನಾಗಿರುವ ರಾಜನಿಗೆ ರೂಪ ಗುಣ ಯೌವನ ಸಂಪನ್ಮೈಯಾದ ರಾಣಿಯಿದ್ದಳು. ಅರಸನು ಅವಳೊಡನೆ ಸುಖಸಲ್ಲಾಪಗಳ ಲ್ಲಿಯೂ ವಿನೋದೋಲಾಲ್ಲಾಸಗಳಲ್ಲಿಯೂ ದಿನಾಲು ಕೆಲವು ವೇಳೆಯನ್ನ ಕಳೆಯುತ್ತಿದ್ದನು. ಅರಮನೆಯಲ್ಲಿ ಅನೇಕ ದಾಸದಾಸಿಯರಿದ್ದರೂ ಅರಸಿಯು ಪತಿಸೇವೆಯ ಎಲ್ಲ ಕಾರ್ಯಗಳನ್ನ ತಾನೇ ಮಾಡುತ್ತಿದ್ದಳು. ಅವಳಿಗೆ ಪತಿಯಲ್ಲಿರುವ ಆವಿಜಲವಾದ ಶ್ರದ್ಧಾಪ್ರೇಮಗಳೇ ಇದಕ್ಕೆ ಕಾರಣವಾಗಿದ್ದವು. ಒಂದು ದಿನ ಅರಸನು ಮಜ್ಜನಶಾಲೆಯಲ್ಲಿ ನಾನ್ಯನಮಾಡುತ್ತಿದ್ದನು. ರಾಣಿಯು ತಾನೇ ವಿಧವಿಧದ ಸುಗಂಧದ ಎಣ್ಣಗಳನ್ನ ಹೂಸಿ ಪತಿಯನ್ನ ಎರಿಯುತ್ತಿದ್ದಳು. ಪ್ರಪಂಚಲೋಲುಪನಂತಿರುವ ಅರಸನು ರಾಣಿಯೊಡನೆ ತರತರದ ಚೇಷ್ಟೆಗಳನ್ನ ಮಾಡುತ್ತಿದ್ದನು. ಇಂತು ಆ ಪತಿಪತ್ನಿಯರು ಮಜ್ಜನಶಾಲೆಯಲ್ಲಿ ಚೇಷ್ಟೆಗಳಲ್ಲಿ ತೊಡಗಿರುವಾಗ ಆತನ ಮಂತ್ರಿಯು ಏನೋ ಒಂದು ಆತ್ಮವಶ್ಯದ ಹಾಗು ಅವಸರದ ಕೆಲಸದ ಸಲುವಾಗಿ ಉಲ್ಲಿಗೆ ಬಂದನು. ಸಿನಿಕಾರಜಿತ್ತನೂ ಜ್ಞಾನಿಯೂ ಆದ ಅರಸನು ತಾನು ಈ ಪ್ರಪಂಚವೆಂಬ ನಾಟಕಶಾಲೆಯಲ್ಲಿ ಅಭಿನಯಿಸುತ್ತಿರುವ ನಾಟಕದ ನಟನೆಗಳಂತಿರುವ ಚೇಷ್ಟೆಗಳನ್ನ ಮಂತ್ರಿಯು, ಪ್ರೇಕ್ಷಕನೊಬ್ಬನು,

ಬಂದನೆಂದು ಬದಲಿಸಲಿಲ್ಲ. ಮಂತ್ರಿಯು ತನ್ನ ಒಡೆಯನು ಹತ್ತಿಯೋಡನೆ ನಡಿಸಿರುವ ಹಲವು ವಿಧದ ಚೇಣ್ಣೆಗಳನ್ನೆಲ್ಲ ಕೆಣಾರೆ ಕಂಡು ಬೆರಗಾದನು. ಕಂಡು ಕಲಿಯುವ ದೊಂದು ಪ್ರಪಂಚದ ಗುಟ್ಟಿನ ಗುಟ್ಟು. ಮಂತ್ರಿಗೆ ತಾನೂ ತನ್ನ ಹೆಂಡತಿಯೋಡನೆ ಇದೇ ರೀತಿಯಾಗಿ ವಿಲಾಸಸುಖವನ್ನು ಅನುಭವಿಸಬೇಕೆಂಬ ಆಭಿಶಾಶೆಯುಂಟಾಯಿತು. ತನ್ನ ಕೆಲಸವನ್ನು ತಿರಿಸಿಕೊಂಡು ಅರವನೆಯಿಂದ ತಿರುಗಿ ಹೋಗುವಾಗ ಮಂತ್ರಿಯು ಮನ ಸ್ವಿನಲ್ಲಿ ಇದೊಂದು ಹೆಚ್ಚಿನ ಭಾವನೆಯನ್ನು ತನ್ನ ಮನಿಗೆ ಬಯ್ದಿನು.

ಅಂದು ಸ್ವಾನಮಾಡುವ ವೇಳೆಯಾದ ಕೂಡಲೆ ಮಂತ್ರಿಯು ಅಂತಃಪುರಕ್ಕೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಮಜ್ಜನ ಶಾಶೀಯನ್ನು ಸೇರಿದನು. ಆತನ ಹೆಂಡತಿಗೆ ಗಂಡನ ಈ ಸ್ಥಿತಿಯು ವಿಚಿತ್ರವಾಗಿ ತೋರಿತು. ಮಂತ್ರಿಯು ಸುಗಂಧದ ಎಣ್ಣೆಯ ಬಾಟಲಿಗಳನ್ನು ಹೆಂಡತಿಯ ಕೈಗೆ ಕೊಟ್ಟು ತನ್ನ ಮೈಗೆ ಪೂಸೆಂದು ಆಚ್ಚಾ ಪಿಸಿದನು. ಹೆಂಡತಿಯು ದಾಸುರನ್ನು ಕರೆಯುವೆನೆನ್ನಲು ಅದಕ್ಕೆ ಆವನು ಸವ್ಯತಿಸಿದೆ ನೀನೇ ನನ್ನನ್ನು ಎರೆಯಬೇಕೆಂದು ಹಟಕಾಡಿದನು. ಆವಳು ಇಂದು ಇದೇನೋ ವಿಚಿತ್ರ ವಿಚಾರವು ಗಂಡನ ಮನಸ್ಸಿನಲ್ಲಿ ಬಂದಿರುವದೆಂದು ತಿಳಿದು ಮೃಗೆಲ್ಲ ಎಣ್ಣೆ ಯನ್ನು ಹೂಸಿ ಎರೆಯತೋಡಿದಳು. ಅರಸನು ಮಾಡತ್ತಿದ್ದ ಚೇಣ್ಣೆಗಳನ್ನು ನೋಡಿ ಬಂದ ಮಂತ್ರಿಯು ನಡುಸಡುವೆ ಬಗೆಬಗೆಯ ವಿಚಿತ್ರ ಚೇಣ್ಣೆಗಳನ್ನು ಆರಂಭಿಸಿದನು. ಹೆಂಡತಿಯು ಒಮ್ಮೆ, ಎರಡು ಸಾರೆ, ಮೂರು ಸಾರೆ ನಿಷೇಧಿಸಿದಳು. ಕೊನೆಗೆ ಅವಳಿಗೆ ಕೊಪವುಂಟೂಯಿತು. ಪತಿಯು ಅಲ್ಲದೊಂದು ಚೇಣ್ಣೆಯನ್ನು ನಡಿಸಿದ್ದನ್ನು ಕಂಡು ಕೊಪಗೊಂಡ ಆವಳು ಕೈಯೊಳಗಿನ ತಂಬಿಗೆಯನ್ನು ಆವನ ಮಾಂಬಕ್ಕೆ ಅಪ್ಪಳಿಸಿದಳು. ಆ ಹೊಡಿತದಿಂದ ಮಂತ್ರಿಯ ಮುಂದಿನವೆರಡು ಹಲ್ಲಿಗಳು ಉದುರಿದವು! ಕೊನೆಗೆ ಆವನು ತಾನು ಅರಸನಷ್ಟು ಸುದೃಢಿಯಲ್ಲವೆಂದು ಚಿಂತಿಸುತ್ತ ತನ್ನ ನಿಶ್ಚಯ ಕೆಲಸಗಳ ಸ್ವಲ್ಪ ಮುಗಿಸಿಕೊಂಡು ಮಧ್ಯಾಹ್ನದ ಮೇಲೆ ರಾಜಸಭಿಗೆ ಬಂದನು.

ಜ್ಞಾನಿಯಾದ ಅರಸನು ತನ್ನ ಚೇಣ್ಣೆಗಳನ್ನೆಲ್ಲ ನೋಡಿಕೊಂಡು ಹೋಗಿರುವ ಮಂತ್ರಿಯು ತನ್ನನ್ನು ಅನುಕರಣ ಮಾಡಿ ಎಂಥ ಆಪಹಾಸ್ಯಕ್ಕೆ ಗುರಿಯಾಗುವನೋ ಎಂಬ ವಿಚಾರದಲ್ಲಿಯೇ ಇದ್ದನು. ಎಡದ ಕೈಯಲ್ಲಿ ಉಪರಳಿಯ ಸೆರಗನ್ನು ಹಿಡಿದು ಬಾಯಿಯನ್ನು ಮುಚ್ಚಿಕೊಂಡು ಇದಿರಿಗೆ ಬರುತ್ತಿರುವ ಮಂತ್ರಿಯನ್ನು ನೋಡಿ ಅರಸನು “ ಪ್ರಧಿಮಚುಂಬನೇ ದಂತಭಗ್ನ ” ವಾಯಿತೆಂದು ತೋರುತ್ತದೆ ಎಂದನು.

ಮಂತ್ರಿಯು ದುಃಖದಿಂದ ಅರಸನ ಮುಖವನ್ನು ನೋಡಿದನು. ಅರಸನು ಸಭೀಯಿಂದ ಎದ್ದು ಮಂತ್ರಿಯನ್ನು ಸಂಗಡ ಕರೆದುಕೊಂಡು ಏಕಾಂತವಾದೊಂದು ಸ್ಥಳಕ್ಕೆ ಹೋಗಿ ಕುಳಿತುಕೊಂಡು ನಡೆದ ಸವಾಜಾರಗಳನ್ನೆಲ್ಲ ಕೇಳಿಕೊಂಡನು. ಜ್ಞಾನಿಯಾದ

ಅರಸನು—“ ತಮ್ಮಾ, ನೀನು ಇನ್ನೂ ಅಜ್ಞಾನಾಂಧಕಾರದಲ್ಲಿ ತೊಳಿಂಧುಗ್ರಹಿಯೇ ಇನ್ನೊಬ್ಬರು ಪ್ರಪಂಚದಲ್ಲಿ ಸುಖದಿಂದ ಇರುವದನ್ನು ನೋಡಿ ತಾನೂ ಹಾಗೆಯೇ ಸುಖಿಷಣಾಗಿರೇಕೆಂದು ಬಯಸುವದು ಎಷ್ಟು ಮಾತ್ರವಾಗಿ ಸರಿಯಲ್ಲ ಮನುಷ್ಯನಿಗೆ ಪ್ರಪಂಚದ ಸುಖದುಃಖಗಳು ಅವನ ಪೂರ್ವಜನ್ನದ ಕರ್ಮಗಳ ಫಲದಂತೆ ಉಂಟಾಗುತ್ತಿರುವವು. ಅವನ ಹೆಂಡತಿ, ಮಕ್ಕಳು, ಆಪ್ತೇಷ್ಟರು, ಶತ್ರುಗಳು, ವಿಶ್ವರು ಇವರೆಲ್ಲರೂ ಅವರವರ ಪೂರ್ವಜನ್ನದ ಯಾಜಾನುಂಭಂಧಗಳಿಂದಲೇ ಉಂಟಾಗಿರುವರು. ಮತ್ತು ಅವರೆಲ್ಲರೂ ಒಬ್ಬಿಗೊಬ್ಬರು ತಮ್ಮ ಹಿಂದಿನ ಜನ್ಮದ ಕರ್ಮಗಳ ಫಲೋಪಭೀಕರ್ಗಳ್ಳಾಗಿಯೇ ಈಗ ಜನ್ಮಕ್ಕೆ ಬಂದಿರುವರು. ಆದ್ದರಿಂದ ನಾನು ನನ್ನ ಹೆಂಡತಿಯೊಡನೆ ನಡಿಸಿ ರುವ ಸುಖಸಲಾಲವಗಳನ್ನೂ ವಿನೋದೋಲಾಸಗಳನ್ನೂ ನೋಡಿ ನೀನು ಅವುಗಳನ್ನು ಅನುಕರಣೆ ಮಾಡುವದು ಸರಿಯಾಗಲಾರದು. ಯಾವ ಕಾರ್ಯಗಳಿಂದ ನನಗೆ ಸುಖ ವಾಗಿಂಬಹುದೋ ಅವೇ ಕಾರ್ಯಗಳಿಂದ ನಿನಗೆ ಕೆಷ್ಟವುಂಟಾಗಿಂಬಹುದೆಂಬದನ್ನು ನೀನು ಈಗ ಪ್ರಶ್ನಿಕ್ಕೆ ಅನುಭವದಿಂದ ಕಂಡುಕೊಡಿರುವೆಯಾದ್ದರಿಂದ ನಾನು ಈ ವಿಷಯ ವಾಗಿ ಹೆಚ್ಚಿಗೆ ಹೇಳಬೇಕಾಗಿಲ್ಲ. ಇನ್ನು ನನ್ನ ಹಾಗು ನಿನ್ನ ದಾಂಪತ್ಯದ ಸಂಬಂಧದಿಂದ ಕೆಲವು ಮಾತುಗಳನ್ನು ಹೇಳುವೇನು.

ನಾನು ಪೂರ್ವಜನ್ಮದಲ್ಲಿ ಒಬ್ಬ ಬ್ರಾಹ್ಮಣನಾಗಿದ್ದೇನು. ಒಬ್ಬ ಕಟುಕನು ಒಂದು ದಿನ ನೇರಿಯೂರಿಂದ ಒಂದು ಆಕಳನ್ನು ಕೊಂಡು ಕೊಂಡು ತನ್ನ ಅಂಗದಿಗೆ ಬಯಸ್ಯವ ದನ್ನು ನೋಡಿದೆನು. ಪರಮಪೂರ್ಣವಾದ ಗೋವಾತೆಯನ್ನು ಕಟುಕನು ಕಡಿಯುವ ದಕ್ಕೆ ಬಯಸ್ಯವದನ್ನು ನೋಡಲಾರದೆ ಆವನು ಬೀಡಿದವ್ಯು ಹಣವನ್ನು ಕೊಟ್ಟು ಆ ಆಕಳನ್ನು ಕೊಂಡುಕೊಂಡೆನು. ಮತ್ತು ಅದನ್ನು ಬಹುಕಾಲದವರೆಗೆ ನಾನಾ ರೀತಿಯಿಂದ ನೇರೆವೊಡಿ ಸಂರಕ್ಷಿಸಿದೆನು. ನಾನು ಈ ಜನ್ಮದಲ್ಲಿ ಅರಣನಾಗಿ ಹುಟ್ಟಲು ಆ ನನ್ನ ಉಪಕಾರವನ್ನು ತೀರಿಸುವದಕ್ಕಾಗಿ ಆ ಆಕಳು ನನ್ನ ಹೆಂಡತಿಯಾಗಿ ನನ್ನನ್ನ ಸೇರಿರುವದು. ಇದೇ ರೀತಿಯಾಗಿ ನಿನ್ನ ಹೆಂಡತಿಯು ಹಿಂದಿನ ಜನ್ಮದಲ್ಲಿ ಒಂದು ರಣಹಡ್ಡಿಗಿದ್ದಳು. ಆ ರಣಹಡ್ಡ ಒಂದು ದಿನ ಭರ್ತನೇ ಎರಿಗಿ ಒಂದು ಸರ್ವವನ್ನು ಎತ್ತಿಕೊಂಡು ಮೇಲೆ ಹಾರಿಕೊಗುತ್ತಿತ್ತು. ಹಡ್ಡ ಹಾವಿನ ಬಾಲವನ್ನು ಕಚ್ಚಿಕೊಂಡಿತ್ತು. ಹಾವು ಪಾರಣಭಯದಿಂದ ಹದ್ದಿನ ಕಾಲನ್ನು ಸುತ್ತಿಕೊಂಡು ಅದನ್ನು ಕಡಿಯಬೇಕೆಂಬ ವಿಚಾರದಲ್ಲಿ ದ್ವಿತೀಯಾಗಿ ನಿನ್ನನ್ನು ನಿಂತು ನೋಡುತ್ತಿದ್ದು ಒಂದು ಕೆಲ್ಲು ಬಗೆಯಲು ಅಕ್ಷಸ್ಯಾತ್ಮಾಗಿ ಆ ಕೆಲ್ಲು ಹಾವಿನ ಹೆಡೆಗೆ ತಗಲಿ ಅದರ ಹಲ್ಲು ಮುರಿಯಿತು. ಹಡ್ಡ ಉಳಿದುಕೊಂಡಿತು. ಇದಿನ್ನೇ ಯಾಜಾದಿಂದ ಆ ಹಡ್ಡ ಈ ಜನ್ಮದಲ್ಲಿ ನಿನ್ನ ಹೆಂಡತಿಯಾಗಿ ನಿನ್ನನ್ನು ಸೇರಿರುವದು. ಇದರಿಂದ ನಮ್ಮ ನಿಮ್ಮ ದಾಂಪತ್ಯದ ಪೂರ್ವಜನ್ಮದ ಯಾಜಾನುಂಭಂಧವು ಎಷ್ಟುಮಟ್ಟೆ ದೃಢವಾಗಿರುವದೆಂಬದು ಗೊತ್ತಾದ ಹಾಗಾಯಿತು. ಈ

ಖಣಾನುಬಂಧಕ್ಕೆ ಅನುಗುಣವಾಗಿ ನಾವು ಈ ಜನ್ಮದಲ್ಲಿ ಹೆಚ್ಚು ಕಡಿಮೆ ದಾಂಪತ್ಯ ಸುಖವನ್ನು ಅನುಭವಿಸಬೇಕೆಲ್ಲದೆ ನಾನು ಅನುಭವಿಸುವಂಥದೇ ಸುಖವನ್ನು ನೀನು ಅನುಭವಿಸುವೆಯೆಂದರೆ ಹೇಗಾದೀರು? ಕೆಲವರು ಪರಸ್ಪರರ ಹಿತಸಂಬಂಧದ ಖಣವನ್ನು ತೀರಿಸುವದಕ್ಕಾಗಿ ಈ ಜನ್ಮದಲ್ಲಿ ಪತಿಪತ್ನಿಯಾಗಿರುವರು. ಮತ್ತೆ ಕೆಲವರು ತಮ್ಮ ಪೂರ್ವದ ಹಗೆಯನ್ನು ಸಾಧಿಸಿಕೊಳ್ಳುವದಕ್ಕಾಗಿಯೇ ಒಂದು ಪ್ರಪಂಚಕ್ಕೆ ಸೇರಲು ಜನ್ಮಿಸಿರುವರು. ಪತಿಪತ್ನಿಯರಾಗಿ ಅಥವಾ ಇತರ ಸಂಬಂಧಿಕರಾಗಿ ಪ್ರಪಂಚದಲ್ಲಿ ಜನ್ಮಿಸಿದ ವೂತ್ರದಿಂದ ಅವರೆಲ್ಲರೂ ಒಬ್ಬಿರ್ಗೊಬ್ಬಿರು ಅನುಕೂಲರಾಗಿಯೇ ಇರಬೇಕೆಂದಾಗಲಿ ಅವರು ಒಬ್ಬಿರ್ಗೊಬ್ಬಿರು ಸುಖಸಮಾಧಾನಗಳಿಗೆ ಕಾರಣರಾಗಿಯೇ ಇರಬೇಕೆಂದಾಗಲಿ ಸಿದ್ಧಾಂತವಿರುವದಿಲ್ಲ. ಈಗ ಒಬ್ಬಳು ಹೆಂಡತಿಯಾಗಿದ್ದರೂ ಅವಳು ತನ್ನ ಪೂರ್ವ ಜನ್ಮದ ಹಗೆಯನ್ನು ಸಾಧಿಸಲೆಂದೇ ಒಂದಿದ್ದರೆ ಅವಳು ಆ ಹಗೆಯನ್ನೇ ಸಾಧಿಸಿ ಕೊಳ್ಳುವಳಿಲ್ಲದೆ ಪತಿಗೆ ಎಂದೂ ಸುಖವನ್ನು ಕೊಡಲಾರಳು. ಒಂದುನಾರೆ ತನ್ನ ಪತಿಯನ್ನು ವಂಚಿಸಿದವಳು ಮುಂದೆ ಹಲವು ಜನ್ಮಗಳಲ್ಲಿ ವೈಧವ್ಯವಂಕೆದಲ್ಲಿ ತೊಳಿಲಾಡಬೇಕಾಗುವದು. ತಮ್ಮ ಪ್ರಾಣಕ್ಕೊಂತಲೂ ಹೆಚ್ಚಾಗಿ ಪ್ರೀತಿಸುವ ಗಂಡಂದಿರನ್ನು ವಂಚಿಸಿ ಅನ್ಮೂರಲ್ಲಿ ಅನುರಕ್ತಳಾಗಿರುವ ಎನ್ನೋ ಡಂಡಾಲಿಯಾರನ್ನೂ ಈ ಲೋಕದಲ್ಲಿ ಕಾಣಬಹುದು. ವಿವೇಕತಾಲಿಯಾದ ಪತಿಯು ಅಂತಹ ದುಬುರ್ದಿಯನ್ನು ಕಂಡು ಪಶ್ಚಾತ್ತಾಪದಿಂದ ಕಣ್ಣೀರು ಸುರಿಸುವದನ್ನು ನೋಡಿಯೂ ಕಂಡೂ ಕಾಣದಂತಿದ್ದು, ತನ್ನ ದುರಾಜಾರವನ್ನು ಬಿಡುವಂಥ ನರರಾಕ್ಷಸಿಗೆ ಭಗವಂತನು ಮುಂದೆ ಎಂತಹ ಶಿಕ್ಷೆಯನ್ನು ವಿಧಿಸಬಹುದು? ಇದರಂತೆ ಪ್ರಪಂಚದೊಳಗಿನ ಎಲ್ಲ ಸಂಬಂಧಿಕರ ಹಾಗು ಅವರಿಂದಾಗುವ ಸುಖದುಃಖಗಳ ವಿಚಾರವನ್ನು ತಿಳಿದುಕೊಳ್ಳತಕ್ಕುದ್ದು.

ಮಂತ್ರಿಯು ಅರಸನಿಂದ ಇನ್ನು ಇಂತಹ ಹಲವು ಉಪದೇಶಗಳನ್ನು ಹೇಂದಿಸುವಿಯಾದನು.

ಸಾಂ॥ ಹಿಂದೆ ಕೂಡಿದ ಹಿತಾಹಿತ ಕರ್ಮ ಫಲಭೋಗ ।

ಕಂಡು ಸತಿಸುತ್ತರೆಂದು ಜಾಣಿಸಿ ॥

ಸಂದಿರುವರ್ತೀಯ ನೀನವರೊಳು ಕೂಡದೆ ।

ಹಿಂದು ಮುಂದರಿತು ನಡೆಯುವದು ॥ ೧ ॥

೨೨ ನ್ಯಾಯಪ್ರಿಯತೆ.



ಏ ಮಂಗಳಾಸ್ವದವಾದ ಪ್ರಣಾಪಟ್ಟಣ ಚಂಪಕನಗರಿಯಲ್ಲಿ ಸತ್ಯಪ್ರೇ
ವಿಯಾದ ಹಂಸಧ್ವಜ ಮಹಾರಾಜನು ರಾಜ್ಯವಾಳತ್ತಿದ್ದನು. ರಾಜನು
ವಕಪತ್ತೀವ್ರತಪರಾಯಣನಾಗಿದ್ದ ದಲ್ಲದೆ ಪ್ರಜಿಗಳಿಲ್ಲರೂ ಆತನನ್ನೇ
ಅನುಕರಣ ವಾಡಿ ವಕಪತ್ತೀವ್ರತರೂ ಸತ್ಯಶೀಲರೂ ಧರ್ಮಪರಾಯ
ಣರೂ ಆಗಿ ಒಪ್ಪುತ್ತಿದ್ದರು. ಶಂಖಲಿಖಿತರು ಆತನ ಕುಲಪುರೋಹಿತರು. ಅವರಿಬ್ಬರೂ
ಅಣ ತಮ್ಮಂದಿರಾಗಿದ್ದರು; ಪರಸ್ವರರ ವಿಷಯದಲ್ಲಿ ಎಪ್ಪು ಪ್ರೇಮವ್ಯಳ ವರಾಗಿದ್ದರೋ
ಅವ್ಯೈ ನ್ಯಾಯಪ್ರೀತಿಯಳ್ಳಿವರೂ ಆಗಿದ್ದರು; ಆ ಪುರೋಹಿತರ ವಾತಿನಿಂದಲೇ ಹಂಸ
ಧ್ವಜ ಮಹಾರಾಜನು ಆಪ್ತಿಮವೀರನಾದ ತನ್ನ ಮಗ ಸುಧನ್ನನನ್ನ ಕಾದ ಎಣ್ಣ ಯ
ಕೊಪ್ಪರಿಗೆಯಲ್ಲಿ ಹಾಕಿಸಿದ ಕಥೆಯು ಸರ್ವರಿಗೂ ಗೊತ್ತಿರುವದು. ಆ ಶಂಖಲಿಖಿತರ
ನ್ಯಾಯಪ್ರಿಯತೆಯ ನಿರ್ದರ್ಶನದ ಇನ್ನೊಂದು ಕಥೆಯನ್ನ ಇಲ್ಲಿ ಹೇಳುವು.

ಶಂಖನು ತನ್ನ ತಪ್ಪೋವನದಲ್ಲಿ ನಿರಾಹಾರದಿಂದಿದ್ದ ತಪಸ್ಸನ್ನ ಆಚರಿಸುತ್ತಿದ್ದನು. ಸಮಾಧಿ ಭಂಗವಾದಾಗ ಎಂದಾದರೋಂದು ದಿನ ಒಂದು ಮಾರ್ಗ ಹಣ್ಣನ್ನ ಸೇವಿಸು
ವನು. ಅವನ ತಪ್ಪೋವನದೊಳಗಿನ ಒಂದು ಮಾರ್ಗ ಗಿಡದ ಬುಡದಲ್ಲಿ ಒಂದು
ಮಾರ್ಗ ಹಣ್ಣ ಬಿದ್ದಿತ್ತು. ಶಂಖನ ತಮ್ಮನಾದ ಲಿಖಿತನು ಆಕಸ್ಯಾತ್ ಅಣ್ಣನ ಆಶ್ರ
ಮಕ್ಕೆ ಒಂದವನು ಗಿಡದ ಕೆಳಗೆ ಬಿದ್ದಿರುವ ಹಣ್ಣನ್ನ ನೋಡಿ ಅದನ್ನ ಆರಿಸಿಕೊಂಡು
ತಿಂದು ಬಿಟ್ಟನು. ಒಳಕ ಅಣ್ಣನ ದರ್ಶನಕ್ಕೆ ಹೊಂದನು. ಸಮಾಧಿಸ್ಥನಾಗಿದ್ದ ಶಂಖನು
ತಮ್ಮನ ಬರುವಿಕೆಯನ್ನೂ ಆತನು ಮಾರ್ಗ ಹಣ್ಣನ್ನ ತಿಂದಿರುವುದನ್ನೂ ಜ್ಞಾನದೃಷ್ಟಿ
ಲ್ಯಾಂಡಲೇ ತಿಳಿದು ಎಚ್ಚರಿತ್ತು ತಮ್ಮನನ್ನ ಕುರಿತು ತನಗಾಗಿ ಕಾವ್ಯಾಪ್ತಿಯನ್ನೊಂದ
ಮಾರ್ಗ ಹಣ್ಣನ್ನ ತಿಂದುದೇಕೆಂದು ಕೇಳಿದನು. ಲಿಖಿತನು—“ ಅಣ್ಣ, ಹಸಿವೆಯಿಂದ
ಬಳಲುತ್ತಿದ್ದ ನಾನು ನಿನ್ನ ಹಣ್ಣನ್ನ ತಿಂದುದು ನಿಜವೇ ಸರಿ. ನಾನು ನಿನಗೆ ಅನ್ಯನೇ?
ನನಗೆ ಒಂದು ಮಾರ್ಗ ಹಣ್ಣನ್ನ ಕೊಡಲಾರೆಯಾ? ” ಎಂದನು. ಅದಕ್ಕೆ ಶಂಖನು—
“ ತಮ್ಮ, ಒಂದು ಮಾರ್ಗ ಹಣ್ಣನ ಪ್ರಶ್ನೆಯಲ್ಲ. ನೀನು ಈಗ ಪರರ ಸೂತ್ರನ್ನ ಆಪ
ಹರಿಸಿದ ಆಪರಾಧಕ್ಕೆ ಗುರಿಯಾಗಿರುವೆ. ನೀನು ನನ್ನನ್ನ ಕೇಳಿ ತಕ್ಷೇಂದ್ರಿಯಿಂದಿದ್ದರೆ ಅದು
ಆಪರಾಧವೆನಿಸುತ್ತಿರಲ್ಲ. ನನ್ನನ್ನ ಕೇಳಿ ತೆಗೆದುಕೊಳ್ಳಬೇಕೆಂಬ ವಿವೇಕವೂ, ಅಪ್ಪ
ಮನಸ್ಸೆಯಾಗುವೂ ನಿನ್ನಲ್ಲಿ ಇಲ್ಲದುದಕ್ಕಾಗಿ ನೀನು ಶಿಕ್ಷೆಯನ್ನ ಅನುಭವಿಸಬೇಕಾಗಿದೆ.”
ಎಂದು ನ್ಯಾಯನಿಷ್ಠಾರನಾಗಿ ನುಡಿದನು.

ಲಿಖಿತನು ನಿರುಪಾಯನಾಗಿ ತನ್ನ ತಪ್ಪು ಒಷ್ಟಕೊಂಡು ಅದಕ್ಕೆ ಶಿಕ್ಷೆಯೇನೇಂದು
ಕೇಳಿದನು. ಶಂಖನು “ ಶಿಕ್ಷೆಯನ್ನ ವಿಧಿಸತಕ್ಕವನು ನಾನಲ್ಲ; ಇದು ರಾಜ್ಯಕರ್ತ

ನಾದ ಹಂಸಧ್ಯಜ ಮಹಾರಾಜನಿಗೆ ಸೇರಿದುದು; ನಡೆ ರಾಜಸಭೀಯಲ್ಲಿ ನಿನಗೆ ತಕ್ಕ ದಂಡನೆಯಾಗಲಿ ” ಎಂದನು. ಇಬ್ಬರೂ ಚಂಪಕನಗರಕ್ಕೆ ಹೊರಟಿರು.

ಅರಸನು ಒಡೆತ್ತೀಲಗದಲ್ಲಿ ಮಂತ್ರಪರಿಜನರಿಂದ ವಿರಾಜವಾನನಾಗಿರುವಾಗ ಶಂಖಲಿಖಿತರು ಬಂದು ಆಶೀರ್ವಾದ ಮಾಡಿದ ಬಳಿಕ ಶಂಖನು ನಡೆದ ಸಂಗತಿಯನ್ನೇಲ್ಲ ಹೇಳಿ ನ್ಯಾಯವೇತ್ತಿಯಾಗಿ ನಿಂತುಕೊಂಡನು. ಲಿಖಿತನು ತನ್ನ ತಪ್ಪು ಒಪ್ಪುಕೊಂಡು ತಕ್ಕ ಶಿಕ್ಷೆಯನ್ನು ಅನುಭವಿಸಲು ಗೆದ್ದನಾಗಿದ್ದನು. ಅರಸನು ಗುರುಗಳಿಗೆ ತಕ್ಕ ಶಿಷ್ಯನಾಗಿದ್ದನು. ರಾಜದೂತರನ್ನು ಕರೆದು ಪರರ ಸೊತ್ತನ್ನು ಅಪಹರಿಸಿದ ಅಪರಾಧಕ್ಕಾಗಿ ಲಿಖಿತನ ಕೈಗಳನ್ನು ಕತ್ತಲಿಸಿ ಜಲ್ಲಿರೆಂದು ಅಪ್ಪಣಿಕೊಡಿಸಿದನು. ಸಭಿಕರೆಲ್ಲರೂ ಬೀರಗಾದರು. ರಾಜದೂತರು ಅರಸನ ಅಪ್ಪಣಿಯನ್ನು ಸೆರವೇರಿಸಲು ಶಂಖಲಿಖಿತರು ತಮ್ಮ ಅಕ್ರಮಕ್ಕೆ ತೆರಳಿದರು.

ಮತ್ತೆ ಕೆಲವು ದಿನಗಳ ತರುವಾಯ ಲಿಖಿತನು ರಾಜಸಭೀಗೆ ಬಂದು ತನ್ನ ಕೈಗಳನ್ನು ಕತ್ತಲಿಸಬೇಕೆಂದೂ ಅನೆತ್ತೀತವಾಗಿ ತನ್ನ ಕೈಗಳು ಮತ್ತೆ ಮೊಳೆತುವೆಂದೂ ಅರಿಕೆವಾಡಿಕೊಂಡನು. ಅರಸನು ಅಪರಾಧವಿಲ್ಲದೆ ಶಿಕ್ಷೆಯನ್ನು ವಿಧಿಸಲಾರದೆ ಶಾಖನಾಯಿಸಿ ಕೇಳಲು, ನ್ಯಾಯನಿಷ್ಠುರ ಬುದ್ಧಿಯಿಂದಲೂ ತಮ್ಮನಿಗೆ ಬುದ್ಧಿಗಲಿಸುವದಕ್ಕಾಗಿಯೂ ಆತನ ಕೈಗಳನ್ನು ಕತ್ತಲಿಸಲು ಬಯಸಿದೆನಲ್ಲದೆ ಆತನ ಮೇಲಿನ ದ್ವೇಷಬುದ್ಧಿಯಿಂದ ತಾನು ಯಾಗೆ ಮಾಡಿರಲಿಲ್ಲವೆಂದೂ ತನ್ನ ತಪ್ಪೋಬಲದಿಂದ ಆ ಕತ್ತಲಿಸಿದ ಕೈಗಳನ್ನು ಮತ್ತೆ ಮೊಳೆಯುವಂತೆ ತಾನೇ ಮಾಡಿದೆನೆಂದೂ ಶಂಖನು ಅರಸನಿಗೆ ಅರುಹಿದನು.

ಇಂತಹ ನ್ಯಾಯಬುದ್ಧಿಯೇ ಸರ್ವರಲ್ಲಿಯೂ ಇರಬೇಕೆಲ್ಲದೆ ದ್ವೇಷಾಸೂರ್ಯಿಗಳೂ ದೀರ್ಘದ್ವೇಷವೂ ಮನುಷ್ಯನಲ್ಲಿ ಎಂದೂ ಇರಕೂಡದು. ಅಪರಾಧ ಮಾಡಿದವರೂ ಕೂಡ ತಮ್ಮ ಪಾಲಿಗೆ ಬರುವ ಶಿಕ್ಷೆಯನ್ನು ನಿರ್ಮಲ ಮನಸ್ಸಿನಿಂದ ಅನುಭವಿಸಿ ಪುನಃ ಇಂತಹ ಅಪರಾಧವಾಗದಂತೆ ಸೋಡಿಕೊಳ್ಳುತ್ತಕ್ಕದ್ದು.

ಅಜ್ಞಾನಮೂಲಕವಾಗಿರ್ಯೋ ಪೂರ್ವ ಯಂತಾನುಬಂಧಮೂಲಕವಾಗಿರ್ಯೋ ಬಂದು ತಪ್ಪು ಸಂಭವಿಸಿದರೆ ಅದನ್ನು ನಿರ್ಮಲ ಮನಸ್ಸಿನಿಂದ ಒಪ್ಪುಕೊಂಡು ಮುಂದೆ ಅಂತಹ ಅಪರಾಧವಾಗದಂತೆ ನಡೆಯುವದು ವಿವೇಕಿಗಳ ಲಕ್ಷ್ಯಾಙ್ಗ.

ಸಾಂ॥ ಶಂಖಲಿಖಿತರ ನ್ಯಾಯನಿಷ್ಠುರತ್ತೆಯಂದದೊಳು |

ಸಂಕಟಿಂಗಳಿಗಂಜದಿರುದು ||

ಶಂಖಚಕ್ರಧಾರಿ ಸಕಲಜಗಕಾಧಾರಿ |

ಸಂಕಟಿಂಗಳ ನಿಂಗಿ ಹೊರೆವಂ || ೧ ||

೩೪ ಪ್ರಾರ್ಥಣೆ ಸಂಚಿತ.

ಉತ್ತರ
ಉತ್ತರ

ಉತ್ತರ ರಹೀಲಗಳ ಉಪವನದಲ್ಲಿ ಒಟ್ಟ ಸಾಧುಮರುಷನು ವಾಸವಾಗಿ ದ್ವಾನಿಯಾದ ಸತ್ಯರುಷನ ಪರೀಕ್ಷೆಗಾಗಿ ಕೆಲವು ಜನರು ಬಂದು ಯುಕ್ತಿಯನ್ನ ಹೊಡಿದರು. ಅವರು ಉರೋಳಿಗಿನ ಸರ್ವಾಂಗಸುಂದರಿಯೂ ಸಕಲ ಕಲಾನಿಮಣಳೂ ಎನಿಸಿದ ವೇಶ್ಯೆಯೊಬ್ಬಳನ್ನು ಆ ಸಾಧುವಿನ ಬಳಿಗೆ ಕಳುಹಿಸಿದರು.

ಕಾಮಕೈಲ್ಲಾದಿ ಷಟ್ಕ್ರಿಮಗಳನ್ನ ಜಿಲ್ಲಾಸಿದ ಸಾಧುವು ತನ್ನ ಬಳಿಗೆ ಬಂದ ವೇಶ್ಯೆಯನ್ನ ನೋಡಿ ಚಿತ್ತಚಾಂಚಲ್ಯವನ್ನು ಹೊಂದಲಿಲ್ಲ. ಡಾಂಭಿಕ ವೇಷಧಾರಿಗ ಇಂದ ಸಾಧುಗಳ ಹಾಗೆ ಅವಳನ್ನು ತಿರಸ್ಕರಿಸಲಿಲ್ಲ. ಆದರದಿಂದ ಅವಳನ್ನು ತನ್ನ ಬಳಿ ಯಲ್ಲಿ ಉಳಿಸಿಕೊಂಡನು. ಸತ್ಯರುಷನ ಸಹವಾಸದಿಂದ ವೇಶ್ಯೆಯ ಚಿತ್ತವೃತ್ತಿಯು ಬದಲಾಯಿತು. ಉರವರ ದುರುಪದೇಶದಿಂದ ಸಾಧುವಿನ ಪರೀಕ್ಷೋಕಾರ್ಯದಲ್ಲಿ ಪ್ರವೃತ್ತಿ ಇಂದ ವೇಶ್ಯೆಯು ಪರಾಭೂತಳಾಗಿ ಸಾಧುವಿನ ಸದ್ಯಾತ್ಮಿಯನ್ನು ಸ್ವೀಕರಿಸಿದಳು. ಸ್ವರ್ತ ಮಣಿಯ ಸ್ವರ್ತ ಮಾತ್ರದಿಂದ ಕೆಬ್ಬಿಣವು ಬಂಗಾರವಾಗುವಂತೆ ಸತ್ಯರುಷನ ಅಲ್ಪಕಾಲದ ಸಹವಾಸದಿಂದ ವೇಶ್ಯೆಯ ಅವಗುಣಗಳೆಲ್ಲಾ ಮಾಯವಾದವು. ಅವಳು ಸಾಧುವಿನ ಪರಮ ಶಿಷ್ಯಾಂಶದಳು.

ಸಂಸಾರದಲ್ಲಿ ಯಾವ ವಿಧದಿಂದಲೂ ಆಸ್ತಿಕಭಾವನೆಯನ್ನು ತೋರಿಸದಿರುವ ಸಾಧು ಮರುಷನು ವೇಶ್ಯೆಯ ವಿಶುದ್ಧವಾದ ಭಕ್ತಿಭಾವನೆಯನ್ನು ನಿಜವಾದ ಸದಾಚಾರವನ್ನೂ ಕಂಡು ಅವಳಿಗೆ ಪಾರಮಾರ್ಥಿಕ ವಿಚಾರಗಳನ್ನು ಬೋಧಿಸತ್ತೆದೆನು. ಸಾಧುವಿನ ಉಪದೇಶದಿಂದ ಆ ವೇಶ್ಯೆಯಲ್ಲಿಯೂ ಜ್ಞಾನೋದಯವಾಯಿತು.

ಹೀಗೆಯೇ ಆ ಸಾಧುಮರುಷನು ವೇಶ್ಯೆಯ ಸಹವಾಸದಲ್ಲಿ ಕೆಲವು ವರುಷಗಳನ್ನು ಕಳೆದನು. ಉರವರು ತಮ್ಮ ಯುಕ್ತಿಯು ಸಫಲವಾಗದಿರುವದನ್ನು ಕಂಡು ಇನ್ನೊಂದು ಯುಕ್ತಿಯನ್ನು ಹೊಡಿದರು. ಅವರು ಸುಂದರವಾದೊಂದು ಪಾದರಕ್ಷೆಯನ್ನು ಮಾಡಿಸಿ ವೇಶ್ಯೆಯ ಕೈಯೊಳಗೆ ಕೊಟ್ಟು ಆದನ್ನು ಸಾಧುವಿನ ಕುಪ್ತಿರಕ್ಷೆ ಕೆಳುಹಿಸಿದರು. ಹೊನ್ನನ್ನೊಂದು ಮಣಿನ್ನೊಂದು ಸಮವೇನಿಸಿ ನಡೆಯುವ ಸಾಧುವು ತನ್ನ ಕುಪ್ತಿರಕ್ಷೆಯಲ್ಲಿ ತಂಡಿಟ್ಟಿರುವ ಪಾದರಕ್ಷೆಯನ್ನು ನೋಡಿದರೂ ನೋಡದವನಂತೆ ಇದ್ದನು.

ಇರಿರುತ್ತು ಒಂದುದಿನ ಸಾಧುವಿನ ನಿರ್ಯಾಂಕಾಲವು ಸಮೀಪಿಸಿತು. ಪ್ರಾಣೋತ್ಸರ್ವಮಣಸಮಯದಲ್ಲಿ ಆಕಸ್ಮಾತ್ತಾಗಿ ಆ ಪಾದರಕ್ಷೆಯು ಸಾಧುವಿನ ದೃಷ್ಟಿಗೆ ಬಿದ್ದಿತು. ದೃವಯೋಗದಿಂದ ಮನಸ್ಸನಲ್ಲಿ—“ಇಂತಹ ಸುಂದರವಾದ ಪಾದರಕ್ಷೆ

ಯನ್ನ ನಾನು ಒಂದು ದಿನವೂ ಧರಿಸಲಿಲ್ಲವಲ್ಲ” ಎಂದು ಭಾವಿಸುತ್ತಿರುವಾಗ ಸಾಧುವು ಪರಶೋಕಕ್ಕೆ ತೇರಳಿದನು. ವೇಶ್ವಿಯು ಗುರುವಾದ ಸಾಧುವಿನ ವಿಶೋಗ ದಿಂದ ಕೊಂಡೆ ದುಃಖಿತಾದರೂ ಪ್ರಪಂಚದ ಅಸ್ಥಿರತೆಯನ್ನು ನೇನೆಡು ಮುಂದಿನ ಕಾರ್ಯಗಳನ್ನೆಲ್ಲ ನೇರವೇರಿಸಿದಳು.

ಮುಂದೆ ಕೆಲವು ದಿನಗಳಲ್ಲಿಯೇ ಅದೇ ಉರ್ಬೋಳಿನ ಮೊಳ್ಳೆಗಾರ (ಮಾಡಿಗ)ನ ಮನೆಯಲ್ಲಿ ಒಂದು ಗಂಡು ಕೂಸು ಹುಟ್ಟಿತು. ಹುಟ್ಟಿದ ಕೂಸು ಮೂರು ದಿನಗಳಾದರೂ ಅಳಲಿಲ್ಲ. ಹಾಲುಣಲಿಲ್ಲ. ಕೂಸಿನ ತಾಲಿತಂಡೆಗಳು ದುಃಖಿತರಾದರು. ಅವರು ವೈದ್ಯರನ್ನು ಕರೆಸಿ ಕೇಳಿದರು. ಮಂತ್ರತಂತ್ರಗಾರರನ್ನು ಕರೆಯಿಸಿ ತೋರಿಸಿದರು. ಯಾತರಿಂದಲೂ ಏನೂ ಪ್ರಯೋಜನವಾಗಲಿಲ್ಲ. ಕೂಸೆಗೆ ಅವರು ಸಾಧುವಿನ ಸಹ ವಾಸದಿಂದ ಜ್ಞಾನಿಯನಿಸಿಕೊಂಡಿದ್ದ ವೇಶ್ವಿಯ ಬಳಿಗೆ ಹೊಗಿ ತಮ್ಮ ದುಃಖವನ್ನು ತೇಳಿಕೊಂಡರು.

ಬಡವರು, ಶ್ರೀಮಂತರು, ಸುಗುಣಿಗಳು, ದುರುಣಿಗಳು ಎಲ್ಲರೂ ಒಂದೇ ಎಂದು ತಿಳಿದಿರುವ ಪರಶೋಪಕಾರವ್ಯತಿಯಾದ ವೇಶ್ವಿಯು ಮಾಡಿಗನ ಮನೆಗೆ ಒಂದು ತಿಶುವನ್ನು ಸೋಡಿ ತನ್ನ ಜ್ಞಾನದೃಷ್ಟಿಯಿಂದ ಪೂರ್ವಾರ್ಥಗಳನ್ನೆಲ್ಲ ತಿಳಿದು ಕಣಿಿರು ಸುರಿಸಲೊಡಗಿದಳು. ನೇರಿದವರೆಲ್ಲರು ಸೋಡುತ್ತಿರಲು ಆ ತಿಶುವನ್ನು ಎತ್ತಿಕೊಂಡು “ಮಹಾಮರು ಇನ್ನೇ, ಸಂಸರ್ವದೋಷದಿಂದ ನಿನ್ನ ಮಲಿನವಾದ ಭಾವನೆಯನ್ನು ಬಿಟ್ಟುಬಿಡು. ಮಾಡಿಗನ ಮನೆಯಲ್ಲಿ ಹೇಗೆ ಬಾಳುವೆ ವಾಡಲೆಂದು ಈಗ ಯೋಜಿಸಿ ಫಲವೇನು? ಪೂರ್ವಜನ್ಮದ ವಾಸನಾಬಲದಿಂದ ಉಂಟಾಗಿರುವ ಈ ವಾಡಿಗರ ಜನ್ಮವನ್ನು ನೀನು ಯಥಾರೀತಿಯಾಗಿ ಅನುಭವಿಸಲೇ ಬೇಕು. ಇದು ನಿನೆಗೆ ಬಿಡದ ಕರ್ಮವೆಂಬದನ್ನು ಲಕ್ಷ್ಯದ ಲಿಟ್ಟು ಸನ್ಯಾಗ್ರಹಿಂದ ನಡೆದು ನಿನ್ನ ಉದಾಧರದ ವಾಗ್ರವನ್ನು ಕಂಡುಕೊಳ್ಳುವದರ ಹೂರತು ಅನ್ನು ಉಪಾಖ್ಯಾನ ಇಲ್ಲ.” ಎಂದು ನುಡಿದು ಮಗುವನ್ನು ತಿರುಗಿ ತಾಲಿಯ ಕೈಗೆ ಕೊಟ್ಟಿಳು. ಕೂಸು ಹಾಲುಂಡಿತು. ವೇಶ್ವಿಯು ತನ್ನ ಕುಟೀರಕ್ಕೆ ನಡೆದಳು.

ನಿಯಾರಣಾಕಾಲದಲ್ಲಿ ಪಾದರಕ್ಷೇಯಲ್ಲಿ ಆಸಕ್ತಿಯಂಟಾದ ದೋಷಕ್ಕಾಗಿ ಮಾಡಿಗರಲ್ಲಿ ಹುಟ್ಟಿದ ಸಾಧುವು ಆ ಜನ್ಮದ ಕಷ್ಟನಷ್ಟಗಳನ್ನೆಲ್ಲ ಯಥಾರೀತಿಯಾಗಿ ಅನುಭವಿಸಿ ಸನ್ಯಾಗ್ರಹಿಂದ ನಡೆದು ತನ್ನ ಉದಾಧರವಾಗ್ರವನ್ನು ಕಂಡುಕೊಂಡನು.

ಸಾಂಪ್ರದಾಯಿಕ ಗಳಿಗೆ ದ್ವಾರಾ ಸಂಚಯ ವಸ್ತೋಂದೋಂದೆ ।

ಯಿಂದು ನೀನು ಪಭೋಗಿ ಪಂತಿ ॥

ಹಿಂದೆ ಮಾಡಿದ ಕರ್ಮ ಸಂಚಯದ ಪ್ರತಿಫಲವ ।

ನಿಂದು ನೀನು ಪಭೋಗಿ ಸುವದು ॥ ೧ ॥

ಭಗವಾನ್

ಶ್ರೀರಾಮಕೃಷ್ಣ ಪರಮಹಂಸರು.

ಭಾ. ಪ. ಇಲೆಯೊಳಂದೆಂಬೇನ್ನು ಧರ್ಮದ |

ಕೆಳೆಯಿಂದು ಬೆಳೆಯುವದಧರ್ಮವು |

ಇದು ಬಂದುಧ್ವರಿಸೆನಂದಂದಿಃ ಧರ್ಮಿಯಲಿ ||



ಜನನ :— ವಂಗಾಬ್ದ ಉತ್ತರಾನೇ ಘಾಲ್ಗಣ ಶುಕ್ಲಪಕ್ಷವ್ಯತೀಯೆ.

ನಿರ್ಯಾಣ :— ವಂಗಾಬ್ದ ಉತ್ತರಾನೇ ಶ್ರವಣ ವಷತ್ ಷಸ್ಯಿ.

ವಾಗ್ಮಿ ಷಷ ಅಗಸ್ಟ್ ಉತ್ತರಾಷ್ಟ್ರ.

ಇಂ. ಸಿಜವಾದ ಬ್ರಹ್ಮಣನು.

ಪ್ರಾಚೀನೀ



ಎಂದ್ಯಗಿರಿಯ ಶಿಶರದಲ್ಲಿಂದ ಕಡೆಯಲ್ಲಿ ದಟ್ಟಾಗಿ ಬೆಳೆದಿರುವ ಕಾರಡವಿಯ ಮಧ್ಯದಲ್ಲಿ ಗೌತುಮನೆಂಬ ಮುನಿವರನೊಬ್ಬನು ವಾಸವಾಗಿದ್ದನು. ಆ ಪರಮಾತ್ಮೀರವಾಸಿಯಾದ ಮುನಿವರನು ಯಾವಾಗಲೂ ದೇವತಾಧ್ಯಾನದಲ್ಲಿ ಮಗ್ನನಾಗಿರುವನು. ಹಲವರು ಶಿಷ್ಯರು ಬ್ರಹ್ಮವಿದ್ಯೆಯನ್ನ ಅಭ್ಯಾಸಿಸುವದಕ್ಕಾಗಿ ಆತನನ್ನು ಒಹುಕಾಲದಿಂದ ಆಶ್ರಯಿಸಿದ್ದರು. ಗೌತುಮನು ದಿನಾಲು ಪಂಚಪಂಚ ಉಷ್ಣಿಕಾಲದಲ್ಲಿ ಎದ್ದು, ಪುಣ್ಯಸಲಿಲವಾಹಿನಿಯಾದ ನರ್ಮದೆಯಲ್ಲಿ ಏಂದು ದೇವತಾಧ್ಯಾನದಲ್ಲಿ ಮಗ್ನನಾಗುವನು. ಬಳಿಕ ತುಸುಹೊತ್ತು ತನ್ನ ಶಿಷ್ಯವ್ಯಂದವನ್ನು ಕೂಡ್ರಿಸಿ ಕೊಂಡು ಅವರಿಗೆ ಬ್ರಹ್ಮವಿದ್ಯೋಪದೇಶವಾಡುವನು. ಬಳಿಕ ಪುನಃ ಸಾಖಾನವಾಡಿ ಮಧ್ಯಾಹ್ನದ ಅಹಿಕರ್ಗಳನ್ನು ತೀರಿಸಿಕೊಂಡು ಶಿಷ್ಯರು ಒದಗಿಸಿದ್ದ ಫಲಾಹಾರವನ್ನು ಸೇವಿಸಿ ಪುನಃ ತುಸುವೇಳೆಯನ್ನು ಬ್ರಹ್ಮವಿದ್ಯಾಚರ್ಚೆಯಲ್ಲಿ ಕಳೆಯುವನು. ಸಾಯಂಕಾಲದಲ್ಲಿ ಮತ್ತೆ ಸಾಖಾನಂಧಾರಿ ನಿತ್ಯಕರ್ಮಗಳನ್ನು ನೆರವೇರಿಸುವನು. ದೇವತಾ ಉಪಾಸನೆ ಶಿಷ್ಯರಿಗೆ ಉಪದೇಶವಾಡುವದು ಇವುಗಳ ಹೊರತು ಆತನಿಗೆ ಅನ್ಯ ಉಪಾಧಿಗಳೇ ಇರಲಿಲ್ಲ.

ಒಂದುದಿನ ಪ್ರಾತಿಕಾಲದಲ್ಲಿ ಗೌತುಮ ಮುನಿಯು ಸ್ವಾನಾದಿ ನಿತ್ಯಕರ್ಮಗಳನ್ನು ತೀರಿಸಿಕೊಂಡು ತನ್ನ ಶಿಷ್ಯವ್ಯಂದದೇಹದನೆ ಬ್ರಹ್ಮವಿದ್ಯಾಚರ್ಚೆಯಲ್ಲಿ ತೊಡಗಿದಾಗ ಒಬ್ಬ ತರುಣನು ಒಂದು ತಾನು ತಂದಿರುವ ಫಲಪುಷ್ಟಗಳನ್ನು ಮುಂದಿಟ್ಟು ಭಕ್ತಿಯಿಂದ ಮುನಿವರನನ್ನು ವಂದಿಸಿ ನಿಂತುಕೊಂಡನು. ಶಿಷ್ಯರು ಆತನನ್ನು ನೊರೆಡಿ ಇವನಾರು, ಇಲ್ಲಿಗೇತಕ್ಕೆ ಬಂದಿರುವನು, ಎಂಬ ವಿಚಾರಗಳಲ್ಲಿ ತೊಡಗಿಕೊಂಡು ತಮ್ಮ ಆಧ್ಯಯನ ಕಾರ್ಯವನ್ನು ಸಿಲ್ಲಿಸಿ ಸುಮ್ಮನೆ ಕುಳಿತಿದ್ದರು. ಗೌತುಮಮುನಿಯು ಆಗಂತುಕನನ್ನು ಕುರಿತು—ತಮ್ಮಾ ನೀನಾರು? ಇಲ್ಲಿಗೆ ಬರಲು ಕಾರಣವೇನು? ಎಂದನು.

ಆಗಂತುಕ:— ನಾನೊಬ್ಬ ಅನಾಧಿನು. ನನಗೆ ಬ್ರಹ್ಮವಿದ್ಯಾಭ್ಯಾಸ ಮಾಡಬೇಕೆಂದು ಅಭಿಲಾಷೆಯಂಟಾಗಿದೆ. ಇಲ್ಲಿಗೆ ತುಸು ದೂರದಲ್ಲಿರುವ ಹಳ್ಳಿಯ ನನ್ನ ವಾಸಸ್ಥಳವೇ. ತಮ್ಮ ಸನ್ಮಿಧಿಯಲ್ಲಿ ಒಹುಜನ ಶಿಷ್ಯರು ವಿದ್ವಾಭ್ಯಾಸವಾಡುತ್ತಿರುವದನ್ನು ತಿಳಿದು ಇಲ್ಲಿಗೆ ಬಂದಿರುವೇನು. ಮಹಾಮಹಿಮರಾದ ತಾಷ್ವ ಅನುಗ್ರಹಸಿ ಈ ದೀನನ ಕೊರೆಕೆಯನ್ನು ಪೂರ್ವೇಸಬೇಕೆಂದು ಪಾರಧಿಸುವೇನು.

ಗೌತುಮ:— ತಮ್ಮಾ, ಬಳ್ಳಿಯದಾಯಿತು. ನನಗೆ ಆಶ್ವರಚಿಂತನೆ ಶಿಷ್ಯರಿಗೆ ಉಪದೇಶವಾಡುವದು ಇವುಗಳ ಹೊರತು ಅನ್ಯವಾರ್ಥಸಂಗಗಳೇ ಇಲ್ಲ. ಇಲ್ಲಿ ಆನೇಕರು

ವಿದ್ವಾಧಿಗಳಿರುವರು. ಇವರೊಡನೆ ಸೀನೊ ಇರಬಹುದು. ಅದರೆ ಸಮ್ಮತಿ ಒಂದು ಸಿಯಮವೆಂಟು. ಅದಕ್ಕೆ ಸೀನು ಒಳಗಾಗಿದ್ದರೆ ಮಾತ್ರ ನಾನು ನಿನಗೆ ಬ್ರಹ್ಮವಿದ್ದೇ ಯನ್ನು ಉಪದೇಶವಾಡಲಿಕ್ಕೆ ಅಡ್ಡಿಯಿಲ್ಲ.

ಅಗಂತುಕಃ—ಸ್ವಾಮೀ, ತಾವು ವಿಧಿಸುವ ಸಕಲ ಸಿಯಮಗಳನ್ನೂ ಅಕ್ಷರಶಿಖಾ ಅನುಸರಿಸ ನಡೆಯುವೇನು. ನನ್ನ ನಡತೆಯಲ್ಲಿ ಎಳ್ಳಾಪ್ರಾ ಕುಂದು ಕೊರತೆಗಳಂಟಾಗ ಲಾರವು.

ಗೌತಮ:—ತವನ್ನ, ಸಿನ್ನ ನಡತೆಯ ವಿಷಯವಾಗಿ ನಾನು ಮಾತಾಡಲಿಲ್ಲ. ನಿನ್ನನ್ನು ನೋಡಿದರೆ ಬ್ರಹ್ಮಣನಂತೆ ತೋರುತ್ತಿರುವೆಯಾದರೂ ಅದನ್ನು ಕೇಳಿ ತಿಳಿದುಕೊಳ್ಳಿದೆ ಇರಲಾರೆನು. ಸಮ್ಮತಿ ಬ್ರಹ್ಮಣರಲ್ಲದವರಿಗೆ ವಿದ್ವಾಧಾರಕ್ಕೆ ಅನುವು ದೇರೆಯಲಾರದು. ಬ್ರಹ್ಮಣೇತರಿಗೆ ಬ್ರಹ್ಮ ವಿದ್ಯೋಪದೇಶ ಮಾಡುವದು ಧರ್ಮದಿಂದ ಸಿಸಿಧಾ ವಾಗಿರುವದು. ಆದುದರಿಂದ ನಿನ್ನ ಕುಲಗೋತ್ರಗಳನ್ನು ವೇದದಲು ಕೇಳಿ.

ಅಗಂತುಕನು:—ತರೆಯನ್ನು ತಗ್ಗಿಸಿ ಕ್ಷಣಹೊತ್ತು ಸುಮ್ಮನೆ ನಿಂತುಕೊಂಡನು. ಬಳಿಕೆ “ಸ್ವಾಮೀ, ಇದು ನನಗೆ ತಿಳಿಯದ ವಿಷಯವು. ಇಲ್ಲಿಯೇ ನೇರೆಯ ಹಳ್ಳಿಯಲ್ಲಿ ಸಮ್ಮ ತಾಯಿಯಿರುವಳು. ಅವಳ ಬಳಿಗೆ ಹೋಗಿ ಎಲ್ಲವನ್ನೂ ಸರಿಯಾಗಿ ಕೇಳಿ ತಿಳಿದುಕೊಂಡು ಬರುವೇನು. ತಮ್ಮ ಧರ್ಮಕ್ಕೆ ಬಾಧಿಬರುವಂತೆ ನಡೆಯಬೇಕೆಂದು ನಾನೆಂತು ಕೇಳಿಕೊಳ್ಳಲಿ? ನಾಳೆಯೇ ತಾಯಿಯಿಂದ ಎಲ್ಲ ಸಂಗತಿಗಳನ್ನು ತಿಳಿದುಕೊಂಡು ಬರುವೇನು.” ಎಂದು ಸುಡಿದು ಮುನಿವರನನ್ನು ವಂದಿಸಿ ಮನೆಗೆ ತಿರುಗಿದನು.

ಆ ಗುರುತ್ವಾರ್ಥ ಅಧ್ಯಾತ್ಮ ಅಧ್ಯಯನ ಕಾರ್ಯಗಳು ಯಾಥಾರೀತಿ ನಡೆದವು.

ತರುಣನು ವಿಂಧ್ಯಗಿರಿಯ ಸುಂದರವಾದ ವನಕೋಭೇಯನ್ನು ನಿರೀಕ್ಷಿಸುತ್ತ ಸಮರ್ಪಿತ ತೀರಕ್ಕೆ ಬಂದನು. ನದಿಯ ದಂಡೆಯಲ್ಲಿರುವ ಹಳ್ಳಿಯ ನೋಟಗಳನ್ನು ನೋಡುತ್ತ ಕೃತಾಂಗಿಯಾದ ಜಲದೇವತೆಯು ಬಂದು ಮಗ್ಗಲಲ್ಲಿ “ಜುಳು ಜುಳು” ಗಾನದೊಡನೆ ಮಂದಗಾರ್ವಿನಿಯಾಗಿರಲು ವಿಶಾಲವಾದ ಉಸುಕಿನ ರಾಶಿಯಿಂದಲೂ ತರತರದ ಬೆನಕಗಳಿಂದಲೂ ಒಮ್ಮತಿರುವ ಪಾತ್ರದಲ್ಲಿ ಸಾವಕಾಶವಾಗಿ ನಡೆಯತ್ತೊಡಗಿದನು. ಮಧ್ಯಾಹ್ನವಾಗಲು ಬಂದೆಡೆಯಲ್ಲಿರುವ ಮಡುವಿನಲ್ಲಿ ಏಂದು ಬಣ್ಣಿಗಳನ್ನೇ ದುಕೊಂಡು ತಾನು ತಂದಿರುವ ಕಂದಮೂಲಗಳನ್ನು ತಿಂದು ಕೊಂಚೆವಿಶ್ವವಿಸಿಕೊಂಡು ಶುನಿ: ತನ್ನ ಪ್ರಯಾಣವನ್ನು ಮುಂದೆ ಸಾಗಿಸಿದನು. ಸುಮಾರು ಮಧ್ಯರಾತ್ರಿಯ ಸುಮಾರಕ್ಕೆ ತನ್ನ ಹಳ್ಳಿಯನ್ನು ಸೇರಿದನು. ಉರಿ ಜನರೆಳ್ಳರೂ ನಿದ್ರಾದೇವಿಯ ಆಶ್ರಯದಲ್ಲಿ ತಮ್ಮ ಪ್ರಪಂಚದ ಸುಖದುಃಖಗಳನ್ನೆಲ್ಲ ಮರೆತು ಬಿಟ್ಟು ವಿಶ್ವಾಂತಿಯನ್ನು ಹೊಂದುತ್ತಿದ್ದರು. ತರುಣನು ತನಗೆ ಚಿರಪರಿಚಿತವಾದ ಎರಡೂ ಮಗ್ಗಲು ಗಿಡ

ಗಂಟೆಗಳಿಂದ ಮುಚ್ಚಿ ಹೊಂದಂತಿರುವ ಕಾಲುದಾರಿಯಿಂದ ಹಕ್ಕಿಯನ್ನು ಸೇರಿ ಮುಂದೆ ಸಾಗಿ ತನ್ನ ಚಿಕ್ಕ ಗುಡಿಸಲವನ್ನು ಸೇರಿದನು. ಮುದುಕಿ ತಾಯಿಯು ಮನೆಯ ಮೂಲೆ ಯೋಳಿಗಿನ ಜಿಕ್ಕೆ ಪಣತೆಯೋಳಿಗೆ ವಿಷಿ ವಿಷಿ ವಿಷುಕುತ್ತಿದ್ದ ಜಿಕ್ಕೆ ಹರಳಣ್ಣಿಯ ದೀಪದ ಬಿಳಕಿನಲ್ಲಿ ತನ್ನ ಮುದ್ದು ಮಗನ ದಾರಿಯನ್ನೇ ನೋಡುತ್ತ ಕುಳಿತ್ತಿದ್ದಳು. ಮಗನು ಬಾಗಿಲ ಒಳಗೆ ಬಂದು “ಅವ್ಯಾ” ಎಂದು ಕರೆಯಲು ತಟ್ಟನೇ ಎದ್ದು ಬಂದು ಬಾಗಿಲು ತೆರೆದಳು. ಮಗನು ಮನೆಯೋಳಿಗೆ ಹೊಂದನು.

ತಾಯಿ:—ಮಗೂ, ಸತ್ಯಕಾವೂ, ಎಲ್ಲಿಗೆ ಹೊಗಿದ್ದೆಯವ್ವು, ಎಷ್ಟು ರಾತ್ರಿಯಾಯಿತು? ಮಧ್ಯಾಹ್ನ ಎಲ್ಲಿ ಉಟ ವಾಡಿದೆ? ಅಗೋರ್ ನೋಡು, ಅಷ್ಟುಮಿಯ ಚಂದ್ರನು ಆಗಾಗಲೇ ಅಸ್ತ್ರಾಂತಾದನು.

ಸತ್ಯಕಾಮ:—ಅವ್ಯಾ, ನಾನು ಈಹೊತ್ತು ಇಲ್ಲಿಯೇ ಆಡಿಯಲ್ಲಿರುವ ಗೌತಮ ಯಸಿಗಳ ಆಶ್ರಮಕ್ಕೆ ಹೊಗಿದ್ದೇನು.

ತಾಯಿ:—ಯಾಕೆ? ಅಲ್ಲೇನು ಕೆಲಸವಿದ್ದಿತು?

ಸತ್ಯಕಾಮ:—ಆ ಮಹಾತ್ಮರ ಆಶ್ರಮವನ್ನು ನಾನು ಇನ್ನಿಂದ ನೋಡಿರಲಿಲ್ಲ. ಅಲ್ಲಿ ಅನೇಕ ವಿದ್ವಾಧಿರ್ಗಳು ದೂರದೂರ ದೇಶಗಳಿಂದ ಬಂದು ಬ್ರಹ್ಮವಿದ್ವಾಭಾಸವಾಡುತ್ತಿರುವರು. ತನೋವನವು ಅತ್ಯಂತ ರಮಣೀಯವಾಗಿರುವದು.

ತಾಯಿ:—ನಿನಗೆ ಅಲ್ಲಿ ಏನು ಕೆಲಸವಿದ್ದಿತು.

ಸತ್ಯಕಾಮ:—ನಾನೂ ಆ ಮಹಾತ್ಮರ ಬಳಿಯಲ್ಲಿ ಬ್ರಹ್ಮವಿದ್ವಾಭಾಸ ಮಾಡಬೇಕೆಂದು ಯೋಚಿಸಿ ಅಲ್ಲಿಗೆ ಹೊಗಿದ್ದೇನು.

ತಾಯಿ:—(ಮೆಲ್ಲಿಗೆ) ಗೌತಮ ಯಸಿಗಳು ಏನೆಂದು ಅಪ್ಯಂತಕೊಡಿಸಿದರು.

ಸತ್ಯಕಾಮನು ಗೌತಮ ಯಸಿಯು ಹೇಳಿದ ಸಂಗತಿಯನ್ನೆಲ್ಲ ತಾಯಿಗೆ ತಿಳಿಸಿದನು. ತಾಯಿಯ ಕಣ್ಣಗಳಿಂದ ನೀರು ಸುರಿಯುವದು ಆ ವಿಷಿ ವಿಷಿ ದೀಪದ ಬಿಳಕಿನಲ್ಲಿ ಸತ್ಯಕಾಮನಿಗೆ ಕಾಣಿಸಲಿಲ್ಲ.

ಸತ್ಯಕಾಮ:—ಅವ್ಯಾ, ನಾವು ಯಾವ ಕುಲದವರು? ನಮ್ಮ ಗೋತ್ರವು ಯಾವದು? ನಾನು ನಾಳೆ ಮುಂಜಾನೆಯೇ ತಿರುಗಿ ಗೌತಮ ಮನಿಯು ಆಶ್ರಮಕ್ಕೆ ಬರುವೆನೆಂದು ಹೇಳಿ ಬಂದಿದುವೇನು.

ತಾಯಿ:—ಮಗೂ, ವೋದಲು ಉಟವಾಡು, ಆ ಬಳಿಕ ಎಲ್ಲವನ್ನು ನಿನಗೆ ತೋಳಬೇಕೆನ್ನೇ.

ಸತ್ಯಕಾಮನು ತಾಯಿಯು ಕೊಟ್ಟ ನೀರಿನಿಂದ ಕ್ಯಾ-ಕಾಲು-ಹೊರೆಗಳನ್ನು ತೋಳದುಕೊಂಡನು. ಬಳಿಕ ದೇವರನ್ನು ವಂದಿಸಿ ಉಟಕ್ಕೆ ಕುಳಿತನು. ಇತ್ತು ಉಟವಾಡು

ತ್ಯಿದ್ದರೂ ಸತ್ಯಕಾಮನ ಮನಸ್ಸು ವಾತ್ತ ತನ್ನ ಕುಲಗೋತ್ರಗಳನ್ನು ತಿಳಿದುಕೊಳ್ಳುವ ವಿಚಾರದಲ್ಲಿಯೇ ತೊಡಗಿದ್ದಿತು. ಅದುದರಿಂದ ಅವನು ಮತ್ತೆ—“ಅವ್ಯಾ ನಾಷ್ಟ ಯಾವ ಗೋತ್ರದವರು” ಎಂದನು.

ತಾಯಿ:—ಮಗೂ, ಏನೆಂದು ನಮ್ಮ ಕುಲಗೋತ್ರಗಳನ್ನು ಹೇಳಲಿ? ಸತ್ಯಕೈ ಸಾವಿಲ್ಲ. ಅವತ್ಯಕೈ ಸುಖವಿಲ್ಲ. ತಮ್ಮಾ, ನಾನು ದ್ವಾತ್ರಿಯ ಕುಲದಲ್ಲಿ ಹುಟ್ಟಿದ್ದೇನು. ಇನ್ನಿಂದಿಂದ ಚಿಕ್ಕವಳಿಗೆ ವಾಗಿತ್ತೇ ಅವರು ತೀರಿಕೊಂಡರು. ತಾಯಿತಂದೆಗಳನ್ನೂ ಕಳೆದು ಕೊಂಡ ನಾನು ಪರದೇಶಿಯಾದೆನು. ಕಾಲವಾನವು ಕಷ್ಟ ಸುಖಗಳ ವಾನವನ್ನು ಲಭ್ಯಿಸುತ್ತಿರುವದಿಲ್ಲ. ನನಗೆ ತಾರುಣ್ಯವು ಬಂದಿತು. ರೂಪಕ್ಕೂ ಕೊರತೆಯಿರಲ್ಲ. ದಾರಿದ್ರ್ಯದ ಬಾಧೆಯನ್ನಂತೂ ಹೇಳಿ ತೀರುವಂತಿರಲ್ಲ. ಇಂತಹ ವಿವನಾಖವನ್ನೇಯಲ್ಲಿ ಸಾಮಾನ್ಯ ಸ್ತೀಯರು ಯಾವ ಹಾದಿಯನ್ನು ಹಿಡಿಯುವರೋ ಅದೇ ಹಾದಿಯನ್ನೇ ನಾನೂ ತುಳಿದೆನು. ಮಗೂ, ವೈಧವ್ಯಚೀನನವು ಬಹು ಕಷ್ಟಕರವಾದುದು. ಅದರ ಲೀಯೂ ನನ್ನಂಥ ಅನಾಧೀಯರಿಗೆ ತಮ್ಮ ಧರ್ಮರಕ್ಷಣೆಯನ್ನು ಮಾಡಿಕೊಳ್ಳುವದು ಕುಂಬಾಕಷ್ಟ ಕರವಾದುದು. ಹೇಳಿ ಬಿಷಪ್ಪಗಳ ಪಾಡಿಗೆ ಸಿಲುಕಿದ ನಾನು ಜಾರತ್ವದಿಂದ ಬಾಳುವೆಮಾಡುತ್ತಿರಲು ನಿನು ಹುಟ್ಟಿದೆ. ಅಂದಮೇಲೆ ನಿನ್ನ ಕುಲಗೋತ್ರಗಳನ್ನು ನಾನು ಏನೆಂದು ಹೇಳಲಿ. ಇದಕ್ಕೂ ಹೆಚ್ಚಿಗೆ ನನಗೆ ಏನೂ ತಿಳಿಯಿದು.

ಸತ್ಯಕಾಮನು ತಾಯಿಯ ವಾತುಗಳನ್ನು ಕೇಳಿ ಕಣ್ಣೀರು ಸುರಿಸತ್ತೊಡಗಿದನು. ತಾಯಿಯೂ ಆತ್ಮಭೂತ.

ಮಾರನೆಯದಿನ ಮುಂಚಾನೆ ಸತ್ಯಕಾಮನು ತಾಯಿಯ ಅಪ್ವಣಿಯನ್ನು ಪಡೆದು ಅಶೀವಾದವನ್ನು ಸ್ವೀಕರಿಸಿ ಗೌತಮ ವಿಷಣು ಆಶ್ರಮಕ್ಕೆ ಹೊರಟಿನು.

ಗೌತಮ ಮುನಿಯು ತನ್ನ ಪಣ ಕುಟೀರದ ಮುಂಗಡೆಯಲ್ಲಿ ವಿಶಾಲವಾಗಿ ಬೆಳೆದಿರುವ ಬಿಲುಪೃಥ್ವೆಗಳ ನೇರಳಿನಲ್ಲಿ ಕುಳಿತು ತನ್ನ ವಿದ್ಯಾರ್ಥಿಗಳಿಗೆ ಉಪದೇಶ ವಾಡುತ್ತಿದ್ದನು. ಸತ್ಯಕಾಮನು ಮುಂದೆ ಬಂದು ಮುನಿವರನ ಪಾದಗಳಿಗೆ ಎರಗಿ ದೂರ ಸರಿದು ನಿಂತುಕೊಂಡನು. ಆತನ ಮುಖದ ಮೇಲೆ ಬಡೆದು ಮುಂದಿರುವ ಜಿಂತೆಯ ಲಕ್ಷಣಗಳನ್ನು ನಿರೀಕ್ಷಿಸಿ, ಗೌತಮನು “ಮಗೂ, ನಿಮ್ಮ ತಾಯಿಯು ಏನು ಹೇಳಿದಳಪ್ಪಾ? ನಿಮ್ಮ ಕುಲಗೋತ್ರಗಳು ಯಾವವಂತೆ?” ಎಂದನು.

ಸತ್ಯಕಾಮನು ದುಃಖದಿಂದ ಕಣ್ಣೀರು ಸುರಿಸುತ್ತ ತನ್ನ ತಾಯಿಯಿಂದ ತಿಳಿದು ಬಂದಿರುವ ಸಂಗತಿಗಳನ್ನೆಲ್ಲ ಬಂದುಳಿಯಂತೆ ಹೇಳಿದನು. ಮತ್ತು ತನ್ನನ್ನು ಉದಾರ ನೂಡಬೇಕೆಂದು ಪುನಃ ಮುನಿಯ ಪಾದಕ್ಕೆ ಎರಗಿದನು.

ಕುಳಿತಿರುವ ಶಿವ್ಯರು ಆಶ್ಚರ್ಯ ವ್ಯಸನ ಮುಂತಾದ ಮನೋಭಾವನೆಗಳಿಂದ ಗುರುಗಳನ್ನು ಸತ್ಯಕಾಮನನ್ನು ನೋಡುತ್ತಿದ್ದರು.

ಗೊತುಮನು—“ತಮ್ಮಾ, ಅಂಜಬೀದ. ನಿನ್ನ ಹೆಸರು ಸತ್ಯಕಾಮನೆಂದು ಹೇಳಿದೆಯಲ್ಲವೇ? ನೀನು ನಿಜವಾಗಿಯೂ ಸತ್ಯಕಾಮನೇ ಸರಿ. ನೀನು ಸತ್ಯಗೋತ್ತುದಿಬ್ರಹ್ಮಣನು. ಸತ್ಯವೇ ಎಲ್ಲ ಸದ್ಗುಣಗಳಲ್ಲಿ ಮೇಲಾದ ಗುಣವು. ಸತ್ಯವೇ ಸುದ್ದಿಜನಲಾಜ್ಞಣವು. ಸತ್ಯವಸ್ತುಜ್ಞಾನಕ್ಕೆ ಸಾಧನವಾದ ಬ್ರಹ್ಮವಿದ್ಯೆಯನ್ನು ಸತ್ಯಭಕ್ತನಾದ ನಿನಗಲ್ಲದೆ ಇನ್ನಾರಿಗೆ ಬೋಧಿಸಲಿ? ಬಾ, ಇತ್ತು ಬಾ, ಮಗಳಿ, ಸತ್ಯವಿಲ್ಲದವನು ಬ್ರಹ್ಮಣಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಬ್ರಹ್ಮಜ್ಞಾನೋಪದೇಶಕ್ಕೆ ಅರ್ಹನಾಗಲಾರನು. ನಿನ್ನಂಥ ಸತ್ಯಪ್ರಿಯನಾದ ಸಭ್ಯಕ್ತನು ಅಬ್ರಹ್ಮಣ್ಣದಲ್ಲಿ ಹುಟ್ಟಿರುವನೆಂದ ಮಾತ್ರಕ್ಕೆ ತ್ವಾಜ್ಞಾನಾಗಲಾರನು. ಬ್ರಹ್ಮಣಿಕೆಯು ಕೇವಲ ಜನ್ಮದಿಂದ ಬರಲಾರದು. ಬ್ರಹ್ಮಣಾರಿಗೆ ಉಚಿತವಾದ ಆಚಾರ ವಿಚಾರಗಳಿಂದಲೇ ಜನ್ಮದಿಂದ ಬಂದ ಬ್ರಹ್ಮಣಿಕೆಯು ಸ್ಥಿರವಾಗುವದು. ಅಂತಹ ಸತ್ಯ ಸಾಚಾರಗಳಿಲ್ಲದವನು ಬ್ರಹ್ಮಣ ಕುಲದಲ್ಲಿ ಹುಟ್ಟಿದ ಮಾತ್ರದಿಂದ ಬ್ರಹ್ಮಜ್ಞಾನವನ್ನು ಪಡೆಯಲು ಅರ್ಹನಾಗಲಾರನು. ಮನುಷ್ಯನು ಬ್ರಹ್ಮಣ ತಂಡತಾಯಿಗಳಿಂದಲೇ ಆದರೂ ಹುಟ್ಟಿದಾಗ ಶಾದ್ರುನಂತಿರುವನು. ಮುಂದೆ ತನ್ನ ಕರ್ಮದಿಂದ ಬ್ರಹ್ಮಣಿಕೆಯನ್ನು ಪಡೆಯುವನು. ಸನ್ನಾಗ್ರವಿಲ್ಲದ ಬ್ರಹ್ಮಣರು ಜ್ಞಿವಾರದಿಂದ ಬ್ರಹ್ಮಣರು, ಇನ್ನೇರ್. ” ಎಂದು ನುಡಿದು ಆವನನ್ನು ತನ್ನ ಶಿವ್ಯವರ್ಗದಲ್ಲಿ ನೇರಿಸಿಕೊಂಡು ಬ್ರಹ್ಮಜ್ಞಾನವನ್ನು ಬೋಧಿಸತ್ತೊಡಗಿದನು.


ಸಾಂ॥ ಸತ್ಯವೇ ಸತ್ಯಲದ ಲಕ್ಷಣವು ಲೋಕದೊಳ್ಳಿ ।

ಸತ್ಯವೇ ಸುದ್ದಿಜರ ಗುಣವು ॥

ಸತ್ಯ ವಸ್ತುಜ್ಞಾನ ಸದ್ಪ್ರಹೃದ್ಯೆಯು ।

ಸತ್ಯಕಾಮರಿಗೆ ವಶವಹುದು ॥ ೧ ॥

೫೬. ಭಿಕ್ಷುಕನಲ್ಲಿ ಭಿಕ್ಷೆ.



ತೋರ್

ಕಪಾವನೆ ಗಂಗಾನದಿಯ ತೀರದಲ್ಲಿಂದು ಕಡೆಯಲ್ಲಿ ಸಾಧುಶ್ರೀಷ್ಟ ನೊಬ್ಬಿನು ಈಶ್ವರಧಾರ್ಮಾನಾಸಕ್ತನಾಗಿ ಕುಳಿತ್ತಿದ್ದನು. ಜಗತ್ತಿನ ಸೇತ್ತು ದಂತಿರುವ ಸೂರ್ಯದೇವನು ಮೂಡಣಾಕಾಶದಲ್ಲಿ ಅದೇ ಉದಯ ನಾಗಿ ತನ್ನ ಹೊಂಬಣಿದ ಕಿರಣಗಳಿಂದ ಜಗತ್ತಿಗೆ ಸುವರ್ಣದ ಕಾಂತಿಯನ್ನು ಬೀರುತ್ತಿದ್ದನು. ಪುಣ್ಯನದ ಗಂಗೆಯು ಎಂದಿನಂತೆ ಶಾಂತವಾಗಿ ಪ್ರವಹಿಸುತ್ತಿದ್ದಿತು.

ಇಂತಿರುವಾಗ ವೃದ್ಧನಾದ ಬ್ರಾಹ್ಮಣನೊಬ್ಬಿನು ಆ ಸಾಧುವಿನ ಬಳಿಗೆ ಬಂದು ಸಮಸ್ಯಾರಮಾಡಿ ಕುಳಿತುಕೊಂಡನು. ಕೊಂಚ ಹೊತ್ತಾದ ಬಳಿಕ ಸಾಧುವು ಕಣ್ಣೆರೆದು ನೋಡಿ ಬ್ರಾಹ್ಮಣಶ್ರೀಷ್ಟನೇ, ಇಲ್ಲಿಗೆ ಬರಲು ಕಾರಣವೇನು? ಎಂದನು.

ಬ್ರಾಹ್ಮಣ:—ಸ್ವಾಮೀ, ದಾರಿದ್ರ್ಯಜೀವನವು ಬಹು ಕಷ್ಟಕರವಾದುದು. ಪ್ರಪಂಚ ದೊಳಗಿನ ಏಕ್ಕೆ ಯಾವ ಇಷ್ಟವನ್ನೇ ಅಗಲಿ, ಸಹಿಸಬಹುದು. ಆದರೆ ಹೊಟ್ಟೆಬಳ್ಳೆ ಗಳಿಲ್ಲದ ಇಂತಹ ಕಷ್ಟವುಯ ಜೀವನವು ಮಾತ್ರ ನನ್ನ ವೈರಿಗಳಿಗೂ ಬೀಡ.

ಸಾಧು:—ಅಣ್ಣಾ, ಈ ಪ್ರಪಂಚವೇ ಕಷ್ಟಕ್ಕೆ ಕಾರಣವಾದುದು. ಸಂಸಾರವು ಸಾಗರದಂತಿರುವದು. ಅದರಲ್ಲಿ ಬಿದ್ದವರು ಬಿದುಕಿದ ಉದಾಹರಣೆಯೇ ಕಡಿಮೆ. ಈಶ್ವರಭಕ್ತಿಯೆಂಬ ಈಸಗುಂಬಳಕಾಯಿಯನ್ನು ಆಶ್ರಯಿಸಿದರೆ ಮಾತ್ರ ಆ ಸಾಗರವನ್ನು ಸುಲಭವಾಗಿ ಈಸಿ ಪಾರಾಗಬಹುದು. ನೀನು ದಾರಿದ್ರ್ಯದಿಂದ ಬಳಲುತ್ತಿರುವೆಯಾದ ಕಾರಣ ನಿನಗೆ ದಾರಿದ್ರ್ಯದಂಥೀಕಷ್ಟವು ಬೀರೋಂದಿಲ್ಲವೆನಿಸುವದು. ಸಂತಾನ, ಸಂಪತ್ತು, ಅರೋಗ್ಯ ಇವು ಗಳಲ್ಲಿ ಯಾವದು ಇಲ್ಲದಿದ್ದರೂ ಸಂಸಾರಿಯಾದ ಮನಸ್ಸುಮುಖಿಯಾಗಲಾರುವು. ಇವೆಲ್ಲವೂ ಇದ್ದರೂ ಮರಣವೆಂಬ ಮಹಾವ್ಯಾಧಿಯೊಂದು ಯಾರನ್ನೂ ಬಿಡದೆ ಬೆಸ್ತೆಟ್ಟೆ ನಿಂತಿರುವದು. ಮನಸ್ಸಿನ ಶಾಂತಿಯಲ್ಲದಿದ್ದರೆ ಯಾವದೂ ಇಲ್ಲ. ಆದೊಂದೇ ಇದ್ದರೆ ಎಲ್ಲವೂ ಉಂಟು.

ಬ್ರಾಹ್ಮಣ:—ಸ್ವಾಮೀ, ನನಗೆ ಇದೆಲ್ಲಾ ತಿಳಿಯಾದು. ನಾನು ತಮ್ಮನ್ನು ಬೀಡಲು ಬಂದಿರುವದನ್ನು ಷ್ಟು ಅನುಗ್ರಹಿಸಿ ನನ್ನನ್ನು ಉದಾರವಾಡಬೇಕು.

ಸಾಧು:—ಮಹಾರಾಯಾ, ನಿಧಿನನಾದ ನನ್ನನ್ನು ಏನು ಬೀಡಲು ಬಂದಿರುವೆ?

“ನನ್ನ ಈ ದಾರಿದ್ರ್ಯವನ್ನು ಪರಿಹರಿಸಿ ರಹಿಸಬೇಕು!” ಎನ್ನತ್ತೆ ಬ್ರಾಹ್ಮಣನು ತನ್ನ ಹರಕು ಕಂತೆಯನ್ನು ಆ ಸಾಧುವಿನ ಇದಿರಿಗೆ ಹಾಸಿ ಬೇಡಿಕೊಂಡನು.

ಸಾಧುವು ಬಳಿಯಲ್ಲಿದ್ದ ಒಡಕ ಕುಂಬಳ ಸೆಳಿಟ್ಟೆ (ತನ್ನ ಭಿಕ್ಷೂವಾತ್ಮ) ಯನ್ನು ತೋರಿಸಿ “ನನ್ನಲ್ಲಿ ಇದರ ಹೊರತು ಇನ್ನಾವ ಸಾಮಗ್ರಿಯೂ ಇರುವದಿಲ್ಲ. ಇಂತಹ ಸಿತಿಯಲ್ಲಿ ನಾನು ನಿನಗೆ ಏನನ್ನು ತಾನೇ ಕೊಡಲಿ?” ಎಂದನು.

బ్రహ్మణు దుఃఖదింద—“ స్వామీ, నానేను హేళలి? ననగే ఆక్షంత ఆక్షయవాగుత్తిదే. దయానిధియినిసువ ఆ శ్రీహరియే శపటియో అథవా తావు నన్నొడనె పరికాసక్కుగి కపటవజునగభన్నాడువిరోది తేళయదాగిదే. నిన్నె రాత్రే చనసినల్లి ఆ దయామయను మైదోరి గంగాతీరదల్లి ఇంతక స్ఫురించి ఒబ్బ సాధువురుషను కుళితిరువను, ఆతనన్న కేళికోండరి నినగే బేకాదష్టు సంపక్తన్న కోదువను ఎందు నుడిదః అదృక్షనాదను. ” ఎందను.

సాధుత్రేష్టును సోసలల్లి బిరళట్టు ద్వణహేత్తు విజారమణి ‘ ఒళ్ళయదు, ఇత్త బా’, ఎందు పమీపదల్లిరువ నదియ ఉసుచిన రాత్రియ బళిగే ఆతనన్న కేరెదుకోండు హోగి “ ఇల్లియే ఎల్లియో హుడుకినోదు. వోన్న నాను స్వాన మాడి బరువాగ ఒందు ఉత్తమతరద మరకెత రక్తవన్న సోఎదిద్దెను. ఆదరింద ననగేను ప్రయోజనచేందు సుమ్మనే హోగిబిష్టుద్దెను. అదు నినగే దొరేయ ఒహుదు. హుడుకి సోఎది సిక్కరి తెగెదుకోండు హోగు. ఆదరింద నిన్న దారిద్ర్యవిచ్ఛిన్నవాగువదు. ” ఎందు నుడిదు పునః తన్న స్ఫుర్కు ఒందు ధ్వనాసక్తాని కుళితుకోండను.

బ్రహ్మణు ఒకభాగ హేత్తు హుడుకి కోనగే ఒందు కడయల్లి బినకగభ గుంపినల్లి హోళియుత్త బిద్దిరువ మహారక్తవన్న సోఎది ఆనందాతితయదింద తట్టనే ఆరసికోండు తిరుతిరిగిసి సోఎడుత్తిరలు అవన మనసినల్లి ఇన్నోందు విజారపుంటాయితు. ఇంతక అచోల్సు రక్తవన్న సోఎదియూ ఆ సాధుత్రేష్టును ఇదన్న యాకి బిట్టుహోగిద్దాను? ఎంబ విజారపు అవన కృదయదల్లి ఒడెదు మాడితా. అవను ఆల్లియే సాంచుంకాలవాగువ వరిగే కుళితు, విజారమణి బళిక సాధువిన బళిగే ఒందు వందిసి “ స్వామీ, తావు హేళిద మరకెత రక్తపు ననగే దొరేయితు. ఆదరే ఆదరింద ననగే నిజవాద సుఖవు దొరేయ లారదు. తావు ఒహు కాలదింద శ్రుమమణి దొరచిసిరువ మనస్సిన తాంతి యీంబ ఆగణితవాద అతుల సంపత్తినల్లి ఒందు కణవన్న ననగే దయవాలిసిరి. ననగే ఆష్టో సాకు. ” ఎందు నుడిదు తాను కందిద్ద మరకెత మహారక్తవన్న నదియ నిరిగి ఎసెదు ఆతన పాదగభన్న హిదిదు బేడికోండను.

సాం॥ హరియిత్త మరకెత మాళలరాతియోళిట్టు ।

దరిబకుతనెను బేడబిందు ॥

నురుళుతనదే మత్తే మరకెత పడయువరే ।

స్ఫురసుఖిద దారియ మరితు ॥ ८ ॥

೭೧. ವಿಧವೆಗೆ ಪರಿಯು ದೊರೆತನು.



ಖಾತ್ಮಾಖಾತ್ಮಾ

ಂದಳಗಳ ಪರಮ ಪರಿತ್ವಾಳವೆನಿಸುವ ಗಂಗಾ ಯಮನೇಗಳ ಸಂಗ ಮಸ್ತಾನವಾದ ಪ್ರಯಾಗಕ್ಕೆತ್ವದಲ್ಲಿ ಒಂದು ದಿನ ಕೆವಿವರ ತುಲ ಸೀದಾಸನು ಕೈಯಲ್ಲಿ ಜಪವಾಲಿಯನ್ನು ಹಿಡಿದು ಸಂಚಾರಕ್ಕೆ ಹೊರಟಿದ್ದನು. ಅವನು ಬರಬರುತ್ತ ನದೀತೀರದಲ್ಲಿರುವ ಸ್ನಾಶಾನ ಭೂಮಿಗೆ ಬಂದನು. . ಕೆಳಗೆ ಶ್ವಾಸಲಿಲವಾಹಿನಿಯು ಮಂದ ಗಮನದಿಂದ ವಹಿಸುತ್ತಿದ್ದಳು. ಆಚೆಯ ದಂಡೆಯ ಮೇಲೆ ಆಚ್ಚೆ ಹಸರುಬಣ್ಣಾದಿಂದೊ ಪ್ರ್ಯಾವ ಪ್ರೇರು ಮನೋಹರವಾಗಿ ತೋರುತ್ತಿತ್ತು. ನದಿಯ ಮಳೆಯಾದ್ದಿನಲ್ಲಿ ಒಂದು ಕಡೆಗೆ ಕೆಲವು ಜನರು ಗುಂಪುಗೂಡಿ ನಿಂತಿದ್ದರು. ತುಲಸೀದಾಸನು ಅಲ್ಲೇನು ನಡೆದಿರುವದ್ದೀ ನೋಡಬೇಕೆಂದು ಮೇಲ್ಲನೇ ಆ ಕಡೆಗೆ ನಡೆದನು.

ನಡುವೆ ಕಟ್ಟಿಗೆಯನ್ನೊಳ್ಳಿಟ್ಟು ಆದರ ಬಳಿಯಲ್ಲಿಂದು ಶವವನ್ನಿಟ್ಟು ಜನರು ಸುತ್ತುವರಿದು ನಿಂತಿದ್ದರು. ಆ ಶವದ ತಲೆಯ ಕಡೆಗೆ ಒಬ್ಬ ಸುಂದರಿಯಾದ ರಮಣಿಯು ತಲೆಯ ಕೂಡಲುಗಳನ್ನು ಹರಿಕಿಕೊಂಡು ಆಳುತ್ತ ಕುಳಿತ್ತಿದ್ದಳು. ಸನ್ಯಾಸಿವೇತದಿಂದಿರುವ ತುಲಸೀದಾಸನು ಹತ್ತರ ಬರುವದನ್ನು ನೋಡಿದೊಡನೆ ಸುತ್ತುವರಿದ ಜನರು ಸರಿದು ನಿಲ್ಲಲು ಆಕೆಯು ಎದ್ದು ಸಾಷ್ಟಾಂಗನಮಸ್ಯಾರವಾಡಿದಳು. ಆತನು “ ದೇವರು ನಿನಗೆ ಒಳ್ಳೀರುವಾಡಲವಾಗ್ಯಾ ” ಎಂದು ಆಶೀರ್ವಾದ ವಾಡಿದನು. ಆಗ ಅವಳು “ ಸ್ವಾಮಿ, ಈ ಜಗತ್ತಿನಲ್ಲಿ ನನಗೆ ಇನ್ನಾವ ಒಳತಾಗುವದಿದೆ. ಇದಕ್ಕೆಂತಲೂ ಹೆಚ್ಚಿನ ಕಷ್ಟವಾದರೂ ಇನ್ನೇನು ಬರಬೇಕಾಗಿದೆ. ನನಗೆ ಪರಲೋಕದಲ್ಲಿ ಸುಖವಾಗಲೆಂದು ಆಶೀರ್ವದಿಸಿರಿ ” ಎಂದಳು.

ತು. ದಾ:—ಪರಲೋಕದಲ್ಲಿ? ಅದೆಲ್ಲಿಗೆ ಹೋಗಬೇಕಿನ್ನುವೆಯವ್ಯಾ! ನಿನ್ನನ್ನು ನೋಡಿದರೆ ಇನ್ನೂ ೩೦ ಪರಿಗಳಾದಂತೆ ತೋರುವದಿಲ್ಲ.

ಈ ವಾತುಗಳನ್ನು ಕೇಳಿದ ಆ ರಮಣಿಯು ಕಣ್ಣಿರು ಸುರಿಸುತ್ತು “ ಸ್ವಾಮಿ, ಸ್ತ್ರೀಯರಿಗೆ ಪತಿಯೀ ದೇವರು; ಆತನೇಂಬ್ಬನೇ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಬಿಟ್ಟಿರದ ಸಂಗಡಿಗನು. ನನ್ನ ಪತಿಯು ಪರಲೋಕದ ಹಾದಿಯನ್ನು ಹಿಡಿದಿರಲು ನಾನು ಇಲ್ಲಿ ಏನು ವಾಡಲಿ? ನನಗೆ ಈ ಜಗತ್ತಿನಲ್ಲಿ ಇನ್ನಾರು ಆಶ್ರಯದಾರರಿದ್ದಾರೆ? ಸನ್ನ ಸರ್ವ ಸುಖಗಳೂ ನನ್ನ ಸರ್ವ ಸಂಸಾರವೂ ಪತಿಯೀ ಸರಿ. ಆತನು ಹೋದ ಮೇಲೆ ನನಗೆ ಸುಖವೂ ಇಲ್ಲ. ಸಂಸಾರವೂ ಇಲ್ಲ. ” ಎಂದಳು.

ತುಳಸೀದಾಸನು ಈ ವಾತುಗಳನ್ನು ಕೇಳಿ ನಕ್ಕಬಿಟ್ಟಿನು.

ನೇರಿದವರು ಆಶ್ಚರ್ಯದಿಂದ ಚಿನ್ನಾಗಿ ನಿಂತರು. ಪತಿಯ ಮರಣದಿಂದ ಕಣ್ಣಿರು ಸುರಿಸುತ್ತಿರುವ ಅಬಲೆಯ ದುಃಖದ ಪ್ರಾಣವಾಗಳನ್ನು ಕೇಳಿ ನಗುವ ಈ ಕೆವಿಯೆಂಧ

ವನೋ ಎಂದು ಅವರೀಲ್ಲರೂ ಹೊಚ್ಚಿಸುತ್ತಿದ್ದರು. ಹೆಣ್ಣು ಮಗಳು ತನ್ನ ಪತಿಯ ಶವದ ಬಳಿಯಲ್ಲಿ ಕುಳಿತು ಅಳಹತ್ತಿದಳು.

ಆಗ ತುಲಸೀದಾಸನು:—ತಂಗೀ, ಏಳು ಅಳಬೀಡವ್ಯಾ; ಈ ಮಣಿನ ಹೆಂಟೆ ಯಲ್ಲಿ ಇನ್ನೇನು ಉಳಿದಿದೆ? ಮನೆಗೆ ಹೋಗು. ನೀನು ಹೊದಲಿನಂತೆ ಸುಖವಾಗಿರು. ಇಂದಿಗೆ ಒಂದು ತಿಂಗಳು ತುಂಬುವದರೊಳಗಾಗಿ ನಿನ್ನ ಪತಿಯು ತಾನಾಗಿ ನಿನ್ನ ಮನೆಗೆ ಬರುವನು. ನನ್ನ ಮಾತಿನಲ್ಲಿ ವಿಶ್ವಾಸವಿರಲಿ. ಅಲ್ಲಿಯ ವರೆಗೆ ನಾನೂ ನ್ನಡು ನಡುವೆ ಬಂದು ನಿನ್ನ ಸುಖದುಃಖಗಳನ್ನು ಸೋಡಿಕೊಳ್ಳುತ್ತಿರುವೆನು. ಸತ್ತವರಿಗಾಗಿ ಅತ್ತರೆ ಅತ್ತವರೂ ಮತ್ತೆ ಸಾಯುವದಿಲ್ಲವೇ?

ಸೇರೆದವರೊಡನೆ ತುಲಸೀದಾಸನು ಮುಂದಿನ ಕೆಲಸಗಳನ್ನು ಸೇರಪೇರಿಸಿ ಆ ಹೆಣ್ಣು ಮಗಳನ್ನು ಮನೆಗೆ ಕಳುಹಿಸಿ ತನ್ನ ಸ್ಥಳಕ್ಕೆ ನಡೆದನು.

ಅಂದಿನಿಂದ ತುಲಸೀದಾಸನು ದಿನಾಲು ಆಕೆಯ ಮನೆಗೆ ಒಂದು ಧರ್ಮೋಽಪದೇಶ ಮಾಡತ್ತೊಡಗಿದನು. ಜಗತ್ತಿನೊಳಗಿನ ಪರಮೇಶ್ವರನ ಲೀಲಿಗಳನ್ನು ಆತನ ಆಸ್ತಿತ್ವವನ್ನೂ ಅವಳಿಗೆ ಆರುಹಿಡನು. ಮಹಾತ್ಮನ ಸದುಪದೇಶದಿಂದ ಆಕೆಯಲ್ಲಿ ಚಾಳ್ಳಿನೋದಯವಾಯಿತು. ಸರ್ವರಲ್ಲಿಯೂ ಪರಮಾತ್ಮನು ವಾಸವಾಗಿರುವನೆಂಬದನ್ನು ಆಕೆಯು ಅರಿತುಕೊಂಡಳು.

ಸೇರೆಹೋರೆಯವರಲ್ಲಿ ಕೆಲವರು ಆಕೆಯ ಆನಂದವೃತ್ತಿಯು ದಿನದಿನಕ್ಕೆ ಹೆಚ್ಚು ಒಡೆದು ತೋರತೋಡಗಿದುದನ್ನು ಸೋಡಿ ಕುಕ್ಕಲುನೆಯನ್ನು ತಂದುಕೊಂಡರು. ಕೊನೆಗೆ ತುಲಸೀದಾಸನು ಹೇಳಿದ ತಿಂಗಳದ ಕೊನೆಯ ದಿನವು ಸಮೀಕ್ಷಿಸಿತು. ಆಗ ಕೆಲವರು ಆಕೆಯ ಮನೆಗೆ ಒಂದು —“ ಪನವ್ಯಾ, ಕವಿಯು ಹೇಳಿದಂತೆ ನಿನ್ನ ಪತಿಯು ತಿರುಗಿ ಬಂದನೇನು? ತಿಂಗಳಾಗಲಿಕ್ಕೆ ಇನ್ನೇಷ್ಟು ದಿನಗಳು ತಾನೇ ಉಳಿದಿವೆ? ” ಎಂದರು.

ಆಗ ಅವಳು—“ ಅವ್ಯಾ, ಕವಿವರನ ಅಶೀವರ್ಚನಗಳಂತೆ ನಿನ್ನ ಪತಿಯು ನನಗೆ ದೊರೆತನು. ನಾನು ಸರ್ವದಾ ಆತನ ಸಹವಾಸದಲ್ಲಿ ಆನಂದದಿಂದ ಕಾಲ ಕಳೆಯುತ್ತಿದ್ದೇನೆ. ” ಎಂದಳು.

ಸೇರೆದವರು “ ಎಲ್ಲಿದ್ದಾನೆ ತೋರು ” ಎಂದು ಆಶ್ಚರ್ಯದಿಂದ ನುಡಿದರು. “ ಆ ನಿನ್ನ ಪತಿಯು ನನ್ನ ಅಂತಹ ಕರಣದಲ್ಲಿ ವಾಸವಾಗಿದ್ದಾನೆ. ತುಲಸೀದಾಸನಂಥ ಮಹಾ ಪುರುವರೇ ಆತನನ್ನು ತೋರಿಸಿಬಳ್ಳರು. ” ಎನ್ನಲು ಎಲ್ಲರೂ ತಿರುಗಿ ತಮ್ಮ ತಮ್ಮ ಮನೆಗಳಿಗೆ ಹೋದರು.


ಸಾಂ॥ ಸತ್ತವರಿಗತ್ತರೆ ಅತ್ತವರು ಸಾಯರಿ? |

ಸತ್ತಮೇಲುಳಿಯುವದೇನು? ||

ಚಿತ್ತದಲ್ಲಿರುವ ಗ್ರಿ ಜಿನುಮಯನೆ ಹಾಲಕನು |

ಸತ್ತರೂ ಬಧುಕಿದರೂ ನಮಗೆ || ೧ ||

ಇಲ್ಲ. ಅರಸನೂ ಸನ್ಯಾಸಿಯೂ,



ಉತ್ತರ ಉಪನಿಷತ್ವಾದ ಹಿಮನಗದ ಒಂದು ಶಿಖರದ ಅಂಚನಲ್ಲಿ ಮಣಿನದಿ ಗಂಗೆಯು
ತೀವನ ಜಡಿಯಿಂದ ಭೂರ್ಭೂಕ್ಕೆ ದುವ್ಯಾಕ್ಷವಳೋ ಎಂಬಂತೆ ಭೂರ್ಗರೆ

ಯತ್ತ ಇಳಿದು ಬರುತ್ತಿರುವಳು. ಕೆಳಗೆ ದುವ್ಯಾಕ್ಷದ ಆ ಜಲರಾತಿಯು ಮುಂದೆ
ವಿಶಾಲವಾದ ಪಾತ್ರದಲ್ಲಿ ಸೆಳವಿಲ್ಲದೆ ಮಂದಮಂದವಾಗಿ ಹರಿಯುತ್ತಿರುವದು. ಏಡ
ಗಡಿಗೆ ಕಡಿದಾದ ವರ್ವತಭಾಗವೂ ದಟ್ಟಡವಿಯೂ ಬಲಗಡಗೆ ಸವನೆಲದ ಕಾರಡ
ವಿಯೂ ಆ ಮಣಿಪ್ರವಾಹವನ್ನು ಮುಸುಕಿರುವವು. ಎತ್ತರವಾದ ಒಂಡೆಗಲ್ಲಿಗಳೂ
ಗಗನಚಂಡಿತಗಳೂ ವೃಕ್ಷರಾತಿಗಳೂ ಆ ನಿರ್ಮಲವಾದ ಜಲದಲ್ಲಿ ಪ್ರಬಿಂಬಿತವಾಗಿ
ಅದರ ಮಟ್ಟ ಮಟ್ಟ ಅಲೆಗಳೊಡನೆ ಅಲೆದಾಡುವಂತೆ ತೋರುವವು.

ಇಂತೊಮ್ಮೆವ ಆ ಅರಣ್ಯಪ್ರದೇಶದಲ್ಲಿ ಆ ಮಣಿನದಿಯು ತೀರದಲ್ಲಿ ಕಡಿದಾದ
ಒಂಡೆಗಲ್ಲಿನ ಮೇಲೆ ಬೊಧ್ನ ಸನ್ಯಾಸಿಯೊಬ್ಬನು ಯಾವಡೋ ಒಂದು ಗ್ರಂಥದ ತಾಡ
ವಾಲೆಗಳ ಪಟಗಳನ್ನು ತಿರುತ್ತಿರುವಿ ನೋಡುತ್ತ ಕುಳಿತ್ತಿದ್ದನು. ಆಗ ಆತನ ತಿಷ್ಯನೊಬ್ಬನು ಒಳಗೆ ಬಂದು “ಸ್ವಾಮೀ, ಮಹಾರಾಜರು ತಮ್ಮ ದರ್ಶನಾಪೇಕ್ಷೆಯಿಂದ ಒಂದಿ
ರುವರು.” ಎಂದನು. ಒಡನೆಯೇ ಅವ್ಯಾಲ್ಯ ವಸ್ತ್ರಭರಣಗಳಿಂದ ಒಮ್ಮತಿರುವ ಅರಸು
ಕುಮಾರನು ಮುಂದೆ ಬಂದು ಸನ್ಯಾಸಿಯನ್ನು ವಂದಿಸಿ ತಾನು ತಂದಿರುವ ಎರಡು
ಅವ್ಯಾಲ್ಯ ರಕ್ಷಣಿಕೆತವಾದ ಬಳಿಗಳನ್ನು ಆತನ ಮುಂದಿರಿಸಿ ಹಿಂಜರಿದು ಕುಳಿತು
ಕೊಂಡನು. ಸನ್ಯಾಸಿಯು ತಾನು ಓದುತ್ತಿದ್ದ ಗ್ರಂಥದ ಒಂದರೆಡು ಪಟಗಳನ್ನು ಓದಿ
ಮುಗಿಸಿಕೊಂಡು ಅರಸನನ್ನು ಕುರಿತು ಕ್ಷೇಮಸಮಾಜಾರದ ವಾರ್ತೆಗಳನ್ನು ಕೇಳಿ
ತೊಡಗಿದನು. ದೇಶದ ಸುಖಸಂಪತ್ತುಗಳ, ಬೊಧ್ನಧರ್ಮಪ್ರಸಾರದ, ತನ್ನ ರಾಜ್ಯದ
ಕ್ಷೇಮಲಾಭಗಳ ಸಂಗತಿಗಳನ್ನೆಲ್ಲ ಮಾತಾಡಿದ ಬಳಿಕ ಅರಸನು—“ಸ್ವಾಮೀ, ನಾನು
ಈ ಎರಡು ಬಳಿಗಳನ್ನು ಬಹುದಿನ ಶ್ರಮಪಟ್ಟ ದೊರಕಿಸಿರುವೇನು. ಅನೇಕ ದೇಶಗಳಿಗೆ
ಹೋಗಿ ಬರುತ್ತಿದ್ದ ನನ್ನ ದೇಶದೊಳಗಿನ ಪ್ರಸಿದ್ಧ ವ್ಯಾಪಾರಿಗಳಲ್ಲಿ ಶೋಧಿಸಿ
ಶೋಧಿಸಿ ಅನೇಕ ಅವ್ಯಾಲ್ಯ ರಕ್ಷಣಾತ್ಮಕನ್ನು ದೊರಕಿಸಿಕೊಂಡು, ದೇಶದಲ್ಲಿಲ್ಲ ಪ್ರಸಿದ್ಧನಾದ
ಸೊನ್ನೆಗಾರನಿಂದ ಈ ಬಳಿಗಳನ್ನು ಬಹು ಸುಂದರವಾಗಿ ಕೆಚ್ಚಿಸಿರುವೇನು. ಇಂತಹ
ಅವ್ಯಾಲ್ಯವಾದ ವಸ್ತ್ರವನ್ನು ತಮ್ಮಂತಹ ಮಹಾತ್ಮರಿಗಲ್ಲದೆ ಇನ್ನಾರಿಗೆ ಅರ್ಪಣೆಯಿಂದು
ಯೋಚಿಸಿ ತಮ್ಮ ಸನ್ನಿಧಿಗೆ ತಂದಿರುವೇನು. ದಯವಿಟ್ಟು ಸ್ವೀಕರಿಸಿ ನನ್ನ ಮನೋ
ಭೀಷ್ಟವನ್ನು ಪೂರ್ಣಸಬೀಕು.” ಎಂದನು.

ಸನ್ಯಾಸಿಯು ತನು ಹೊತ್ತು ಸುವ್ಯಾಸೆ ಕುಳಿತು, “ಮಹಾರಾಯಾ, ಈ ಬಳಿಗಳು
ಬಹಳ ಸುಂದರವಾಗಿವೆ. ನಿನ್ನಂತಹ ಮಹಾರಾಜನಿಗೇ ಇದು ಒಮ್ಮವದು.” ಎಂದನು.

ಅರಸು:—ಸ್ವಾಮೀ, ತಾವು ಹೇಳುವ ವರಾತು ನಿಜ. ಅದರೆ ತಮಗೆ ಇದರಿಂದ ಪ್ರಯೋಜನವಿಲ್ಲದೆ ಇದ್ದರೂ ನಾನು ನನ್ನ ಮನಸ್ಸಿನ ಶೃಂಗಾರಿ ಇದನ್ನ ತಮಗೆ ಅರ್ಥ ಸಿರುವೆನು. ದಯವಿಟ್ಟು ಸ್ವೇಕರಿಸಬೇಕು.

ಸನ್ಯಾಸಿ:—ನೀನು ಹೇಳುವ ವರಾತು ತಿಳಿಯಿತು. ಇದರಿಂದ ನಿನಗೆ ಸಂಶೋಧ ವಾಗುತ್ತಿದ್ದರೆ ನಾನು ಸ್ವೇಕರಿಸುವೆನು.

ಸನ್ಯಾಸಿಯು ಒಳಿಗಳನ್ನು ಕೈಯಲ್ಲಿ ತೆಗೆದುಕೊಂಡು ಅತ್ಯಿತ್ತ ತಿರುಗಿಸಿ ನೋಡುತ್ತಿರುವಾಗ ಒಂದು ಒಳಿಯು ಕೈತಪ್ಪಿ ತಟ್ಟನೆ ಕೆಳಗೆ ಬಿದ್ದ ಹರಿಯುತ್ತಿರುವ ನದಿಯೋಳಗೆ ಉರುಳಿತು. ಅರಸನು ಖಿನ್ನನಾಗಿ ಕೂಡಲೆ ಕೆಳಗಿಳಿದು ತನ್ನ ವಸ್ತುಭರಣಗಳನ್ನೆಲ್ಲ ತೆಗೆದಿಟ್ಟು ನದಿಯೋಳಗೆ ಮುಳುಗಿ ಒಳಿಯನ್ನು ಹುಡುಕತ್ತೊಡಗಿದನು. ಇತ್ತು ಸನ್ಯಾಸಿಯು ಪುನಃ ತನ್ನ ಗ್ರಂಥವಾಚನದಲ್ಲಿ ತೊಡಗಿದನು. ಅರಸನು ಅನೇಕ ಸಾರೆ ಮುಳುಗಿ ಮುಳುಗಿ ಹುಡುಕಿ ದಣಿಂದು ಕ್ಷೇಣಹೊತ್ತು ದಂಡಿಗೆ ಬಂದು ಕುಳಿತು ವಿಶ್ರಾಂತಿಯನ್ನು ಪಡೆದು ಪುನಃ ನದಿಯೋಳಗಿಳಿದು ಮುಳುಗಿ ಒಳಿಯನ್ನು ಹುಡುಕಿದನು. ಎಪ್ಪು ಹೊತ್ತುದರೂ ಒಳಿಯು ಸಿಗಲಿಲ್ಲ. ಕಡೆಗೆ ನಿರುಪಾಯನಾಗಿ ಸನ್ಯಾಸಿಯ ಒಳಿಗೆ ತಿರುಗಿ ಬಂದು “ಸ್ವಾಮೀ, ಒಂದು ಒಳಿ ಹೊಯಿತು. ಉಪಾಯವಿಲ್ಲ. ನಾನು ದುದ್ದೇವಿಯು. ತಮಗೆ ಎರಡೂ ಒಳಿಗಳನ್ನು ಅರ್ಥಿಸಿ ಧನ್ಯನಾಗುವಪ್ಪು ಪುಣ್ಯವಂತನಲ್ಲ” ಎಂದು ದುಃಖದಿಂದ ನಿಟ್ಟುಸುರು ಬಿಟ್ಟುನು. ಮತ್ತು ‘ಆದು ಬಿದ್ದಿರುವ ಸ್ಥಳವನ್ನು ತೋರಿಸಿದರೆ ಇನ್ನೊಮ್ಮೆ ಯತ್ತ ವಾಡುವೆನು’ ಎಂದನು. ಸನ್ಯಾಸಿಯು ಅರಸನ ಸ್ಥಿತಿಯನ್ನು ನೋಡಿ—‘ವನು? ಇಪ್ಪು ಶ್ರಮಬಟ್ಟರೂ ಸಿಗಲಿಲ್ಲವೇ ಇದೋ ನೋಡು ಹೀಗೆ ಇಲ್ಲಿಯೇ ಬಿದ್ದಿತು.’ ಎಂದು ವೊದಲಿನ ಒಳಿಯು ಉರುಳಿದ ಸ್ಥಳವನ್ನು ತೋರಿಸುವದಕ್ಕಾಗಿ ತನ್ನ ಮುಂದಿರುವ ಎರಡನೆಯ ಒಳಿಯನ್ನು ನದಿಯೋಳಗೆ ಎಸೆದನು!

ಅರಸನು ಸನ್ಯಾಸಿಯ ಈ ತರದ ಕೃತಿಯನ್ನೂ ತನ್ನ ದುಃಖವಯ ವಾನಸಿಕ ಅವಸ್ಥೆಯನ್ನೂ ಆ ಸಾಧ್ಯತ್ವೇನ್ನನ ನಿರ್ವಿಕಾರ ಜಿತ್ತವನ್ನೂ ಕ್ಷೇಣಹೊತ್ತು ಆಲೋಚಿಸಿ ನೋಡಿ ಜ್ಞಾನವನ್ನು ತಂದುಕೊಂಡು ಆ ಮಹಾತ್ಮನ ಪಾದಗಳನ್ನು ಹಿಡಿದು ತನ್ನನ್ನು ಈ ಪ್ರಾರಂಭಿಕ ಕೆಷ್ಟದಿಂದ ಉದ್ಧರಿಸೆಂದು ಬೀಫಿಕೊಂಡನು.

ಸಾಂ|| ಕಾಡಿನ ಗಿಡಮರಗಳೊಡನಾಡಿ ಶ್ರೀಹರಿಯ |

ಪಾಡಿ ನಲಿವ ಜಾಣಿಗಳಿಗೆ ||

ನಾಡಿನೋಡೆಯನೀವ ಬಿರುದಿನ ಒಳಿಗಳು |

ಕಾಡುಗಲ್ ಹರಳಿಗೆ ಕಡೆಯ್ಯು || ೧ ||

೫೯. ದೇವರು ಗುಡಿಯಲ್ಲಿ ಅಡಗಿರುವನೇ?



ಶಾಸ್ತ್ರಾಭಿಪ್ರಾಯ

ಂದಕ್ಕೆ ಅವಂತಿನಗರದಲ್ಲಿ ಅಧಿಕಾರವೈಭವಗಳಲ್ಲಿ ಹೆಚ್ಚು ಅಭಿವಾನ ವ್ಯಾಳ ಅರನನೊಬ್ಬನು ರಾಜ್ಯವಾಳತ್ತಿದ್ದನು. ಅವನು ತನ್ನ ಅರಮನೆಗೆ ಸಮೀಪದಲ್ಲಿ ಲಕ್ಷ್ಯಾವಧಿ ರೂಪಾಯಿಗಳನ್ನು ವೆಚ್ಚು ಮಾಡಿ ಬಹು ಸುಂದರ ವಾದೋಂದು ತಿವಾಲಯವನ್ನು ಕಟ್ಟಿಸಿದನು. ದೂರದೂರದ ದೇಶಗಳಿಂದ ನಾನಾತೆರದ ಬಹು ಬೆಲೆಯುಳ್ಳ ಕಲ್ಲುಗಳನ್ನು ತರಿಸಿ ಕಲಾವಿದರಾದ ಕೆಲ ಸಿಗರನ್ನು ಕರೆಯಿಸಿ ನೋಡಲಿಕ್ಕೆ ತುಂಬಾ ರಮ್ಮವಾಗುವಂತೆಯೂ ವಿಶಾಲವಾಗಿಯೂ ಇರುವ ಗುಡಿಯನ್ನು ತನ್ನ ಅರಮನೆಗಿಂತಲೂ ಹೆಚ್ಚು ಸುಂದರವಾಗಿ ನಿರ್ವಿಫಸಿದನು. ಕಾತ್ಮೀರ ತಿಲೆಯಿಂದ ಅಕ್ಕ್ಯಂತ ಮನೋಹರವಾಗಿರುವ ತಿವನ ಪ್ರತಿನೇಯನ್ನು ಕೆತ್ತಿ ಗೆಯ ಕಲೆಯಲ್ಲಿ ಕುಶಲರಾದ ಬಹು ಜನರ ಅಭಿವೃತ್ಯದಂತೆಯೂ ಮೂರ್ತಿ ನಿರ್ಮಾಣ ಶಾಸ್ತ್ರಕ್ಕೆ ಅನುಗುಣವಾಗಿಯೂ ರಚಿಸಿ ಸ್ಥಾಪಿಸಿದನು. ಗುಡಿಯಲ್ಲಿ ಕಾಲಿಷತ್ತೊಡನೆಯೇ ಅದರ ಭವ್ಯತೆ ಮನೋಹರತೆಗಳಿಂದ ಮನಸ್ಸಿನಲ್ಲಿ ಅನಂದವಿಸ್ತೃಯಗಳಿಂದೊಡಗೊಡಿದ ಭಕ್ತಿರಸವು ಪ್ರವಹಿಸುವಂತೆ ತೋರುವದು. ಅರಸನೂ ಆತನ ಪರಿವಾರದವರೂ ದಿನಾಲು ಈ ತಿವಾಲಯಕ್ಕೆ ಒಂದು ದೇವರ ದಶನ ತೆಗೆದುಕೊಳ್ಳುವರು. ಗುಡಿಯನ್ನು ಉಡುಗಿ ನಿರ್ಮಲವಾಗಿಟ್ಟು ಅದನ್ನು ರಚಿಸುವದಕ್ಕೊಂದು ಅನೇಕ ಸೇವಕರನ್ನು ನಿಯಮಿಸಿದನು. ತ್ರಿಕಾಲದಲ್ಲಿಯೂ ದೇವರಿಗೆ ಪೂಜಾವಿನಿಯೋಗಾದಿಗಳು ನಡೆಯುವದಕ್ಕಾಗಿ ಸಾಕಷ್ಟು ಹಣವನ್ನು ಕೊಡುತ್ತಿರುವಂತೆ ತನ್ನ ಬೊಕ್ಕುಸದವರಿಗೆ ಆಚ್ಚಾ ಸಿದನು. ವೇದಶಾಸ್ತ್ರ ಪಾರಂಗಕ್ಣಾದ ಬ್ರಾಹ್ಮಣನೊಬ್ಬನನ್ನು ದೇಶಾಂತರದಿಂದ ಕರೆಯಿಸಿ ಮೂರ್ತಿಯ ಪೂಜಿಗೆ ನಿಯಮಿಸಿ ಅವನಿಗೆ ತಕ್ಕು ವಣಾಶನವನ್ನು ಗೊತ್ತುಮಾಡಿಕೊಟ್ಟುನು. ಗುಡಿಯ ಬಂಗಾರದ ಕಳಸವು ಉಳಿರಹೆಂದರೆ ಹರಡಾರಿಯ ದಳರದಿಂದಲೇ ಥಳಧಳಿಸಿ ಹೊಳೆದು ತೋರುತ್ತಿರುವದು.

ಅರಮನೆಯು ಸಮೀಪದಲ್ಲಿರುವ ಈ ತಿವಾಲಯದ ಇದಿಂಗೆ ತುಂಬ ದೂರದಲ್ಲಿ ರಾಜವಾಗ್ರದ ಬದಿಯಲ್ಲಿ ವಿಸ್ತ್ರಿರವಾಗಿ ಬೆಳೆದಿರುವ ಒಂದು ಹಳೆಯ ಆಲಡ ವಾರ ವಿದ್ದಿತು. ಆ ಮರದ ಕೆಳಗೆ ನರೋತ್ತಮನೆಂಬ ಸನ್ಯಾಸಿಯೊಬ್ಬನು ಒಂದು ಇಳಿದು ಕೊಂಡು ಜನರಿಗೆ ಧರ್ಮಾವಿಷಯ ಮಾಡುತ್ತಿದ್ದನು.

ನರೋತ್ತಮನು ದಿನಾಲು ಪ್ರಾತಿಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ಪುರಾಣ ಪುಣ್ಯಕಢಿಗಳನ್ನು ಹೇಳಿ ಕೇರಣಗಳನ್ನು ಹಾಡಿ ಜನರ ಮನಸ್ಸನ್ನು ಆನಂದ ಗೊಳಿಸುವದು. ಆತನ ಉಪದೇಶವನ್ನು ಕೇಳುವದಕ್ಕೆ ಜನರು ಗುಂಪು ಗುಂಪಾಗಿ ನೇರಿ

ಯತೋಡಗಿದರು. ಅರಸನ ಭವ್ಯವಾದ ಶಿವಾಲಯಕ್ಕೆ ಜನರು ಬರುವದು ಕಡಿಮೆ ಯಾರೀತು. ಶಿವಾಲಯದ ಕಾವಲಿಗಿಧ್ಯ ರಾಜದೂತರು ತಮ್ಮೊಡೆಯನ ಬಳಿಗೆ ಹೋಗಿ ಈ ಸಂಗತಿಯನ್ನು ವಿಜ್ಞಾಪಿಸಿಕೊಂಡರು.

ಅರಸನು ಆ ಸನ್ಯಾಸಿಯನ್ನು ಕರೆದುಕೊಂಡು ಬಂದು ನಮ್ಮ ಶಿವಾಲಯದಲ್ಲಿ ಇಳಿಸಿಕೊಳ್ಳಿರೆಂದು ಅಜ್ಞಾಪಿಸಿದನು.

ರಾಜದೂತರು ನರೋತ್ತಮನ ಬಳಿಗೆ ಬಂದು ಅರಸನ ಅಪ್ಪಣಿಯನ್ನು ಅರುಹಿ ಶಿವಾಲಯಕ್ಕೆ ದಯವಾಡಿಸಬೇಕೆಂದು ಕೇಳಿಕೊಂಡರು. ನರೋತ್ತಮನು ತಾನು ಶಿವಾಲಯಕ್ಕೆ ಬರಬದಿಲ್ಲವೆಂದೂ ಈಶ್ವರನು ನಿರ್ವಿಷಿರುವ ಈ ಭವ್ಯವಾದ ಅಲದ ಮರದ ನೆರಳು ನಿಮ್ಮ ಶಿವಾಲಯದ ಸುಂದರವಾದ ನವರಂಗ ಮಂಟಪದ ಆಶ್ರಯ ಕ್ಷೀಂತಲೂ ಮನೋರವರವಾಗಿಯೂ ಸುಖರವಾಗಿಯೂ ಇರುವದೆಂದೂ ಸ್ವಷ್ಟವಾಗಿ ಹೇಳಿ ಕಳುಹಿಸಿದನು. ರಾಜದೂತರು ನಿರುಪಾಯಾಗಿ ಅರಸನ ಬಳಿಗೆ ತಿರುಗಿ ಬಂದು ನರೋತ್ತಮನು ಹೇಳಿದ ವಾಕ್ಯಗಳನ್ನು ಬಿನ್ನವಿಸಿದರು. ಅರಸನು ಅನ್ಯ ಉಪಾಯ ಗಾಣದೆ ತಾನೇ ಅತನ ಬಳಿಗೆ ಹೋಗಬೇಕೆಂದು ನಿಶ್ಚಯಿಸಿದನು.

ಮಧ್ಯಾಹ್ನದ ಗಂಟೆಯಾಗಿತ್ತು. ಇಳಿಹೋತ್ತಿನ ಸೂರ್ಯನ ಉಗ್ರವಾದ ಚಿಸಿಲಿನ ತಾಪವು ಕಡೆಮೆಯಾಗುತ್ತ ನಡೆದಿತ್ತು. ಅರಸನು ಮಂತ್ರಿ ಪರಿಜನರೊಂದಿಗೆ ಹೊರಟು ನೊಡಲು ತನ್ನ ಶಿವಾಲಯಕ್ಕೆ ಬಂದು ಅದರ ವ್ಯವಸ್ಥೆಯಲ್ಲ ಸರಿಯಾಗಿರುವ ದೆಂಬದನ್ನು ನೋಡಿಕೊಂಡು ನರೋತ್ತಮನ ಬಳಿಗೆ ಹೋಗಲು ಹೊರಟನು. ಶಿವಾಲಯದಲ್ಲಿ ವೇತನ ಕೆಲಟ್ಟು ನಿಯಮಿಸಿದ ಜನರ ಹೊರತು ಇನ್ನಾರೂ ಇರಲಿಲ್ಲ. ಅರಸನು ಶಿವಾಲಯದಿಂದ ಹೊರಟು ರಾಜವಾಗ್ರಹಕ್ಕೆ ಬಂದು ನೋಡಲು ಇದಿರಿಗಿರುವ ಅಲದ ಮರದ ನೆರಳಿನಲ್ಲಿ ಸಾವಿರಾರು ಜನರು ಶಾಂತಚಿತ್ತದಿಂದ ಕುಳಿತು ನರೋತ್ತಮನು ಹಾಡುತ್ತಿರುವ ದೇವರ ಸ್ತೋತ್ರಗಳನ್ನು ಕೇಳುತ್ತಿದ್ದರು. ಅರಸನು ಹತ್ತರ ಬಂದಿರುವ ದನ್ನ ತಿಳಿದು ಜನರೆಲ್ಲರೂ ಎದ್ದು ನಿಂತರು. ನರೋತ್ತಮನು ತನ್ನ ಭಜನೆಯ ಕ್ರಮವನ್ನು ನಿಲ್ಲಿಸಲಿಲ್ಲ. ಕಡೆಗೆ ಅರಸನು ಅತನ ಬಳಿಗೆ ಹೋಗಿ ವಂದಿಸಿ “ಸ್ವಾಮೀ, ನಾನು ತಮ್ಮ ದರ್ಶನಾಪೇಕ್ಷೆಯಿಂದ ಬಂದಿರುವೆನು” ಎಂದ ಬಳಿಕ ಕುಳಿತುಕೊಳ್ಳಲು ಸ್ಥಳವನ್ನು ತೋರಿಸಿದನು.

ಅರಸು:—ಸ್ವಾಮೀ, ತಾವು ಈ ನಮ್ಮ ಶಿವಾಲಯವನ್ನು ನೋಡಿರುವಿರಲ್ಲವೇ? ತಾವು ಅಲ್ಲಿಗೆ ದಯವಾಡಿಸಬೇಕು. ಭವ್ಯವಾದ ಶಿವಾಲಯದ ಜಂಡಕಾಂತ ಶಿಲೆಯ ಸೆಲಗಟ್ಟನ್ನು ಬಿಟ್ಟು ಇಂತಹ ಬಯಲಲ್ಲಿ ಇಂತಹ ಧೂಳಿಯಲ್ಲಿ ಈ ಜನರನ್ನು ಕೂಡಿಸಿ ಕೊಂಡು ತಾವು ಕುಳಿತಿರುವದು ಸರಿಯೇ?

ನರೋತ್ತಮ:—ಆರಸನೇ, ನಿಷ್ಠ ಅಭಿಪ್ರಾಯವನ್ನು ನಾನು ತಿಳಿದಿರುವೆನ್ನು ನನಗೆ ಜಂದ್ರಕಾಂತ ಶಿಲೆಯ ಸೆಲಗಟ್ಟಿಂದ ಒಂದೇ, ಈ ರಾಜವಾಗ್ರದ ಧೂಳಿಯಿಂದ ಮುಚ್ಚಿರುವ ಸ್ಥಳವೂ ಒಂದೇ. ದೇವರಿಲ್ಲದ ಬರಿಯಾಗಿ ಗುಡಿಯಲ್ಲಿ ಕುಳಿತು ನಾನು ಏನು ವಾದಲಿ?

ಆರಸ:—ದೇವರಿಲ್ಲದ ಗುಡಿ? ತಾವು ಆ ಸುಂದರವಾದ ಕಾಶ್ಮೀರಶಿಲೆಯ ಶಿವನ ಮೂರ್ತಿಯನ್ನು ನೋಡಿದಂತೆ ತೋರಲಿಲ್ಲ.

ನರೋತ್ತಮ ನಕ್ಕನು. ಮಹಾರಾಯಾ, ನಿಷ್ಠ ಆ ಭವ್ಯವಾದ ಗುಡಿಯೊಳಗೆ ಆ ಕಾಶ್ಮೀರಶಿಲೆಯ ಸುಂದರವಾದ ಮೂರ್ತಿಯಲ್ಲಿ ಜಗನ್ನಿಯಾಮಕನಾದ ಭಗವಂತನು ಅಡಗಿ ಕುಳಿತ್ತಿದ್ದರೆ ಈ ಜಗತ್ತಿನ ಕಾರ್ಯಕರ್ತಾಪಗಳನ್ನೇ ಲಾಲ್ಯ ಯಾರು ನಡೆಯಿಸಬೇಕು? ಇನ್ನೂ ಒಂದು ವಾತಿರುವದು. ನೀನು ಈ ಸುಂದರವಾದ ಶಿವಾಲಿಯವನ್ನು ಕಟ್ಟಿಸುವದಕ್ಕಾಗಿ ಉತ್ಸಾಹದಿ ರೂಪಾಲಿಗಳನ್ನು ವೆಚ್ಚಿ ವಾಡಿದ ವರದ ದೇಶದಲ್ಲಿ ಬರಬೇಕು ಎಂದು ನಿಷ್ಠಾ ಉತ್ಸಾಹದಿ ಪ್ರಜಿಗಳು ಅನ್ನ-ನೀರುಗಳನ್ನು ಕಾಣಿಸುತ್ತಿರುವರು. ಪ್ರಜಿಗಳು ಕೊಟ್ಟಿರುವ ತೆರಿಗೆಯ ಹಣವನ್ನು ಅವರು ಉಪವಾಸ ನಾಯುತ್ತಿರುವಾಗ ಬಿಂಬಿಸುವದಕ್ಕೆ ಉಪಯೋಗಿಸದೆ ಇಂತಹ ಆಡಂಬರದ ಕಾರ್ಯಕರ್ತಾಗಿ ವೆಚ್ಚಿ ವಾಡುವದು ಆ ದಯಾಮಯನ ಮನಸ್ಸಿಗೆ ಬರಬಹುದೇ? ಅಂದಮೇಲೆ ಆ ಶಿವಾಲಿಯದಲ್ಲಿ ಶಿವನು ಎಲ್ಲಿಂದ ಬರಬೇಕು.

ಆರಸನು ಕೊಪಗೊಂಡು ‘ನೀನು ನನ್ನ ರಾಜ್ಯದಿಂದ ಹೊರಗೆ ನಡೆ’ ಎಂದನು. ನರೋತ್ತಮನು:—(ಶಾಂತಚಿತ್ತದಿಂದ) “ಮಹಾರಾಜನೇ, ಜಗತ್ತಿನ ಸಕಲ ಚರಾಚರಗಳನ್ನು ಆ ದಯಾಮಯನೇ ಸ್ವಾಸ್ಥ್ಯಸಿರುವನು. ನಾವೆಲ್ಲರೂ ಆತನ ಮಕ್ಕಳು. ಬರಗಾಲದಲ್ಲಿ ಕೂಳಿಲ್ಲದೆ ನರಳುತ್ತ ಪ್ರಾಣಬಿಡುವ ತನ್ನ ಮಕ್ಕಳನ್ನೂ ಅದೇಕಾಲಕ್ಕೆ ಅವರಿಂದ ಎತ್ತಿದ ತೆರಿಗೆಯ ಹಣವನ್ನು ನಿರಘರ್ಜಕರಾಗಿ ವೆಚ್ಚಿ ವಾಡುವ ನಿಷ್ಠನ್ನು ನೋಡಿ ಆ ಪರಮೇಶ್ವರನು ಈ ಮೊದಲೇ ನಿಷ್ಠ ರಾಜ್ಯದಿಂದ ಹೊರಟುಹೊಗಿರುವನು. ಈಗ ಕಂಡದ್ದನಾಡಿದೆನೆಂದು ನನ್ನನ್ನೂ ರಾಜ್ಯದಿಂದ ಹೊರಡಿಸಿದೆ. ಒಳ್ಳೆಯದೇ ಆಯಿತು ಹೊಗಿಬರುತ್ತೇನೆ” ಎಂದು ನುಡಿದು ಹೊರಟುನಡಿದನು.

ಆರಸನು ಮುಖತಗ್ಗಿಸಿಕೊಂಡು ಆರಮನೆಯನ್ನು ಸೇರಿದನು.

ಸಾಂ॥ ಧರಿಯನಾಳುವ ಪರಾತ್ಮರವಸ್ತು ಗುಡಿಯೊಳಗು।

ವರಶಿಲೆಯ ಹೂತಿಂ ಯಂತಿ ನೆಲಸಿ॥

ಧರಿಯ ಕೊಟ್ಟಿನು ಕೊಟ್ಟಿ ಜೀವಜಂತುಗಳನ್ನು।

ಹೊರಿವ ಭಾರವನಾರುವಹಿ ಪರ್|| ೧ ||

೪೦. ಭಕ್ತಿ.



ಇಗಳು ಕಾಲವು ಕಳೆದು ಚೆಳಿಗಾಲವು ಆರಂಭವಾಯಿತು. ಉಪವನಗಳೊಳಗೆ ಗಿನ ಗಿಡಬಳಿಗಳು ಕಳೆಗುಂದಿದವು. ಸದಾ ಆರಳಿದ ಹೂವುಗಳ ಸುವಾಸ ನೆಯಿಂದ ವಿರಾಜಿಸುತ್ತಿರುವ ಆರಸನ ಆರಾಮದೊಳಗಿನ ಗಿಡಗಳಲ್ಲಿಯೂ ಹೂಗಳಿರಲಿಲ್ಲ. ಸರೋವರದೊಳಗಿನ ಕಮಲದ ಬಳಿಗಳು ಹೊಗ್ಗು ಬಿಡಂತತದವು. ಕಮಲಗಳಂತೂ ಒಂದೂ ಇರಲಿಲ್ಲ.

ಇಂತು ಹೇಮಂತರಾಜನ ಕಡು ಶಾಸನಕ್ಕೆ ಅಂಬಿ ಕಂಗೆಟ್ಟಿ ಗಿಡ ಬಳಿಗಳೂ ಕೆರೊವರಗಳೂ ಪುಷ್ಟಿಗಂಧವಿರಹಿತವಾಗಿ, ಮಕ್ಕಳಿಲ್ಲದ ಮನೆಯಂತೆ, ಚಂದ್ರನಿಲ್ಲದ ಇರುಳಿನಂತೆ, ತೇಜೋಹಿನವಾಗಿದ್ದವು. ಒಂದುದಿನ ಸುದಾಸನೆಂಬ ತೋರಿಗನೊಬ್ಬನು ತನ್ನ ಉಪವನದೊಳಗಿನ ಸರೋವರದಲ್ಲಿ ಎಲ್ಲಿಂತೋರೂ ಒಂದು ಮೂಲೆಯಲ್ಲಿ ಆರಳಿಸಿಂತರುವ ಸುಂದರವಾದೊಂದು ಕಮಲವನ್ನು ಆಮ್ಮಿತಂದು ಕಮಲಪತ್ರದಲ್ಲಿ ಮೇಲ್ಲಗೆ ಮರೆವಾಡಿ ಕೈಯಲ್ಲಿ ಹಿಡಿದುಕೊಂಡು ಉಪವನದಿಂದ ಹೊರಗೆ ಬರುತ್ತಿದ್ದನು.

ಸುದಾಸನು ಉಪವನದಿಂದ ಹೊರಗೆ ಬರುವ ಹೊತ್ತಿಗೆ ಸರಿಯಾಗಿ ಒಬ್ಬ ದಾರಿಕಾರನು ಇದಿರಿಗೆ ಒಂದು ಆತನ ಕೈಯೊಳಗಿನ ಕಮಲವನ್ನು ನೋಡಿ “ಆಣ್ಣಾ, ಇದರ ಬೀಳಿಯೇನು? ನಾನು ಮಹಾಮಹಿಮನಾದ ಬುದ್ಧದೇವನ ದರ್ಶನಕ್ಕೆ ಹೊರಟಿರುವೇನು. ಚೆಳಿಗಾಲಲ್ಲಿ ಆಪರೂಪವಾಗಿ ಆರಳಿರುವ ಈ ಕಮಲವು ಆತನಿಗೆ ಅರ್ಪಿಸಲು ತಕ್ಕುವಸ್ತುವಾಗಿದೆ” ಎಂದನು.

ಸುದಾಸ:—ನ್ನೊಮ್ಮೀರು, ಇದರ ಬೀಳಿ ಒಂದು ‘ಮಾತ್ರ’(ಒಂದು ಬಂಗಾರದ ನಾಣ್ಯದ ಹೇಸರು) ವಾಗುವದು. ಇಷ್ಟ ಬೀಳಿಕೊಟ್ಟರೆ ಇದನ್ನು ನಿಮಗೆ ಕೊಡಲು ಅಡ್ಡಿಯಿಲ್ಲ. ಈ ಚೆಳಿಗಾಲದಲ್ಲಿ ಕಮಲವು ಅತ್ಯಂತ ದುರ್ಭವಾಗಿದೆ. ಕಮಲವೋಂದೇ ಏಕೆಯಾವ ಗಿಡ ಬಳಿಗಳಿಗೂ ಹೂವೇ ಇಲ್ಲ.

ದಾರಿಕಾರನು ಅಷ್ಟ ಬೀಳಿಯನ್ನು ಕೊಡಲು ಒಷ್ಟಿಕೊಂಡನು. ಆದೇ ಸಮಯಕ್ಕೆ ಸರಿಯಾಗಿ ಆ ಉರ ಆರಸನು ಇದಿರಿಗೆ ಒಂದನು. ಆರಸನು ಸುದಾಸನೂ ದಾರಿಕಾರನೂ ನಡೆಯಿಸಿರುವ ಕಮಲದ ವ್ಯಾಪಾರವನ್ನು ನೋಡಿ ಲಗುಬಗೆಯಿಂದ ಒಂದು “ಆಣ್ಣಾ ನನಗೆ ಈ ಕಮಲವು ಅವಕ್ಷವಾಗಿ ಬೇಕಾಗಿದೆ. ನಾನು ಶ್ರೀಬುದ್ಧದೇವನ ದರ್ಶನಕ್ಕೆಂದು ಹೊರಟಿರುವೇನು. ಮಹಾತ್ಮರ ದರ್ಶನಕ್ಕೆ ಬಂಗ್ಯಾಯಿಂದ ಹೊರ್ಣಲಾಗದೆಂದು ನಿಯಮವಿದೆ. ಆದುದರಿಂದ ನೀನು ಹೇಳಿದಷ್ಟು ಬೀಳಿಯನ್ನು ಕೊಡುವೇನು. ಈ ಕಮಲವನ್ನು ನನಗೆ ಕೊಡು” ಎಂದನು. ಮತ್ತು ಎರಡು ಮಾತ್ರಗಳನ್ನು ತೆಗೆದು ಸುದಾಸನಿಗೆ ಕೊಡಲು ಕೈನೀಡಿದನು. ಸುದಾಸನು ಅನಂದದಿಂದ ಅದನ್ನು ಸ್ವೀಕರಿಸಲು

ಕ್ಯೇಂಪ್ತಿದನು. ಕೊಡಲೆ ದಾರಿಕಾರನು “ತಡೆ, ತಡೆ, ನಾನು ಸಿನಗೆ ನಾಳ್ವಿ, ವಾತಾ ಇನ್ನ ಕೊಡುವೆನು. ಬುದ್ಧಿದೇವನಿಗೆ ಅರ್ಪಿಸುವ ಈ ಕಮಲಕ್ಕೆ ಇದು ಅಷ್ಟೀಂದು ಹೆಚ್ಚನ ಬೆಳೆಯಾಗಿ” ಎಂದನು.

ಅರಸನು ತಾನು ಎಂಟು ನಾಣ್ಯಗಳನ್ನ ಕೊಡುವೆನೆಂದನು.

ದಾರಿಕಾರನು ಹದಿನಾರು ನಾಣ್ಯಗಳನ್ನ ಕೊಡಲು ಸಮ್ಮತಿಸಿದನು.

ಅರಸನಿಗೂ ದಾರಿಕಾರನಿಗೂ ಮೇಲೂಟಪುಂಟಾಗಿ ಪ್ರತಿಂಥಿಬ್ಬರು ಆ ಒಂದು ಕಮಲಕ್ಕೆ ಸಾಂಪಿರಾರು ನಾಣ್ಯಗಳನ್ನ ಕೊಡಲು ಮುಂಭರಿದರು. ಸುದಾಸನು ಇವರ ಈ ತರದ ಮೇಲೂಟದ ರಹಸ್ಯವನ್ನ ಕ್ಷಣಹೊತ್ತು ಸುಮೃದ್ಧಿ ನಿಂತು ವಿಚಾರ ಮಾಡಿ ತಿಳಿದುಕೊಂಡನು. “ಮಹಾಮಹಿಮನಾದ ಬುದ್ಧಿದೇವನಿಗೆ ಅರ್ಪಿಸುವದಕ್ಕೆಂದು ಇವರಿಬ್ಬರು ಇಷ್ಟು ಪ್ರೀತಿಯಿಂದ ಈ ಕಮಲವನ್ನ ಇಷ್ಟು ಹೆಚ್ಚು ಬೆಲೆ ಕೊಟ್ಟಿ ಕೊಳ್ಳಲು ಸಿದ್ಧಿರಾಗಿರುವರು. ಅಂದಮೇಲೆ ಈ ಕಮಲವನ್ನ ಆ ಮಹಾಪುರುಷನಿಗೆ ಅರ್ಪಿಸುವದ ರಿಂದ ಸಾಂಪಿರಾರು ನಾಣ್ಯಗಳಿಗಿಂತಲೂ ಹೆಚ್ಚಿನ ಪ್ರತಿಫಲವು ನಿಶ್ಚಯಾಗಿ ದೂರೀಯತ್ವ ರಬೀಕಲ್ಲಿದೆ? ಅಂದಬಳಿಕೆ ನಾನು ಈ ಕಮಲವನ್ನ ಒಬ್ಬ ಆ ಮಹಾತ್ಮಸಿಗಿ ಅರ್ಪಿಸಿ ಧನ್ಯಸಾಗಕೊಡದೇಕೆ? ಪ್ರೀಗಂಡು ಲೋಚಿಸಿ ಸುದಾಸನು ಆ ಕಮಲವನ್ನ ಇಷ್ಟಿಗೂ ಕೊಡದೆ ತಾನೇ ಶ್ರೀಮಾನ್ ಬುದ್ಧಿದೇವನ ಬಹಿಗೆ ಒಬ್ಬನು.

ವಿಶಾಲವಾದ ಮಾನಿನ ಮರದ ಸೆರಳನಲ್ಲಿ ಶ್ರೀಬುದ್ಧಿದೇವನು ಶಾಂತಿಂತ್ರೋ ದೇಹವನ್ನ ಧರಿಸಿ ಕುಳಿತಿರುವದೇ ಎನ್ನ ವಂತೆ ನಿಶ್ಚಯಿತನಾಗಿ ಕುಳಿತಿದ್ದನು. ಆತನ ಕಣ್ಣಗಳು ನಕ್ಷತ್ರಗಳಂತೆ ಮೀನುಗುತ್ತಿದ್ದವು. ಸುದಾಸನು ಹತ್ತರ ಹೊಗಿ ತಾನು ತಂದಿದ್ದ ಕಮಲವನ್ನ ಅರ್ಪಿಸಿ ಸಾಪ್ತ್ಯಂಗವರಿಗಿ ನಿಂತುಕೊಂಡನು.

ಶ್ರೀಬುದ್ಧಿದೇವನು ಮಂದಹಾಸಗಾಡಿ “ಅಣ್ಣಾ, ಸಿನಗೇನು ಬೇಕಾಗಿದೆ?” ಎಂದು ಪ್ರೀತಿಯಿಂದ ಕೇಳಿದನು.

ಸುದಾಸ:— ಸಾಕ್ಷಾತ್ ಭಗವತ್ಸ್ವರೂಪರಾದ ತಮ್ಮ ಪಾದಸ್ವರ್ಥವಾಲ್ಯತು. ನನಗೆ ಇಷ್ಟೇ ಸಾ ರಮಾತ್ಮನ ಪಾದಸ್ವರ್ಥಕ್ಕೆಂತಲೂ ಹೆಚ್ಚಿನದು ಈ ಜಗತ್ತಿನಲ್ಲಿ ಇನ್ನೇ ಸಿದೆ?

ಭಾ॥ ಹರಿಯೆ ನಿನ್ನೊಳು ಭಕ್ತಿಮುಕ್ತಿಗೆ ।

ಸರಳ ಮಾರ್ಗವಿದೆಂಬುದರಿಯದೆ ।

ತಿರುತಿರುಗಿ ಮಾಯಾಪ್ರಪಂಚದಿ ಸುತ್ತಿ ಬೇಸತ್ತೆ ॥

ಪರಮಭಕ್ತಿಯೋಽಿಗ ನಿನ್ನ ಯ ।

ಜರಣ ತಲದಲ್ಲಿ ಬಿದ್ಧು ಬೇಡುವೆ ।

ಪರಿಷರಿಸೊ ನರಜನ್ಮವನು ಕೊಂಡಿ ಸುವಾಂಜಲಿಯ ॥ ೧ ॥

	ರೂ.ಆ.ಪ್ಲೀ.	ರೂ.ಆ.ಪ್ಲೀ.
೪೨ ಸುಭದ್ರಾಹರಣ	೦-೨-೦	೫೨ ಶಾಸನ ಪದ್ಧಮಂಜರಿ ೨-೩-೦
೪೩ ಕೆವಿಕಾರ್ಯಪತ್ರಗಂಸೆ	೦-೬-೦	೫೪ ನೀತಿಮಂಜರಿ ಭಾಗ.೧ ೦-೧೨-೦
೫೦ ಕನ್ನಡಮಾತ್ರ ತಲೆಯೆ		೫೫ „ ಭಾಗ ೨ ೦-೧೧-೦
ತ್ವರಿತ ಬಗೆ ೦-೮-೦		೫೬ ಪದ್ಧಸಾರ ಭಾಗ ೧ ೦-೯-೬
೫೧ ಕೆನಾರ್ಚಿಕ ಸ್ವಷ್ಟವಾಸ		೫೭ „ ಭಾಗ ೨ ೦-೮-೦
ವದತ್ತೆ ೦-೬-೦		೫೮ ಸೋಮೇಶ್ವರ ಶತಕ ಸಾಹಿತ್ಯ ಪರಿಷತ್ ೦-೮-೬
೫೯ ರಾಜಾರಾಮ ವೋಹನ		೫೯ ಸ್ತ್ರೀಧರ್ಮಸೀತಿ ೦-೧೦-೦
ರಾಖುರ ಚರಿತ್ರೆ ೧-೦-೦		೬೦ ಸಾವಿತ್ರೀ ಚರಿತ್ರೆ (ಬಸ್ಪ ಶಾಸ್ತ್ರಕೃತ) ೦-೬-೦
೬೧ ಹೇಮಚಂದ್ರ	೧-೦-೦	೬೧ ಏಕನಾಥ ಸಾಧುಗಳ ಚರಿತ್ರೆ ೦-೬-೦
೬೨ ಜೊಲುಕ್ಕರ ಪುಲಕೇತಿ	೧-೦-೦	೬೨ ದಮಯಂತೀ ಸ್ವಯಂವರ ೦-೧೦-೦
೬೩ ಕೆನಾರ್ಚಿಕ ಗತವ್ಯೇಭವ	೧-೪-೦	೬೩ ದುರ್ಗಸಿಂಹ ವಂಚ ತಂತ್ರಸಾರ ೧-೦-೦
೬೪ ಸುಖವ್ರಾ ಶಾಂತಿಯೂ	೧-೦-೦	೬೪ ರಾಮಾಶ್ವಮೇಧಸಾರ ಸಂಗ್ರಹ ೧-೦-೦
೬೫ ಗಭಿರಣೀ ತಿಷ್ಣಸಂಗೀತೀ		೬೫ ರಾವಾಯಣ ಕಥಾ ವೃತ್ತಸಾರ ೦-೧೦-೦
ವನ ೦-೧೨-೦		೬೬ ಗಣತ ಉಪಪತ್ರಿ ಭಾಗ ೧ ೦-೧೦-೦
೬೬ ಸಾವಿತ್ರೀ ಸಕ್ಷಿವಾನ	೦-೧೨-೦	೬೭ „ „ ೨ ೦-೧೦-೦
೬೭ ಪದ್ಮಾಂ	೦-೧೨-೦	೬೮ ಸರಗುಂದದ ಸಾವಿತ್ರೀ ಬಾಲೀ ೦-೧-೦
೬೮ ಪಾರ್ವತಿ	೦-೮-೦	೬೯ ಕೆನಾರ್ಚಿಕದ ಮೊದಲ ಸೆಯ ಚೋಹರ ೦-೯-೦
೬೯ ದಾಕ್ಷಾಯಣಿ	೦-೮-೦	
೭೦ ಕೆವಿತಾಕುಸುಮಂಜರಿ		
ಭಾಗ ೧ ೦-೫-೦		
೭೧ „ „ ಭಾಗ ೨ ೦-೫-೦		
೭೨ ಸಕ್ಕಾರಾಲಾವ	೦-೧೦-೦	
೭೩ ಕೆನಾರ್ಚಿಕ ಕೆವಿಚರಿತ್ರೆ		
ಭಾಗ ೧ ೪-೬-೦		
೭೪ ಕೆನಾರ್ಚಿಕ ಕೆವಿಚರಿತ್ರೆ		
ಭಾಗ ೨ ೫-೬-೦		

ಇವಲ್ಲಿದೆ ನಮ್ಮೆಲ್ಲ ಎಲ್ಲ ತರದ ಪ್ರಸ್ತುಕಗಳೂ ಕಾದಂಬರಿಗಳೂ ಮಾರಲಕ್ಕೆ ಸ್ವಿನ್ಯಾಸ. ಈಗಾಗೆ ನೋಗ್ನ ಕೆವೀರು ಕೊಡುವೆವು.

ಸನಾತ್ನಿತ ಕಾರ್ಯದರ್ಶಿ,
ಕ. ವಿ. ವಿ. ಸಂಘ ಧಾರವಾಡ.

ಕರ್ನಾಟಕ ಹಿತ್ಯಾಳೈ

— ಕರ್ನಾಟಕ ಹಿತ್ಯಾಳೈ —

ಉದಂತುವಾದ ಸೃತಿಕರ್ತೃಗಳನ್ನು ಮಲಭವಾದ ಬಿಡಿಹಾಸಿಕ ಇಂಜಿನಿಯರ್ ರೂಪದಿಂದ ಬರೆದು ಅಲ್ಲಲ್ಲಿಗೆ ಮನೋಹರವಾದ ಚತುರ್ಭಾಗಳನ್ನು ಆರಾರು ತಿಂಗಳಿಗೊಂದರೆ ಪ್ರತಿವರ್ಷ ಎರಡು ಸವಾರಂಗಸುಂದರವಾದ ಗ್ರಂಥಗಳನ್ನು ಪ್ರಕಟಿಸುವುದು. ಅವುಗಳಲ್ಲಿ ಇವೊಳಿಕೆ, ಇಂತಿಹಾಸಿಕ ಕಢಿಗಳಿರುವವು. ಗ್ರಂಥ ವಹಳೆಯ ಕಾರ್ಯ ವರ್ಗಾಂಶೀದಾರರಿಗೆ ಎಲ್ಲ ಗ್ರಂಥಗಳನ್ನು ಹೀಗೆ ಬೆಲೆಗೆ ಕೊಡುವೆವು. ಅಂಥವರು ವಹಳೆಯಲ್ಲಿ ಪ್ರಕಟಿಸಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವವೆಂದು ಒಂದು ಕೊಂಡು ಎಂಟಾಂಶ ಪ್ರವೇಶಫೀಯನ್ನು ಕೊಟ್ಟು ತಮ್ಮ ಹೆಸರನ್ನು ರಚಿಸ್ತು ರಹಿಸಿದ್ದಾಗಿ ಸಿಕೊಳ್ಳಬೇಕಾಗುವುದು. ಇಂದಿನವರೆಗೆ ಪ್ರಕಟಿಸಲ್ಪಟ್ಟ ಗ್ರಂಥಗಳು:—

(೧)	ಸಾವಿತ್ರೀಸತ್ಯವಾನ—ದ್ವಿತೀಯಮುದ್ರಣ. ಪೌ. ಕಢಿ	೦ ೧೨ ೦
(೨)	ಪದ್ಮಾನಿ—ಮುಶರನೆಯ ಮುದ್ರಣ. ಬಿಡಿಹಾಸಿಕ ಕಢಿ	೦ ೧೨ ೦
(೩)	ದಾಕ್ಷಾಯಿಣಿ—ದ್ವಿತೀಯ ಮುದ್ರಣ. ಪೌ. ಕಢಿ	೦ ೮ ೦
(೪)	ಮಹಾರಾಣಿ ಲಕ್ಷ್ಮಿಬಾಲಿ—ದ್ವಿತೀಯ ಮುದ್ರಣ. ಬಿ. ಕಢಿ	೦ ೧೨ ೦
(೫)	ಪಾರ್ವತಿ (ದಾಕ್ಷಾಯಿಣಿಯ ಮುಂದಿನ ಭಾಗ)	೦ ೮ ೦
(೬)	ಕವಿತಾಕುಸುಮಮಂಜರಿ (ಖಂಡಕಾಷ್ಟ) ಪ್ರಥಮ ಗುಜ್ಞ	೦ ೬ ೦
(೭)	ಕವಿತಾಕುಸುಮಮಂಜರಿ „ ದ್ವಿತೀಯ ಗುಜ್ಞ	೦ ೬ ೦
(೮)	ಸತ್ಯಧಾಕುಸುಮಮಂಜರಿ—ಪ್ರಥಮ ಗುಜ್ಞ (ಶ್ರೀಸ್ವಾಮಿ ರಾಮಕೃಷ್ಣ ಪರಮಹಂಸರ ಚತುರ್ಭಾಗಳು)	೦ ೬ ೦
(೯)	ಸತ್ಯಧಾಕುಸುಮಮಂಜರಿ—ದ್ವಿತೀಯ ಗುಜ್ಞ	೦ ೬ ೦
(೧೦)	„ „ ತೃತೀಯ ಗುಜ್ಞ	೦ ೬ ೦

ಕರ್ನಾಟಕ ಸಾಹಿತ್ಯಪರಿಷತ್ತಾ ಪತ್ರಿಕೆಯ ಅಭಿಪ್ರಾಯಗಳು:—

೧. ಶ್ರೀಯುತ ಕುರಡಿಯವರ ಗ್ರಂಥಗಳು ಭಾಷೆಯಲ್ಲಿಯೂ ಅಂದವಾದ ರೀತಿಯಲ್ಲಿಯೂ ಉತ್ತಮ ವರ್ಗಕ್ಕೆ ಸೇರಿದವು.

೨. ಅಂದವಾದ ಮುದ್ರಣದ ರೀತಿಯಲ್ಲಿಯೂ ಅಚ್ಚಿನ ತಪ್ಪುಗಳು ಸಾಮಾನ್ಯವಾಗಿ ಇಲ್ಲದಿರುವುದರಲ್ಲಿಯೂ ಈ ಗ್ರಂಥಕರ್ತರ ಪ್ರಸ್ತುಕಗಳು ಕನ್ನಡಕ್ಕೆ ಭಾವಣಾಪ್ರಯವಾಗಿರುವವು.

ಪತ್ರಿಕೆ:— ಮ್ಯಾನ್‌ಸ್ಟ್ರೀಪ್ ಶ್ರೀಸರಸ್ವತಿ ಮಂದಿರಪ್ರೀಕ್ರಿಯಾ

ಧಾರಾದ.

